

UNIVERSAL  
LIBRARY

**OU\_200407**

UNIVERSAL  
LIBRARY







# ರ ತ್ಯಾಗೋಲ

( ಪತ್ತೀಡಾರೀ ಕಾದಂಬರಿ )

ರನೇಷ್ಟ



ಚೆಲೆ ೧೦೦

ಸಮಾಜ ಪುಸ್ತಕಾಲಯ, ಧಾರವಾಡ

ಪ್ರಕಾಶಕರು :

ಭಾಲಚಂದ್ರ ಪ್ರಾಣೀಕರ  
ಸಮಾಜ ಪ್ರಸ್ತುತಾಲಯ, ಧಾರಾತ್ಮಕ.

## ರೋಮಾಂಚಕಾರಿಯಾದ ಪತ್ತೇದಾರೀ ಕಾದಂಬರಿಗಳು

ಅದ್ವಿತೀ ಮನಸ್ಯ	೦	೦	೦
ಕೊತ್ವಾಲನ ಕಾರಸ್ಥಾನ	೦	೦	೦
ಕೊಂಡವರು ಯಾರು ?	೦	೭	೦
ಕರೀ ಚಿಕ್ಕ	೦	೭	೦
ಡಾಕ್ಟರ್ ಗಿರೀಶ	೦	೬	೦
ದಂತಕನು ಯಾರು ?	೦	೭	೦

ವ. ಸಿ ವೆಚ್ಚ ಬೇರೆ

ಸಮಾಜ ಪ್ರಸ್ತುತಾಲಯ, ಧಾರವಾಡ.

ಮಹಿಳೆ ಕರು :  
ಎಂ. ಜಿ. ಪಾಲೀಕರ  
ವಸಂತ ಪ್ರೇಸ್, ಧಾರವಾಡ.

# ರತ್ನಗೋಲ

೧.

## ರತ್ನಗೋಲ

ರಾಮವು ರದ ಪ್ರಮುಖ ನಿವಾಸಿಗಳಲ್ಲಿ ಬಾಬೂರಾಯರು ಗಣ್ಯರಾದ ವರು. ದೊಡ್ಡ ಮನೆತನಪೂರ್ವಂದರಲ್ಲಿ ಆದರು ಜನ್ಮ ತಳೆದಿದ್ದರು. ಅವರ ಹಿರಿಯರು ಹೊದಲಿನಿಂದಲೂ ಯೋಧರಾಗಿ ಬಾಳಿದವರು. ದೇಶ ಬ್ರಿಟಿಷರ ಆಡಳಿತಿಗೆ ಬರುವ ಕಾಲದಲ್ಲಿ ತಲೆದೋರಿದ ಹೊಂಬಿ ಹಾಗೂ ಅರಾಜಕತೆಗಳ ಸಮಯ ಸಾಧಿಸಿ ಬಾಬೂರಾಯರ ಪೂರ್ವಜರು ಸಾಕಷ್ಟು ಸಂಪತ್ತನ್ನು ಶೇಖರಿಸಿ ತಮ್ಮ ಭಾಂಡಾರ ಭರತಿ ಮಾಡಿದ್ದರು. ಗೆಳಿಂಗ ಬಂಡಾಯದ ಕಾಲದಲ್ಲಿ ಅನೇಕ ಚಿಕ್ಕಪುಟ್ಟ ಸಂಸ್ಥಾನಿಕರು ತಮ್ಮ ತಮ್ಮ ಮನೆತನಗಳ ಬೆಲೆ ಬಾಳುವ ಮುತ್ತು ರತ್ನದಾಭರಣಗಳನ್ನು ಅಲ್ಲಲ್ಲಿ ಅಡವಿಗಿಟ್ಟು ನಗದು ಹಣ ಶೇಖರಿಸುವ ಪ್ರಯತ್ನ ಮಾಡಿದ್ದರು. ಬಂಡಾಯದ ಬಿರುಗಾಳಿಗೆ ಶೀಲುಕೆ ಅವರಲ್ಲಿ ಸೆಣ್ಣೀ ಸಂಸ್ಥಾನಿಕರು ದಿಕ್ಕಾನಾಲಾಗಿ ಹೋದುದಿನಂದ ಅವರು ಅಡವಿಟ್ಟು ಆಭರಣಗಳು ಇಟ್ಟವರಿಗೇ ಸಿಕ್ಕದಂತಾಗಿದ್ದಿತು. ಹಾಗೆ ಬಹುಮಾಲ್ಯ ಮುತ್ತು ರತ್ನದಾಭರಣಗಳನ್ನು ಸಂಸಾದಿಸಿದ ಭಾಗ್ಯಶಾಲಿ ಗಳಲ್ಲಿ ಬಾಬೂರಾಯರ ಪೂರ್ವಜರೂ ಒಬ್ಬರಾಗಿದ್ದರು.

ಪೂರ್ವಜರಿಂದ ಬಂದ ಸಂಪತ್ತನ್ನು ಹೆಚ್ಚಿಸುವ ಕಾರ್ಯವನ್ನು ರಾಯರು ಎಡೆಬೆಂದೆ ಸಾಗಿಸಿಕೊಂಡು ಬಂದಿದ್ದರು. ವ್ಯಾಪಾರ, ಶೇರ್, ಸಟ್ಟು ಇತ್ಯಾದಿಗಳಿಂದಾಗಿ ಅವರ ಭಾಂಡಾರ ದಿನೇ ದಿನೇ ಪುಷ್ಟವಾಗುತ್ತ ಬಂದಿದ್ದಿತು.

ಹಿಂದೂಸ್ಥಾನದ ಕೋಟ್ಯಾಧಿಕರಲ್ಲಿ ಬಾಬೂರಾಯರ ಗಣನೆಯಾಗುತ್ತತ್ತು. ಜತಿಗೆ ದಿಾನಶೂರನೆಂಬ ಕ್ರಿತಿಯಾ ಅವರಿಗೆ ಹೊರಕಿತ್ತು.

ಆಪ್ತಿಯೊಂದನ್ನು ನಿರ್ವಿಫಲವು ಅವರು ಬಂದು ಲಕ್ಷ್ಯ ರೂಪಾಯಿ ದಾನ ಮಾಡಿದ್ದ ದರಿಂದ ಸರಕಾರ ಆವರಿಗೊಂದು ಪದವಿಯನ್ನು ಸಲ್ಲಿಸಿ ಗೌರವಿ ನಿಡ್ಡಿತು. ಪದವಿಗಳಿಗೆ ಇನ್ನೂ ಮಾನಸನಾಶ್ವರ ದೊರೆಯುತ್ತಿದ್ದ ಕಾಲದಲ್ಲಿ ನಡೆದ ಕಡೆ ಇದು.

ಪದವಿಯೇನೇ ಹೊರೆಯಿತು. ಆದರಿಂದಾಗಿ ಬಾಬೂರಾಯರ ಕಣ್ಣು ನೈತಿಕೀಗೇರಿಂದಂತಾಯಿತು. ಲಕ್ಷ್ಯ ರೂಪಾಯಿಗಳನ್ನು ದಾನವಾಗಿ ಕೊಟ್ಟಿದ್ದಕ್ಕೆ ಪ್ರತಿಫಲವಾಗಿ ಆ ಪದವಿ ಬಂದು ಬಿಡುತ್ತಲೂ ಅವರು ಯಾರನ್ನು ಲಕ್ಷ್ಯ ದಂತಾದರು ಅವರ ದಾನಶ್ಲೋರತನ ಮಾರುಗಳಿಗೆಯ ಲೇಖೆ ಮಾಸುವಾಯಿತು. ಬಡವರನ್ನು ಸಿಇಡಿ ಯೋ ಸೆಳೆಯುವ ಕಾರ್ಯಕರ್ತೃರಂಭಿಸಿದರು. ಸುತ್ತು ವುತ್ತೆಲ್ಲಿನ ಡಳ್ಳುಗಳ ಬಡ ಜನಕ್ಕೆಲ್ಲ ಅವರು ರಾವಣ ಸ್ವರೂಪಿಯಂತಾದರು. ಅವರ ಹೀನ ಕೃತ್ಯಗಳಾದಾಗಿ ಸರಕಾರಿ ಅಧಿಕಾರಿಗಳೂ ಅವರ ಮೇರೆ ಕೊರವಗೊಳ್ಳುವಂತಾಯಿತು.

ಚಿನ್ನದಾಢಿರಜ್ಞಾಲ್ಕು, ಸೇನಾಪಿಗಳು, ಯಾಗ್ರಾ ತೇರುಗಳ ಪುರಿಕೆಗಳನ್ನು ಸಂಗ್ರಹಿಸುವ ಗೀರು ಆವರಿಗಿಡ್ಡುತ್ತೇಯಿ ಶೀರ ಪುರಾತನ ಕಾಲದ ಗ್ರಂಥಗಳನ್ನು ಪ್ರಾಜೀನ ವಸ್ತುಗಳನ್ನು ಕಲ್ಪಿಸುವ ಹನ್ನಾಸವ್ಯಾಜತ್ತು. ಬಯಲು ದವೆ ಲಕ್ಷ್ಮಿಗ್ರಂಥ ಒಗ್ಗುವದಿಳಿಂದು ತಿಳಿದು ಅವರು ಆಕೆಯನ್ನು ತಮ್ಮ ಮಂದಿರದ ಸೀಲಪುನೆಯಲ್ಲಿ ಕೂಡಹಾಕಿದ್ದರು. ಸರಸ್ವತಿಗೆ ದೂರಿತ ಯವೆಯನ್ನು ಕಂಡರಾಗಿದ್ದರೂ ಸಹ ಅವರು ತಮ್ಮ ಗ್ರಂಥ ಸಂಗ್ರಹವನ್ನು ವಿಸ್ತೀರ್ಣ ಆವರಿ ದೂರಿತ ಯವೆಯನ್ನು ಲ್ಲಿ ಕೊಟ್ಟಿದ್ದಿಯೋವರಲ್ಲಿ ಇರಿಸಿದ್ದೇರು. ಆ ಕೊಟ್ಟಿದ್ದಿಯ ಗೋಡೆಗಳಿಗೆ ಹೊಂದಿಸಿ ಇಡಲಾಗಿದ್ದ ಕವಾಟೀಗಳಲ್ಲಿ ಅನೇಕ ಬಗೆಯ, ಅನೇಕ ಭಾಷೆಗಳ, ಅನೇಕ ಆಕಾರಗಳ ಗ್ರಂಥಗಳಿದ್ದವು. ಅಲ್ಲಿ ಪಾಲಿ, ಸಂಸ್ಕೃತ, ಬ್ರಹ್ಮ, ಈಸ್ವಾದ, ತಮಿಳು, ಮರಾಠಿ, ಹಿಂದಿ, ಬಂಗಾಲಿ, ಶಾಸ್ತ್ರಿಯ, ಪುಂಚ್ಯಾ, ಜರ್ಮನ್ ಇತ್ಯಾದಿ ಭಾಷೆಗಳ ಸಾಮಿರಾರು ಪ್ರಸ್ತುತಗಳಿದ್ದವು. ಈವರಲ ಆಚ್ಚೆದ ಗ್ರಂಥಗಳು ಮಾತ್ರವಲ್ಲ; ಹತ್ತಿಲಿಖಿತ ಪ್ರತಿಗಳೂ ತಾಡಪ್ರೇರೇಯ ಗ್ರಂಥಗಳೂ, ಇಜಿಸ್ಟಿಯನ್ ಪ್ರಸ್ತುತಗಳ ಹಾಳೆಗಳೂ, ಚಿತ್ರಗಳ ಸಂಪುಟಿಗಳೂ ಅಲ್ಲಿದ್ದವು.

ಕವಾಟಿಗಳ ಮೇಲ್ಲಿಡಿ ಆನೀಕಾನೀಕ ಹಳೆ ಹೊಸ ಚಿತ್ರಗಳನ್ನೂ ನಕಾಶಗಳನ್ನೂ ತೂಗು ಹಾಕಿದ್ದರು. ವೇಗಲ್, ರಚನ್ಯತ, ಪರ್ಯಾಯನ್, ಜಪಾನೀ ಇತ್ಯಾದಿ ಹೆಲವು ಬಗೆಯ ಹೆಲವು ರೀತಿಯ ಕಲಾಕೃತಿಗಳು ಅಲ್ಲಿ ದ್ಯುವು. ಬೇರೆ ಬೇರೆ ಬಗೆಯ ಹಳೆಯ ಆಯುಧಗಳನ್ನೂ ಚಿಲವಿತ್ತು ಗಳನ್ನೂ ಸಂಗ್ರಹಿಸಿ ಅಲ್ಲಿ ಲಾಗಿದ್ದಿತು. ಎರಡು ಕವಾಟಿಗಳ ಮಧ್ಯೆ ಬಿಷ್ಟಿದ್ದ ಸ್ಥಳದಲ್ಲಿ ಸಣ್ಣ ಸಣ್ಣ ಮೇಜು ಇರಿಸಿ ಅವುಗಳ ಮೇಲೆ ಹಳೆಯ ವಾರ್ತಿಗಳನ್ನೂ ತಿಳ್ಳಿಗಳನ್ನೂ ಇರಿಸಲಾಗಿದ್ದಿತ್ತು. ಕೊಳ್ಳಿದಿರು ವಧ್ಯದಲ್ಲಿನ ಸ್ಥಳವೂ ಉರಿಯದಾಗಿರಲಿಲ್ಲ. ಸೆಳಿಯ ನಾಣ್ಯಗಳು, ತಾಮ್ರಪಟೆಗಳು, ತಿಲಾಶಾಸನಗಳು, ರತ್ನ ಖಚಿತ ಕೃತಿಗಳು, ತಿಳ್ಳಿಗಳ ತುಂಡುಗಳನ್ನೂ ಉಗೋಂಡ, 'ಕೋ ಕೇಸ್' ಇರಿಸಲಾಗಿದ್ದಿತ್ತು. ಸ್ವಲ್ಪದರಲ್ಲಿ ಹೇಳಬೇಕಾದರೆ ಬಾಬೂರಾಜಾರ ಕೊಟ್ಟಿಡಿ ಪ್ರಭ್ರಿದೊಂದು ಮ್ಯಾಜಿಯಂ ಆಗಿದ್ದಿತ್ತೆನ್ನಬಹುದು. ಪ್ರಾಚೀನ ವಸ್ತುಗಳ ಸಂಗ್ರಹ ಕಾರ್ಯವನ್ನು ಪರ ಆರಂಭಿಸಿದ್ದು ಕೇವಲ ವನರಂಜನೆಗಾಗಿ. ಆದರೆ ಬರಬರುತ್ತ ಸಾಗ್ರಹದ ಚಟ್ಟ ಅಂಟಿಕೊಂಡಿತು ಯಾವುದಾದರೀಂದು ಹಳೆಯ ವಸ್ತು ಮಾರುಟಿಕ್ಕೆ ಯೆಂಬುದು ಆವರಿಗೆ ತಿಳಿದೊಡನೆಯೆ ಆವರು ಆವೇಶ ಎಂದವರ ಹಾಗೆ ದನ್ನ ಸಂಗ್ರಹಿಸುವ ಯೋಜನೆಗೆ ತೊಡಗುತ್ತಿದ್ದರು. ಆ ವಸ್ತು ಸಿರೇಷ ಮಂತ್ರಾಘಾಣಿದ್ದ ರಂತೂ ಮಂಗಿಯೀತು, ಅದು ಕೈಗೆ ಬರಲಾದಂಭಿಸಿದುವರಿದ ಅವಾಗಿ ನಿದ್ರೆಯಾಗಿ ಬರುತ್ತಿರಲಿಲ್ಲ. ಪ್ರಾಚೀನ ಇತಿಹಾಸವನ್ನು ಕುರಿತು ಗ್ರಂಥ ಬರೆಯುವಾಗ ಬುದ್ಧಿ, ಆದಕ್ಕೆ ಅಗತ್ಯವಾದ ಸಾಧನೋಪಾರಣಗಳೂ ಆವರಣಿದ್ದವು. ಆದರೆ ಆ ಕಾರ್ಯ ಮಾಡಲು ಆವರಿಗೆ ವನರನ್ನು ಬರುತ್ತಿರಲಿಲ್ಲ.

ಪ್ರಾಚೀನ ವಸ್ತು ಸಂಗ್ರಹವ ಈ ಕಾರ್ಯಕ್ಕೆ ಆವರು ಪ್ರಾರಂಭಿಸಿದ ಹೊಸದರಲ್ಲಿ ಮ್ಯಾಜಿಯಂನ ವ್ಯವಸ್ಥೆ ಅಚ್ಚುಕಟ್ಟಬ್ಬಿಗಿತ್ತು. ಆದರೆ ಒರಬರುತ್ತ ವಿಪರೀತ ವಸ್ತುಗಳು ಬರಲಾದಂಭಿಸಿದುವರಿದ ಅಲ್ಲಿ ಸ್ಥಳಸಂಕೊಳಿವಾಗಿ ಯಾವ ವಸ್ತುವನ್ನು ಎಲ್ಲಿ ಇಡಬೇಕೆನ್ನುವುದೇ ತಿಳಿಯದಂತಾಯಿತು. ಅದರಿಂದಾಗಿ ಅವ್ಯವಸ್ಥಾ ಯಾಗತೊಡಗಿತು. ಯಾವು ಯಾವುವೇ ವಸ್ತುಗಳು ಎಲ್ಲಿ ಲೇಣಿ ಸ್ವಾಳೆ ಹಿಡಿದವು. ಆದರೂ ಯಾವ ವಸ್ತು ಎಲ್ಲಿದೆ, ಅದನ್ನು ಸಂಪಾದಿಸಿದ್ದ ಎಲ್ಲಿಂದ, ಆದರ ಬೆಲೆ ಎಷ್ಟು, ಯೋಗ್ಯತೆಯೇನು, ಆದರ

ಕಾಲವಾನವಾವುದು ಎಂಬುದರ ವಿವರಗಳೆಲ್ಲ ಬಾಬೂರಾಯರ ತಲೆಯಲ್ಲಿ ಸದಾಸಿದ್ದವಾಗಿರುತ್ತಿದ್ದುವು.

ರಾಯರ ಸಂಗ್ರಹಾಲಯದಲ್ಲಿ ಇವು ವಿಲಕ್ಷಣ ಹಾಗೂ ಬಹುಮೂಲ ವಸ್ತುಗಳ ಶೇಖರಣೆಯಾಗಿದ್ದಿತಾದರೂ ಆ ಸಂಗ್ರಹಾಲಯದ ಒಡಿಯನಿಗಂತ ಹೆಚ್ಚು ವಿಲಕ್ಷಣ ಹಾಗೂ ಬಹುಮೂಲ್ಯ ವಸ್ತುಗಳೇನೂ ಅಲ್ಲಿರಲಿಲ್ಲ. ಆನುವಂಶಿಕ ಶಿರಿವಂಶಿಕೆಗೆ ಆನುವಂಶಿಕ ವ್ಯಾಪಾರಿವೃತ್ತಿಯ ಜೊತೆಯಾಗಿ ದ್ವಾರಂದ ಬಾಬೂರಾಯರು ಅಲ್ಲ ಕಾಲದಲ್ಲಿ ನವಕೂರೆ ನಂತರ ಮುಂದು ಎಂಬ ಹೆಸರು ಸಂಪಾದಿಸಿದ್ದರು. ಕನಾಟಿಕ ಮತ್ತು ಮಹಾರಾಷ್ಟ್ರಗಳ ಪ್ರಮುಖ ನಗರಗಳಲ್ಲಿ ರಾಯರ ಒಡಿತನಕ್ಕೂಳಪಟ್ಟಿ ಏವತ್ತು ಅಂಗಡಿಗಳ ದ್ವಾರಾ. ಆ ಅಂಗಡಿಗಳಿಂದ ಹರಿದು ಬರುವ ಲಾಭದ ಹೊಳೆ ರಾಯರ ಮನೆಯಲ್ಲಿ ಚಿನ್ನದ ರೂಪದಲ್ಲಿ ಗಟ್ಟಿಯಾಗಿ ಸಂಗ್ರಹಗೆಂಡಿದ್ದಿತು ಸ್ವತ್ಯಾರಾಯರನ್ನುಳ್ಳದು ಚೇರಿ ಯಾರಿಗೂ ಅವರ ಸಂಪತ್ತು ಎಷ್ಟೀಂಬದರ ಕಲ್ಪನೆ ಬರಲು ಸಾಧ್ಯವಿರಲಿಲ್ಲ. ಏಳಿಂಟು ಬ್ಯಾಂಕುಗಳೊಂದಿಗೆ ಅವರ ವ್ಯವಹಾರ ಸಾಗುತ್ತಿತ್ತು. ಯಾವುದೊಂದು ಬ್ಯಾಂಕಿಗೆ ಹೊಗಿ ರಾಯರು ಜೆಕ್ಕಾ ಪುಸ್ತಕಹೊರಂಡಿಗೆಯಾತ್ಮಲೂ ಈ ಆಸಾಮಿ ಕೇಳಬವ ಹಣವೇಷ್ಟ್ವೇ ಎಂದು ಬ್ಯಾಂಕಿನವರು ದಿಗಲುಬೀಳುತ್ತಿದ್ದರು. ಪ್ರತಿಯೊಂದು ಬ್ಯಾಂಕಿನಲ್ಲಿ ಅವರ ಹೆಸರಿನಲ್ಲಿ ಲಕ್ಷಗಟ್ಟಿಲೆ ಹಣ !

ಲಕ್ಷ್ಮಿ, ಸರಸ್ವತಿಯರಿಭೂರ ಕೃಷ್ಣಾಧೃಷ್ಟಿಗೂ ಪಾತ್ರರಾದ ಬಾಬೂರಾಯರನ್ನು ಕಂಡರೆ ಜನ ದಂಗಾಗಿ ಹೊಗುತ್ತತ್ತು. ಅವರ ಅಭಿಪ್ರಾಯಕ್ಕೆ ನಿರುದ್ದ ಮಾತನಂಡುವ ಸಾಹಸ ಯಾರಿಂದಲೂ ಆಗುತ್ತಿರಲಿಲ್ಲ. ಮಹಾಮಹಾ ವಿದ್ಯಾರ್ಥರೂ ಸಹ ಅವರನ್ನೆಡುರಿಸಲು ಹಿಂಜರಿಯುತ್ತಿದ್ದರು. ‘ಪಾಲಿಯಾಗ್ರಹಿ’, ‘ಆಕ್ರಿಯಾಲಜಿ’ ಇತ್ಯಾದಿ ಶಾಸ್ತ್ರಗಳಲ್ಲಿ ಪ್ರಾಧಿಕ್ಯತೆ ಪಡೆಯಬೇಕಾದರೆ ಹಲವು ಭಾಷೆಗಳ ಮೇಲೆ ಪ್ರಭುತ್ವ ದೊರಕಿಸಿಕೊಂಡಿರಬೇಕಾದುದು ಅಗತ್ಯ. ಬಾಬೂರಾಯರು ಆ ಪ್ರಭುತ್ವ ಸಂಪಾದಿಸಿದ್ದರಾದುದರಿಂದ ಅವರ ಅಭಿಪ್ರಾಯಗಳನ್ನು ಜನ ಕಣ್ಣ ಮುಚ್ಚಿಕೊಂಡು ಸ್ವೀಕರಿಸುತ್ತಿದ್ದರು.

ಇವತ್ತನೆಯ ವರ್ಷವನ್ನು ದಾಟಿದ್ದ ರೂ ಸಹ ಚಿಕ್ಕತನದಲ್ಲಿ ಮಾಡಿದ ಅಂಗಸಾಧನೆಯಿಂದಾಗಿ ರಾಯರ ದೇಹ ದ್ವೈಘವಾಗಿಯೆ ಇದ್ದಿತು. ಇಂದಿನ ಇಬ್ಬಿಡು ತರುಣರನ್ನು ಮೀರಿಸಬಲ್ಲ ಶಕ್ತಿ ಅವರಲ್ಲಿದ್ದಿತು. ಸಂಪತ್ತು ಹಾಗೂ ವ್ಯಾಸನಗಳಿಗೆ ಬಹಳ ಅಂತರವೇನೂ ಇಲ್ಲ. ಆದರೂ ವ್ಯಾಸನ ರಾಯರಿಗೆ ಅಂಟಿಕೊಂಡಿರಲಿಲ್ಲ. ಇಪ್ಪತ್ತನೆಯ ಶತಮಾನದ ವ್ಯಾಧಿ ರೂ ಸಹ ಮಾದುವಣಿಗರ ಹಾಗೆ ಮೆರಿಯ, ಲಾಕ್ಷಿಷತ್ತಾರೀ. ಆದರೆ ಬಾಬೂರಾಯರು ಅಂಥವರಭ್ರ. ಅವರ ವೇವ್ಯವ್ಯಾಸ ತೀರ ಸಾಧಾರಣ ತರದ್ದು. ಹಳೆಯ ಮಾದರಿಯ ಅಂಗಿ, ಅಂಥದೇ ಕೊರಟು, ಒಂದು ಧೋತರ. ಹೊರಗೆ ಹೊರಟಾಗ ತಲೆಗೊಂಡು ರುಮಾಲು. ಮುಗಿಯಿತು.

ಅಧುನಿಕ ಕಾಲದ ಎರಡೇ ಎರಡು ವ್ಯಾಸನಗಳು ರಾಘುರಿಗಂಟಿಕೊಂಡಿ ವ್ಯಾಪ್ತಿ. ವ್ಯಾತ್ಪತ್ತಿಕೆಗಳನ್ನೊಽದ್ವಾದವುದು ಅವರ ಮೊದಲನೆಯ ವ್ಯಾಸನ. ಮುಂಬಿಯ, ಪ್ರಕ್ಕೆ, ಕಲಕ್ಕೆ. ಮುದ್ರಾಸ, ಜೆಂಗಳೂರು, ಲಾಹೋರ ಇತ್ಯಾದಿ ನಗರಗಳಲ್ಲೂ, ಪರದೀಶಗಳಲ್ಲೂ ಪ್ರಕಟವಾಗುವ ಹಲವಾರು ಬಗೆಯ ದೈನಿಕ ಸಾಪ್ತಾಹಿಕ, ಮಾಸಿಕ ಪತ್ರಿಕೆಗಳಿಗೆ ಅವರು ಕಾಯಂ ಜಂಡಾದಾರರಾಗಿ ದ್ವರು. ಆವೃಗಳನ್ನೊಽದ್ವಾದವರಲ್ಲಿಯೇ ಅವರ ಬೆಳಗಿನ ಕಾಲವೇಲ್ಲ ಕಳೆದು ಹೋಗುವುದು. ಸಾಮಾನ್ಯವಾಗಿ ಜನರು ಓದಿರುವ ವಿಷಯಗಳನ್ನೂ ಲಕ್ಷ್ಯಪೂರ್ವಕವಾಗಿ ಅಭ್ಯಸಿಸುವರು.

ಅವರಿಗಂಟಿಕೊಂಡಿದ್ದ ಇನ್ನೊಂದು ವ್ಯಾಸನ ಸಿಗರೀಟಿನದು. ತುಂಬ ಬೆಳೆಬಾಳುವ ಮಧುರ ವಾಸನೆಯ ಸಿಗರೀಟುಗಳನ್ನು ದಿನವೂ ಸೇದುತ್ತಿದ್ದರು.

ಒಂದು ದಿನ ಬೆಳಗಿನ ಜಾವದಲ್ಲಿ ಬಾಬೂರಾಯರು ತಮ್ಮ ಲೈಬ್ರರಿ ಯಲ್ಲಿ ಆಗ ತಾನೆ ಬಂದ ಅಂಚಿಯನ್ನು ನೋಡುತ್ತ ಕುಳಿತುಕೊಂಡಿದ್ದರು. ಪತ್ರಗಳನ್ನೊಽದ್ವಾದತ್ತದ್ವಾಗಿ ಮಧ್ಯ ಮಧ್ಯ ಎದುರಿದ್ದ ಬಿಸ್ಕೆಟುಗಳನ್ನು ಒಂದೊಂದಾಗಿ ಬಾಯಿಗೆ ಹಾಕಿಕೊಳ್ಳುತ್ತಾರೂ, ಆಗಾಗ ಸಿಗರೀಟಿನ ಹೊಗೆ ಎಳೆಯುವುದೂ ನಡೆವಿತ್ತು. ಓದಿ ಮುಗಿಸಿದ ವೃತ್ತಪತ್ರಿಕೆಗಳನ್ನೂ, ನೋಡಿದ ಪ್ರಸ್ತುತಿಗಳನ್ನೂ ಮೇஜಿನ ಬಳಯಲ್ಲಿ ರುದ ಬುಟ್ಟಿಯಲ್ಲಿ ಎಸೆದು ಬಿಡುವುದು ಅವರ ಚಟ್ಟ. ಆ ಸಮಯದಲ್ಲಿ ಆ ಬುಟ್ಟಿಯಲ್ಲಿ ತುಂಬಿ ಹೋಗಿ

ದಿತು. ಅದನ್ನು ಬರಿದು ಮಾಡುವ ಕೆಲಸಕ್ಕಾಗಿಯೇ ಒಬ್ಬ ಆಳುಮನುಷ್ಯನ್ನು ನೆನ್ನು ಅವರು ನಿಯಮಿಸಿಕೊಂಡಿದ್ದರು.

ಒಂದುತ್ತಿದ್ದ ಹಾಗೆ ರಾಯರ ದೃಷ್ಟಿ ವೃತ್ತಪತ್ರಿಕೆಯ ಒಂದು ಕಾಲ ಮಿನ ಮೇಲೆ ಸ್ಥಿರವಾಯಿತು. ರಾಜಕೀಯ ಸಮಾಜಾರವಂತು ಅವರ ಚಿಕ್ಕವನ್ನು ಸೆಳೆದಿರಲಿಲ್ಲ. ಅವರು ಒಂದುತ್ತಿದ್ದು ಮಿರಂತಹ ಪತ್ರಕ್ಕೆಯೂ ಅಲ್ಲ. ಮುಂಬಯಿಯಂದ ಪ್ರಕಾಗುವ 'ಜ್ಯುವೆಲಸ್‌ಎಂಜನ್‌ಲೋ' ಅವರ ಕೈಯಲ್ಲಿದ್ದಿತು ಅದರಲ್ಲಿ ಅಚ್ಚಾದ ಒಂದು ಪ್ರಕಟಿಸೆಯಂದಾಗಿ ಅವರ ಚಿತ್ತ ಅಲ್ಲಿ ಸ್ಥಿರವಾಗಿದ್ದಿತು.

“ ರಾಜಮನೆತನದ ಪುರಾತನ ರತ್ನದೊಡವೆಗಳ ಮಾರಾಟಿ. ”

ಉತ್ತರ ಹಿಂದುಸ್ತಾನದಲ್ಲಿನ..... ಪುರ ಸಂಸ್ಕಾರದ ರಾಜಮನೆತನದ ಪುರಾತನ ರತ್ನದೊಡವೆಗಳ ಮಾರಾಟ ಮುಂಬಯಿ, ಯ ಪೇಟೆಯಲ್ಲಿ ಖಾಸಗಿ ರೀತಿಯಂದ ನಡೆಯಲಿದೆಯೆಂದು ಅಧಿಕೃತವಾಗಿ ತಿಳಿದುಬಂದಿದೆ.

ಆ ಸಂಸ್ಕಾರದಲ್ಲಿ ನಡೆಯಬೇಕಾದ ಹಲವು ಸುಧಾರಣೆಯ ಕೆಲಸ ಕಾರ್ಯಗಳಿಗಾಗಿ ಭಾರಿ ಹಣದ ಅಗತ್ಯವಿವೆ. ಅದಕ್ಕಾಗಿ ಸಾಲ ತೆಗೆದು ಅದರ ಬಡ್ಡಿಯ ಹಣದ ಭಾರವನ್ನು ಪ್ರಜೆಗಳ ಮೇಲೆ ಹೊರಿಸಲು ರಾಜರಿಗಿ ವ್ಯವಿಲ್ಲ. ಅಂತೆಯೇ ಉದಾರ ಸ್ವಭಾವದ ಮಹಾರಾಜರು ತಮ್ಮ ಖಾಸಗಿ ಭಾಂಡಾರದಲ್ಲಿನ ರತ್ನದೊಡವೆಗಳನ್ನು ಮಾರಿಬಿಡಲು ಸಿಧ್ಯರಿಸಿರುವುದು ಅತ್ಯಂತ ಸ್ತುತ್ಯವಾದುದು. ಸಂಸ್ಕಾರದಲ್ಲಿ ನಡೆಯಬೇಕಾದ ಕೆಲಸಕಾರ್ಯಗಳ ಯೋಜನೆಯನ್ನು ಇಂಜಿನಿಯರುಗಳು ಈಗಾಗಲೇ ತಯಾರಿಸಿದ್ದಾರೆ. ಅದಕ್ಕೆ ಅಗತ್ಯವಿರುವ ಹಣವನ್ನು ಒಂದುಗೂಡಿಸುವದಕ್ಕಾಗಿ ಈ ಒಡವೆಗಳನ್ನು ಮುಂಬಯಿಗೆ ಕಳುಹಿಸಲಾಗಿದೆ. ಅಲ್ಲಿ ಈ ಒಡವೆಗಳು ಯಾರ ಮೂಲಕ ಮಾರಾಟವಾಗುವವೆಂಬುದು ಮಾತ್ರ ಇನ್ನೂ ತಿಳಿಮ ಬಂದಿಲ್ಲ. ಅದರೂ ಮಾರಾಟವಾಗಲಿರುವ ಒಡವೆಗಳ ಪಟ್ಟಿಯನ್ನು ಪ್ರಕಟಿಸೆಗಾಗಿ ನಮ್ಮ ಕಡೆಗೆ ಕಳಿಸಲಾಗಿದೆ. ಅವುಗಳನ್ನು ನಾರುವ ವಾವಾರಸ್ಥಾರ ಹೆಸರು

ವಿಳಾಸಗಳನ್ನೂ, ಇತರ ವಿವರಗಳನ್ನೂ ವಿಶೇಷ ಪುರವಣೆಯೊಂದನ್ನು ತೆಗೆದು ಪ್ರಕಟಿಸಲಾಗುವದು. ಒಡವೆಗಳ ವಿವರಗಳು :

ಮಂತ್ರಗಳ ಹಾರಗಳು ಅ : ಅತ್ಯಂತ ತೇಜಸ್ವಿಯಾದವರುಗಳು. ಸ್ವಚ್ಚ ಹಾಗೂ ದುಂಡಗಿನ ಮುತ್ತುಗಳು. ಬೆಲೆ ಸಮಾಗಿ ಪ್ರತಿಯೊಂದಕ್ಕಾಗು ಮೂರು ಲಕ್ಷ ರೂಪಾಯಿಗಳು.

ಮುತ್ತು, ರತ್ನ, ಮಾಣಿಕ್ಯಗಳನ್ನು ಕೆತ್ತಿದ ಒಡ್ಡಾಣ ೧. ಬೆಲೆ ಸಮಾಗಿ ಹತ್ತು ಲಕ್ಷ ರೂಪಾಯಿಗಳು.

ಇಂದ್ರನೀಲದ ರಾಮ, ಎತ್ತರ ಎರಡು ಇಂಚು; ಮಾಣಿಕ್ಯದ ಸೀತಾದೇವಿ, ಎತ್ತರ ಒಂದೂಮುಕ್ಕಾಲು ಇಂಚು; ಪುಷ್ಪರಾಜದ ಲಕ್ಷ್ಮಣ ಹಾಗೂ ಸುವಾರ್ಥಾಚಿತವಾದ ಇತರ ಮೂರ್ತಿಗಳು. ಬೆಲೆಯನ್ನು ಹಿಂದಿನಿಂದ ತಿಳಿಸಲಾಗುವುದು.

ತಟ್ಟಿಗಳು, ಪಣತೀಗಳು, ಚದುರಂಗಗಳು, ಗಂಟೆಗಳು ಇತ್ಯಾದಿ ಬೆನ್ನೆದ ವಸ್ತುಗಳನ್ನು ಸದ್ಯದ ಬೆಲೆಯ ಮೇರಿಗೆ ಕೊಡಲಾಗುವುದು. ಬೇರೆ ಬೇರೆ ಒಗ್ಗೆಯ ನೂರಾನೂರು ರತ್ನದಂಗುರಗಳನ್ನು ಸದ್ಯದ ರತ್ನದ ಬೆಲೆಯ ಮೇರಿಗೆ ಕೊಡಲಾಗುವುದು. ಕೇರಭೂತವಣ, ಕುಂಡಲ, ಕವಚ ಇತ್ಯಾದಿ ಪೌರಾಣಿಕ ವಸ್ತುಗಳನ್ನು ಬೆಲೆ ಕಟ್ಟಿ ಕೊಡಲಾಗುವದು.

ರತ್ನಗೋಲ : ಇದೇ ಅತಿ ಹೆಚ್ಚುದ ಹಾಗೂ ಅತಿವೋಲ್ಯದ ವಸ್ತು. ಇದನ್ನು ಬೆಲೆ ಬಾಳುವ, ಅತಿ ಪುರಾತನ ಹಾಗೂ ಅತ್ಯಾರ್ಥಿವ್ಯಾಪಕ ಕಲಾಕೌಶಲ್ಯದ ವಸ್ತು ಇಡೀ ಜಗತ್ತಿನಲ್ಲಿ ಇನ್ನೊಂದಿಲ್ಲವೆಂದು ಹೇಳಿದರೆ ಅತಿಶಯೋಕ್ತ್ವ ಯಾಗಲಾರದು ಪೃಥಿವೀಯ ಆಕಾರದ ಈ ಗುಂಡು ಅಳ್ಳು ಬೆನ್ನೆದಿಂದ ತಯಾರಿಸಲ್ಪಟ್ಟಿದ್ದಿದ್ದು ಅದ ತರೂಕ ನಾಲ್ಕು ಸಾವಿರ ಶೋಲಿಗಳಷ್ಟುದೇ. ಅದರ ಮೇಲೆ ಅನೇಕ ಆಕೃತಿಗಳನ್ನು ರತ್ನ ಖಚಿತ ರೇಖೆಗಳಿಂದ ಚಿತ್ರಿಸಲಾಗಿದೆ. ಈ ರತ್ನಗಳ ಬೆಲೆಯ ಮುಂದೆ ನಾಲ್ಕು ಸಾವಿ ಬೆನ್ನೆದರ ಬೆಲೆ ತೀರ ಸಣ್ಣದು. ಈ ರತ್ನಗೋಲ ತಯಾರಿಸಲ್ಪಟ್ಟಾಗ ಅರ್ಮಾರು ಸುಧಾರಣೆ ಹಾಗೂ ಸಂಸ್ಕೃತಿ

ಗಳ ಅತ್ಯುಚ್ಚ ಶಿಶಿರವನ್ನೇರಿದ್ದರು. ಅವರ ಬುದ್ಧಿ, ಕಲಾಕೌಶಲ್ಯ ಹಾಗೂ ಜ್ಞಾನಗಳ ಮೂರ್ತಿಮಂತ ಸ್ವರೂಪವೆಂದರೀನೇ ಈ ರತ್ನಗೋಲ. ನಾವು ವಾಸಿಸುವ ಈ ಪ್ರಧಿಪ್ತ ಗೋಲಾಕಾರವಾಗಿದ್ದು, ಎರಡೂ ಧುವಗಳ ಬಳಿ ಚಪ್ಪಬಿಯಾಗಿದೆಯಂಬ ವಿಜಾರ ಪ್ರಾಚೀನ ಆಯುರ್ವಿಗೆ ತಿಳಿದಿತ್ತು. ಅಯುರ್ವ ವಸಾಹತುಗಳು ಹಿಂದಿೀ ಮಹಾಸಾಗರದಲ್ಲಾ, ಯುರೋಪಿನಲ್ಲಾ ಪರಸರಿಸಿದ್ದವು. ಸಾಗರ ಪ್ರಯಾಣದಿಂದಾಗಿ ಅವರಿಗೆ ಭೂಗೋಲದ ಮೇಲಿನ ದೇಶಗಳ ಸ್ವಷ್ಟ ಕಲ್ಪನೆ ಬಂದಿತ್ತು. ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟ ಖಂಡಗಳು ಆಗ ನಿಜಕ್ಕೂ ಅಸ್ತಿತ್ವದಲ್ಲಿದ್ದ ವೆಂಬುದರ ಪ್ರತ್ಯೇಕ ಆಧಾರ ಈಗ ಜಗತ್ತಿನೆದುರಿಗೆ ಈ ರತ್ನಗೋಲದ ರೂಪದಲ್ಲಿ ಆ ಖಂಡಗಳ ಸೀಮೆಗಳನ್ನು ನಿರ್ಣಯಿಸುವದಕ್ಕೂ ಈ ಗೋಲದಿಂದ ತುಂಬ ಉಪಯೋಗವಾದಿತ್ತು. ಇದರ ನಿರ್ಮಾಣವಾದುದು ಯಾವ ಕಾಲದಲ್ಲಿ ಎಂಬುದು ಇಂದಿಗೂ ತಿಳಿದಿಲ್ಲ. ಆದರೆ ಆಯುರ್ಭಟ್ಟಿ, ವರಾಹಮಿಹಿರ, ಭಾಷ್ಯರಾಚಾಯು ಇತ್ಯಾದಿ ಜೋತಿವಿದರು ಇದರ ಅಧಿವಾ ಇಂತಹ ರತ್ನಗೋಲಗಳ ಉಲ್ಲೇಖ ಮಾಡಿದ್ದಾರೆ. ಈ ಗೋಲದ ಬಗ್ಗೆ ಉಪಭೂತಿಗಳನ್ನು ಅದನ್ನು ಸೂರ್ಯನಾಥ ಮಂದಿರಕ್ಕೆ ಕಾಣಿಕೆಯಾಗಿ ಕೊಟ್ಟಿದ್ದು. ಲಾಟಿಸುಲ್ಲಿ ಗಜನಿ ಮಹಮ್ಮದಿನಿಗೆ ಅದು ಲಭ್ಯವಾಯಿತು. ಆದರೆ ಅವನ ಸ್ವೇಂದ್ರ ಅಫಘಾನಿಸ್ತಾನಕ್ಕೆ ಮರಳಿ ಹೋಗುತ್ತಿದ್ದಾಗ ದಾರಿಯಲ್ಲಿ ನಮ್ಮ ಈ ಮಹಾರಾಜರು ಪೂರ್ವಜರು ಅವರ ಮೇಲೆ ದಾಳಿ ನಡೆಸಿದರು. ಆ ಗಲಾಟಿಯಲ್ಲಿ ಈ ರತ್ನಗೋಲ ಸಂಸಾರಕ್ಕೆ ದೊರೆಯಿತು. ಈ ಅಪೂರ್ವ ವಸ್ತುವನ್ನು ಕೊಂಡುಕೊಳ್ಳುವ ಲೋಭದಿಂದ ದೇಶವಿದೇಶಗಳ ರಾಜ ಮಹಾರಾಜರುಗಳೂ ಹಾಗೂ ಸಂಗ್ರಹಾಲಯಗಳ ಪ್ರತಿನಿಧಿಗಳು ಮಹಾರಾಜರ ಬಳಿಗೆ ಬಂದಿದ್ದರು, ಆದರೆ ಇಷ್ಟೋಂದು ಅವಾಧವ್ಯಬೀಳಿ ಕೊಟ್ಟು ಅದನ್ನು ಕೊಳ್ಳುವ ಧೈಯ ಸಾಲದೆ ಮರಳಿ ಹೋದರು. ಪ್ರಜೆಗಳ ಹಿತದ ವಿಚಾರ ಮುಂದೆ ಬಂದಿರದಿದ್ದರೆ ಈಗಲೂ ಸಹ ಅದನ್ನು ಮಾರಲು ಕೊಡುವ ಇವ್ವ ರಾಜರಿಗರಲ್ಲಿ. ಈ ರತ್ನಗೋಲವನ್ನು ಈಗಿದ್ದ ಸ್ಥಿರಾಳಿ ಪೂರ್ವ ರೂಪದಲ್ಲಿ ಯಾರೂ ಕೊಂಡುಕೊಳ್ಳಲು ಸಾಧ್ಯವಾಗದೆ ಹೋದರೆ ಆದರ ಮೇಲಿನ ರತ್ನಗಳನ್ನು ಬಿಡಿಸಿ ಅನ್ನಗಳನ್ನೂ, ಚಿನ್ನವನ್ನೂ

ಬಿಡಿ ಬಿಡಿಯಾಗಿ ವಿಕ್ರಯಿಸಲಾಗುವುದು. ರತ್ನಗಳನ್ನು ಬಿಡಿಸುವದಕ್ಕೆ ಹೊದಲು ಅದರ ಪ್ರತಿ ಚಿತ್ರವನ್ನು ತೆಗೆದಿರಿಸಲಾಗುವುದು. ಈ ರತ್ನಗೋಳದ ಜಿಲ್ಲೆ ಸುಮಾರು ಒಂದು ಕೋಟಿ ರೂಪಾಯಿಗಳು. ”

ಈ ಪ್ರಕಟಿಸೇಯನ್ನೊಮ್ಮೆದ್ದು ಹಾಗೆ ಬಾಬೂರಾಯರ ಕಣ್ಣು ಏಲ ಕ್ಷೇತ್ರ ತೇಜಸ್ಸಿನಿಂದ ಹೊಳೆಯುತ್ತಿದ್ದವು. ಕೈಯಲ್ಲಿದ್ದ ಪತ್ತಿಕೆಯನ್ನು ಬದಿಗಿರಿಸಿ ಒಂದೆರಡು ಸಲ ಸಿಗರೇಟ್‌ನ ಹೊಗೆ ಎಳೆದು ವಿಚಾರ ನಾಗ್ನರಾದಾಗ ರಾಯರಿಗೆ ಏನೋ ನೇನಪು ಬಂತು. ಲ್ಯಾಬ್ರಿಯಲ್‌ ಅತ್ತು ಇತ್ತು ಒಂದೆರಡು ಸಲ ಶತವಧ ಹಾಕಿದ ಬಳಿಕ ಅವರು ಒಂದು ಕಪಾಟನೆ ತತ್ತೀರ ನಿಂತು ಕೊಂಡರು. ಆ ಕಪಾಟನಲ್ಲಿ ಅನೇಕ ವಸ್ತುಗಳು ಅಕ್ಕತ್ವಾಸ್ತವಾಗಿ ಬಿಡ್ಡಿದ್ದವು. ಅದರೆ ಆ ಅವೃವಣ್ಣಿಯ ವ್ಯವಸ್ಥಿತ ವಿವರಗಳೆಲ್ಲ ರಾಯರ ತಲೆಯಲ್ಲಿದ್ದುದ ರಿಂದ ಕಪಾಟನಲ್ಲಿನ ಮೇಲಿನ ಅಂಕಣಿಂದ ಉಕ್ಕಿನ ಪೆಟ್ಟಿಗೆಯೊಂದನ್ನು ಎತ್ತಿಕೊಂಡು ಅದನ್ನು ಮೇಜಿನ ಮೇಲಿರಿಸಿದರು. ಅನಂತರ ಬೇರೆಯೊಂದು ಕಪಾಟನಿಂದ ಇನ್ನೊಂದು ಪೆಟ್ಟಿಗೆಯನ್ನು ತೆಗೆದುಕೊಂಡರು. ಮೇಜಿನ ಮೇಲಿದ್ದ ಗಂಟೆಯನ್ನು ಬಾರಿಸಿ ಸೀವಕನನ್ನು ಕೊಗ ಉಪಹಾರದ ವಸ್ತುಗಳನ್ನು ತ್ವರಿಯಾಗಿ ತರಲು ಆಜ್ಞಾಪಿಸಿದನು. ಆ ಎರಡು ಪೆಟ್ಟಿಗೆಗಳ ಮುಚ್ಚುಭೂತಿಯಿಂದ ಅವುಗಳಲ್ಲಿನ ಕಾಗದ ಪತ್ರಗಳನ್ನು ಹೊರಡಿಸಿದರು.

ಬಹುಮೂಲ್ಯ ಪುರಾತನ ವಸ್ತುಗಳು ದೊರೆಯುವ ಸಂಭವ ವಿದ್ವಾಗಿಲ್ಲ ರಾಯರಿಗೆ ಒಡನೆಯೆ ವಿಪರೀತ ಹಸಿವೆಯಾಗುತ್ತಿತ್ತು. ಅದರೊಂದಿಗೆ ಸಿಗರೇಟ್‌ನ ಮೇಲೆ ಸಿಗರೇಟ್‌ ಸುಧುತ್ತಿತ್ತು.

ಗಂಗೋತ್ತಿಯ ಅಕ್ಕಪಕ್ಕದ ಪವತ್ತು ಮೈಲಿ ಅಗಲ ಹಾಗೂ ಎರಡು ನೂರ ಮೈಲಿ ಉದ್ದವಾದ ಸ್ಥಳಕ್ಕೆ ಮುಸಲ್ಲಾನರು ಪ್ರವೇಶಿಸಿರಲಿಲ್ಲವಾದುದು ರಿಂದ ಅಲ್ಲಿಯ ಪುರಾಣ ಕ್ಷೇತ್ರಗಳು ಈಗಲೂ ಅಕ್ಕಳಿಯದಂತಿವೆ. ಬ್ರಿಟಿಷರ ರಾಜ್ಯಯಂತ್ರವೂ ಈ ಪ್ರದೇಶದ ಮೇಲೆ ಸಾಕಷ್ಟು ಓಡಿರಲಿಲ್ಲವಾದ್ದರಿಂದ ಈ ಸ್ಥಳದ ವಿಕಾಸಿಕ ಸಮಾಜಾರವಿನನ್ನು ಜಗತ್ತಿನೆಡುರಿಗೆ ಬಂದಿರಿಲಿಲ್ಲ. ಪ್ರಾಚೀನ ಕಾಲದಿಂದಲೂ ಇಲ್ಲಿ ಶಯ್ಯರು ವಾಸಿಸುತ್ತಿದ್ದರು.

ಈಗಲೂ ಕಲ್ಲಿಯ ನಿನಾಸಿಗಳ ಬಳಿ ಅನೇಕ ಪುರಾತನ ಕಾಗೂ ಬಾಗುವೂಲ್ಲು ವಸ್ತುಗಳುಂಟು. ವಾರಚಿನ ವಸ್ತು ಸಂಗ್ರಹದ ಗೀರು ಬಿಡಿದು ಕೊಂಡ ಬಳಿಕ ಬಾಬೂರಾಯು ಆ ಕೆಲಸಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ಸಂಚರಿಸಿದ್ದರು ಜ್ಞಾನದ ಜ್ಞಾನ ಆವರಿಗೆ ಈ ಸಾಭಾರದಲ್ಲಿ ಅನೇಕ ಬಕ್ಕಮೂಲ್ಲಿ ವಸ್ತುಗಳೂ ಡೋರೆತಿದ್ದವು. ತ್ವರಿತವಂತಿಕ ಸಂಸ್ಕೃತಗಳು ಒಮ್ಮೆಲ್ಲಿ ಮಾರ್ಯವಾಗುವದಿಲ್ಲಂಥ್ಯೆ. ಅಂತೆಯೇ ತಮ್ಮ ಪ್ರಾವಚರ ಸುಲಿಗೆ ಗಾರಿಷಯ ವ್ಯಾತ್ಸು ಬಾಬೂರಾಯರಲ್ಲಿ ಉಳಿದುಕೊಂಡಿದ್ದಿಲ್ಲ. ತಮ್ಮ ಮಾನವನ್ನು ಸೇರಿದ ಎರಡು ದೂರದಲ್ಲಿ ವಸ್ತು ಯೋಗ್ಯ ಬೆಲೆಗೆ ದೂರಿಸುದಂತಾ ದಾಗ ಅವರು ಶಿಷ್ಟ, ದುಷ್ಪ ಉಪಾಯಗಳನ್ನು ಲಭಿಸಿ ಚೇಗಾದರೂ ವರಾಹಿ ಅದನ್ನು ಸಂಪರಿಸಿಕೊಂಡೇ ತರುತ್ತಿದ್ದರು. ಅದಕ್ಕಾಗಿ ಅಡ್ಡದಾರಿ ತುಳಿ ಯಲೂ ಅವರ ಹೀಜರಿ ಮತ್ತು ಇಲಿಲ್ಲ. ಈ ತರದ ವರ್ತನೆಯಿಂದ ಅನೇಕ ಬಾರಿ ಕಾನೂನಿನ ಹಿಡಿತಕ್ಕ ನೀಗಾವ ಪ್ರಸಂಗಪೂ ಅವರ ಮೇಲೆ ಬಂದಿದ್ದಿಲ್ಲ. ಅದರೆ ನಾನ್ಯಾಂದೇವಕೆಯು ಬಾಗಿಲಲ್ಲಿನ ನಾಯಿಗಳು ಲಂಜಗುಳತನಕ್ಕೂ ಗಾಗುತ್ತಿದ್ದರಿಂದ ರಾಯಗ ಸ್ವಾತ್ಮಕ್ರಾಂತಿಗೆ ಮನ್ಯಾದಿಗಾಗಲಿ ಯಾವ ಆಕಾರವೂ ಬಂದೋಗಿರಲಿಲ್ಲ.

ಬಾಬೂರಾಯರು ಕವ ಪಿನಿಂದ ಹೊರಡಿಗೆದ ಹಣ್ಣಿಗೆಗಳಲ್ಲಿಯ ಕಾಗದ ಪತ್ರಗಳು ಮೇಲೆ ಉಲ್ಲೇಖಿಸಿದ ಪ್ರದೇಶದಲ್ಲಿ ಅವರಿಗೆ ದೊರೆತಿದ್ದವು ಅವುಗಳ ಮೇಲೆ ದೃಷ್ಟಿ ಕಾಯಿಸಿದ ತಾಂತ್ರಾಯ ಅವರು ಕಾಗದಗಳ ಪುಡಿಕೆಯಿಂದನ್ನು ಬಿಟ್ಟಿ ಅದರಲ್ಲಿನ ನಕಾಶಗಳನ್ನು ಹೊರಡಿಗೆದರು ಹಿಂದೂ ಸೇಶದಲ್ಲಿ ಉಂದೆ ಇಂಕೆಯಲ್ಲಿ ದ್ವಿತೀಯ ಕಾಗೂ ಇಂದು ಬಳಕೆಯಲ್ಲಿರುವ ಬೇರೆ ಬೇರೆ ಭಾಷೆಗಳನ್ನು ಕನ್ನಡಕ್ಕಿಳಿಸಲು ಬಾಬೂರಾಯ ಮರು ಖಾಸಗಿ ರೀತಿಯಿಂದ ತಯಾರಿಸಿದ ನಕಾಶಗಾವು. ಮಾಲ ಲೇಖ ಯಾವ ಲಿಪಿಯಲ್ಲಿರುತ್ತಾದೂ, ಆ ಲಿಪಿಯ ನಕಾಶವನ್ನು ಎದುರಿಗಿಟ್ಟಿಕೊಂಡೊಡನೆ ಆ ಲೇಖದ ರಹಸ್ಯಕ್ಕೆಲ್ಲ ಬಯಲಾಗುವಂತಹ ಆ ನಕಾಶದಿಂದ.

ನಕಾಶಗಳನ್ನೂ, ಕಾಗವ ಪತ್ರಗಳನ್ನೂ ಅವಲೋಕಿಸಿದ ತರುವಾಯ ರಾಯರು ಉಪಹಾರಕ್ಕೆ ತೊಡಗಿದರು. ಅಭ್ಯಾಸದಲ್ಲಿ ತಮ್ಮ ಚಿಕ್ಕ ತೊಡಗಿ

ಡಾಗ ಅವರಿಗೆ ಯಾವುದರ ಆರಂಭ ಇಡುತ್ತಿರಲ್ಲಿ ಅಂಥ ಸಮಯದಲ್ಲಿ ಅವರು ಯಾರನ್ನೂ, ಎಂಥ ಮಹತ್ವದ ಕೆಲಸವಿದ್ದರೂ ಬೆಂಟಿ, ಯಾಗುತ್ತಿರಲ್ಲಿ. ಉಪಕಾರದ ತಟ್ಟೆಯನ್ನೈತಿಕೊಂಡು ಹೋಗಲು ಬಂದ ಸೇವಕನಿಗೆ ಆ ಬಗ್ಗೆ ಕಟ್ಟಬ್ಬಜ್ಞ ನಿಧಿಸಿ ಅವರು ಇತಿಹಾಸ ಸಂಕೀರ್ಣತ್ವವಾಗಿ ಮಗ್ನಿ ರಾದರು.

ಮಧ್ಯಾರ್ಥ ಎರಡು ಗಂಟೆಯಾದ್ದೂ ಅವರು ವಾಚನ ಮತ್ತು ಲೇಖನ ಕಾಗೇ ಸಾಗಿತ್ತು. ನಕಾಶಗಳ ಸಹಾಯದಿಂದ ಅವರು ಹಲವು ಹಳೆಯ ಲೇಖನಗಳನ್ನು ಭಾಷಾಂತರಿಸಿದರು. ಲೈಬ್ರರಿಯಲ್ಲಿದ್ದ ಅಂತಿಕ್ಷತ ತಾಮ್ರ ಪತ್ರಿ, ಶಿಲಾಲೇವ ಹಾಗೂ ಪುಸ್ತಕಗಳನ್ನು ಅವಲೋಕಿಸಿದರು. ಈ ಅಭ್ಯಾಸ ದಿಂದ ಅವರಿಗಾವ ಪ್ರಯೋಜನವಾಯಿತೆಂಬುದನ್ನು ವಿಸ್ತೃತವಾಗಿ ಹೇಳಲು ಇಲ್ಲಿ ಸಾಧ್ಯವಿಲ್ಲ. ಇದು ಸಮಯವು ಅಲ್ಲ. ಫಾಷಾಂತರದ ಕೆಲಸ ನಡೆದಿದ್ದಾಗ ಅವರು ಮತ್ತೆ ಮತ್ತೆ ರತ್ನಗೋಲದ ಪ್ರಕಟಿಸೇ ಕಡೆಗೆ ದೃಷ್ಟಿ ಹೊರಳಿಸುತ್ತಿದ್ದರು. ಅದರಿಂದಾಗಿ ಅವರು ಈ ಬಗ್ಗೆ ತಮ್ಮಲ್ಲಿದ್ದ ಎಲ್ಲ ವಿವರಗಳನ್ನು ಒಂದುಗೂಡಿಸುತ್ತಿದ್ದರೆಂದು ಸರ್ಜವಾಗಿಯೇ ತಕ್ಷಿಸಲು ಸಾಧ್ಯವಾದಿದ್ದು.

ರತ್ನಗೋಲದ ನಿಜವಾದ ಯೋಗ್ಯತೆಯೇನು, ಬೆಲೆ ಎಷ್ಟು ಅದರ ರಹಸ್ಯವೇನು ಎಂಬುದರ ಸ್ವಂತ ಕಲ್ಪನೆ ಅವರಿಗೆ ಅಗತ್ಯವಾಗಿತ್ತು. ಆಗಿನ ಆವರ ಮುಖಮುದ್ರೆಯನ್ನು ಕಂಡರೆ ಈ ವಿವರಗಳೆಲ್ಲ ಅವರಿಗೆ ತಿಳಿದು ಬಂದಿದ್ದ ವೇದೂ ಖಾಹಿಸಲು ಸಾಧ್ಯವಿತ್ತು. ಮಧ್ಯಾರ್ಥ ಎರಡೂವರೆ ಗಂಟೆಯ ಸಮಯವಾದಾಗ ಕೆಲಸವನ್ನು ಮುಗಿಸಿ ರಾಯರು ಕಾಗದಪತ್ರಗಳನ್ನೂ ನಕಾಶಗಳನ್ನೂ ಎತ್ತಿ ಅವುಗಳ ಸ್ಥಳದಲ್ಲಿರುವಾಗ ಅವರಿಗೆ ಅತ್ಯಾನಂದವಾಗಿದ್ದಿತ್ತೆಂಬುದು ಸ್ವಂತವಾಗಿದ್ದಿತ್ತು. ರತ್ನಗೋಲದ ಕನಿಷ್ಠ ಬೆಲೆಯು ಬಗ್ಗೆ ಪ್ರಕಟಿಸಾದ ಹಣವನ್ನು ಕೊಟ್ಟು ಆನನ್ನು ಕೊಳ್ಳುವುದರಲ್ಲಿ ಹಾಸಿಯೇನೂ ಇಲ್ಲವೇಂಬ ನಿಧಾರಕಕ್ಕೆ ಅವರು ಬಂದಿದ್ದರು. ತಮ್ಮ ಹತ್ತಿರ ಇರುವ ಕಾಗದಪತ್ರಗಳಲ್ಲಿ ಉಲ್ಲೇಖಿಸಲ್ಪಟ್ಟ ರತ್ನಗೋಲ ಇದೇ ಆಗಿದ್ದಲ್ಲಿ ಬಂಡಿತವಾಗಿಯೂ ದೊರಕಿಸಿಕೊಂಡು ತಮ್ಮ ಸಂಪತ್ತನ್ನು ದ್ವಿಗುಣಿತ

ಗೋಳಿಸಿಕೊಳ್ಳಲೇಬೇಕೆಂದು ಅವರು ಮನಸ್ಸು ಮಾಡಿದ್ದರು. ಕಾಗದಪತ್ರಗಳ ಪೆಟ್ಟಿಗೆಗಳನ್ನು ಕವಚಿಸಲ್ಪಟ್ಟ ತರುವಾಯ ಅವರು ಭಾಷಾಂತರ ಮಾಡಿದ ಕಾಗದಗಳನ್ನೆಲ್ಲ ಸುಟ್ಟಿಬಿಟ್ಟರು. ಈ ಬಗ್ಗೆ ಯಾವುದೇ ಬಗೆಯ ವಿವರವೂ ಬೇರೆಯವರಿಗೆ ಈಳಿಯಾಕೂಡಿದೆ ಅವರು ಬೂದಿಯನ್ನು ತುಳಿದು ಬರೆಸಿಬಿಟ್ಟರು. ಪತ್ರವ್ಯವಹಾರದ ಪೆಟ್ಟಿಗೆಯಂದ ತಾರಿನದೊಂಮೆ ಘಾಮುರ ತೆಗೆದುಕೊಂಡು ಅದರ ಮೇಲೆ ಹೀಗೆ ಅಥವ ಬರುವ ರಾಗೆ ಬರೆದರು.

‘ ಯಶವಂತ ಧನಾಜಿ. ಗಿರಗಾಂವ-ನಿವಾಸ, ಮುಂಬಯಿ.

ತಹ್ವಣಿ ಭೆಟ್ಟಿಗೆ ಬಾ’

ಬರೆದು ಮುಗಿಸಿಪೂದ ಬಳಿಕ ಅವರು ಗಂಟೆ ಬಾರಿಸಿ ಸೇವಕನನ್ನು ಕೊಗಿ ಅಜ್ಞಂಬ್ರಾ ತಾರು ಕಳುಹಿಸಲು ಆಜ್ಞೆ ವಿಧಿಸಿದರು. ಆತ ಹೋಡ ತರುವಾಯ ಕೆಲಕಾಲ ಸ್ವಸ್ಥನಾಗಿ ಕುತ್ತಿದ್ದರು. ರತ್ನಗೋಲವನ್ನು ಸಂಪಾದಿಸಬೇಕೆಂಬ ಗುಂಗು ಅವರ ತಲೆಯಲ್ಲಿನ್ನೂ ತುಂಬಿದ್ದಿತು. ಕಾರಣವೇನೂ ಇಲ್ಲಿದಿದ್ದರೂ ಅವರು ಲ್ಯಾಬ್ರಿಯಲ್ಲಿ ಶತಪಥ ಹಾಕುತ್ತಿದ್ದರು. ಮಧ್ಯ ಮಧ್ಯ ಆನಂದದಿಂದ ಕೈ ಹಿಸುಕೊಳ್ಳತ್ತಿದ್ದರು. ಅವರ ಮನಸ್ಸು ಆಗ ತುಂಬ ಉತ್ತೇಜಿತಪಾಗಿದ್ದಿತಾದುದರಿಂದ ಅವರ ತಲೆಯಲ್ಲಿ ನಡೆದ ವಿಚಾರಗಳು ಶಬ್ದ ರೂಪವಾಗಿ ಹೋರಿಗೆ ಬರುತ್ತಿದ್ದವು.

“ ಯಶವಂತ ಧನಾಜಿ, ಖಂಡೂ ಸಂತಾಜಿ ಮತ್ತು ಭೀನಾಜಿ ಈ ಶ್ರಮೂರ್ತಿಗಳಾದ ಸದ್ಯ ಕೆಲವ ಬುಡಿತ ಯಶಸ್ವಿಯಾಗುವದು. ಈ ಕೆಲವ ಪ್ರೋಂದನ್ನವರು ಮಾಡಿಕೊಟ್ಟಿರಾಯಿತು ಆನಂತರ ನಾನವರನ್ನು ಬಿಟ್ಟು ಬಿಡುತ್ತೇನೆ. ಆಮೇಲೆ ತನುಗೆ ತಿಳಿದಲ್ಲಿಗೆ ಹೋಗಲಿ. ಬಿಡುವಿರುವ ವರಿಗೂ ಸುಖದಿಂದ ಉಟ್ಟ ಮಾಡಿಕೊಂಡಿರಲಿ. ಧನಾಜಿ ಬರುವುದರೊಳಗಾಗಿ ಇನ್ನು ಇದ ಸಿದ್ದತೆಯೆಲ್ಲ ಆಗಬೇಕು. ಮಾಡಬೇಕಾದ ಕೆಲಸದ ಬಗ್ಗೆ ಪೂರ್ಣ ವಿವರಗಳು ತಿಳಿಯಿದೆ, ಸರಿಗೂದ ಸಿದ್ಧತೆಯಾಗದೆ ಯಾವುದೂ ಯಶಸ್ವಿಯಾಗುವುದಿಲ್ಲ. ”

ತಮ್ಮ ಉಚ್ಛರಿಸಿನ್ನೂ ಆಗಿಲ್ಲವೆಂಬ ವಿಚಾರ ಹತಾತ್ಮಾಗಿ ಅವರ ನೇನಪಿಗೆ ಬಂದಿತು. ಒಡನೆಯೆ ಅವರಿಗೆ ಹಸಿವಾದ ಯಾಗಾಯಿತು. ರಾಯರು ಸ್ವಾನ್ ಕ್ಷಾಗಿ ಕೆಳಗಡೆ ಹೊರಟರು.

೭

## ‘ಪ್ರೋಣಿ ಖಾಸಗಿ’

**ಮೂರು ವಾರಗಳ ನಂತರದ ವಿಚಾರ**

ಮುಂಬಯಿಯ ಸುಪ್ರಸಿದ್ಧ ಮುತ್ತುರಕ್ಕುಗಳ ವ್ಯಾಪಾರಿ ಶೀರ್ ನರಜಿಂಹನದಾಸರವರ ಅಂಗಡಿಯೆಂದು ಒಬ್ಬ ಹುಡುಗ ಬಂದು ಸಿಂತು ಕೊಂಡ. ಅವನ ಕೃಯಲ್ಲಿಂದು ಕವರು ಇತ್ತು. ಅದರ ಮೇಲೆ ‘ಪ್ರೋಣಿ ಖಾಸಗಿ’ ಎಂಬ ಸೂಚನೆ ಕಂಪು ಶಾಯಿಯಲ್ಲಿ ಬರೆಯಲ್ಪಟ್ಟಿದ್ದಿತು.

ಶೀರ್ ನರಜಿಂಹನದಾಸರ ಹೆಸರನ್ನಿರ್ಚುದ ವ್ಯಾಪಾರಸ್ಥಾನದಲ್ಲಿ ಮುಂಬಯಿ ಮುಂಬಯಿ, ಕಂಬಾಯಿ ಕೊಲಂಬೋ, ಮದ್ರಾಸ ಇತ್ಯಾದಿ ಮುತ್ತುರಕ್ಕು ವ್ಯಾಪಾರದ ಪ್ರಸಿದ್ಧ ಪಟ್ಟಣಗಳಲ್ಲಿನ ರಕ್ಕುಪಡಿ ವೇಂಬೆಯಲ್ಲಿ ನರಜಿಂಹನದಾಸರಿಗೆ ತುಂಬ ಗೌರವ ವಿತ್ತು. ಆಮಸ್ತರಾಡಾಮ್, ವ್ಯಾರಿಸ್, ನ್ಯೂಯಾರ್ಕ್, ಲಂಡನ್ ಇತ್ಯಾದಿ ನಗರಗಳ ರಕ್ಕುಪಡಿ ವ್ಯಾಪಾರಿಗಳೊಂದಿಗೆ ಅವರು ನಿಯಮಿತವಾಗಿ ವ್ಯವಹರಿ ಮತ್ತಿದ್ದರು. ಪರದೀಶಗಳ ಕೂಡ ವ್ಯಾಪಾರ, ವ್ಯವಸಾಯಗಳ ಬಗೆ ತಿಳಿದು ಕೊಳ್ಳುವುದಕ್ಕೆಂದು ಅವರು ಎರಡು ಮೂರು ಸಲ ನಿದೀಶ ಯಾತ್ರೆಯನ್ನೂ ಕೃಕೊಂಡಿದ್ದರು. ಅದರಿಂದಾಗಿ ಪರದೀಶ ವ್ಯಾಪಾರಸ್ಥಾರಿಗೂ ಸಹ ನರಜಿಂಹನದಾಸರ ವಿಚಾರ ಚೆನ್ನಾಗಿ ಗೊತ್ತಿತ್ತು. ಈ ವ್ಯವಸಾಯದಲ್ಲಿ ಅವರು ಇಷ್ಟ ಪ್ರಸಿದ್ಧರಾಗಿದ್ದರೂ ಸಹ ವರ್ಷದಲ್ಲಿ ಹದಿನ್ಯೇದು ಇಪ್ಪತ್ತು ವ್ಯಾಪಾರಗಳ ಮೇಲೆ ಅವರು ಮುಂದುವರೆಯುತ್ತಿರಲಿಲ್ಲ. ಆದರೆ ಆಕ್ಷ್ಯ ಪಕ್ಷದ ಹತ್ತಿಪ್ಪತ್ತು ವ್ಯಾಪಾರಸ್ಥಾರ ವ್ಯಾಪಾರವನ್ನೆಲ್ಲ ಕೂಡಿಸಿದರೂ ನರಜಿಂಹನದಾ

ಷರ ವ್ಯಾಸಾರಕೈ ಅದು ಹೆಚ್ಚುಗುತ್ತಿರಲಿಲ್ಲ. ಸಣ್ಣ ಪುಟಿ, ವ್ಯಾಸಾರೆಗಳಿಗೆ ಅವರು ಕ್ಯೇ ಯಾಸುತ್ತಿರಲೇ ಇಲ್ಲ. ಹಿಂದೂ ದೇಶದ ಅನೇಕ ಜನ ರಂಸ್ತೂನಿ ಕರಿಂದ ಅವರಿಗೆ ಸಲಹೆಗಾಗಿ ಆಮಂತ್ರಣಗಳು ಬರುತ್ತಿದ್ದವು = ಹೀವೆ ಎಂಟು ಜತ್ತು ವರ್ಷಗಳ್ಲಿನ ಒಮ್ಮೆ ವಾಲ್ಯ ಹೆಸ್ತಿಗೆಂಟ ವಾತ್ಯಾಂತರಪಾಲಿ ತೇತರ ಮೂಲಕವೇ ನಡೆದಿತ್ತು.

ಮುಂಬಯಿ ಖ್ಯಾತಿನ ಚಿಕ್ಕ ಅಕ್ಕಾ ಶಾಲಿಗೆನೋಬ್ಬಿನ ಅಂಗಡಿಯಲ್ಲಿ ಯಾವ ಶಿಕ್ಷ ಒಡವೆಗಳಿಂದ ತುಂಬಿದ ರೋ-ಕೇರ್ಲಾಗಳಿರುವ ದುಂಟು. ಮೊದ್ದು ದೊಡ್ಡ ರತ್ನಪದಿ ವ್ಯಾಸಾರಸ್ತರ ಅಂಗಡಿಗಳಲ್ಲಿಂತಹ ಮುತ್ತು ರತ್ನಗಳ ರಾಶಿಯೇ ಸೂರೀಯಾಗಿರುವದು. ಹೊಳೆ ಹೊಳೆಯುವ ಆ ರೋ-ಕೇರ್ಲಾಗಳೂ, ಮುತ್ತು ರತ್ನಗಳ ಒಡವೆಗಳೂ ಸೋಪುವವರ ದ್ವಾರಾ ದಯಗಳನ್ನು ಒಮ್ಮೆಲ್ಲಿ ಸೆಳಿಯಿವನ್ನು. ನರಜಿ, ವನದಾಸರ ಅಂಗಡಿ ಹ.ಲ್ಲಿ ಅಂಥ ಆಡಂಬ ರವೇನೂ ಇರಲಿಲ್ಲ. ಈ ವ್ಯಾಸಾರಕ್ಕಾರಂಭಿಸುವ ಗುರು ಅವರು ಹೋತೀ ಒಜ್ಜಾರದಲ್ಲಿನ ಭದ್ರವಾದ ಮನಯೋಂದನ್ನು ಬಾಂಧಗೆ ಹೊತ್ತಿದ್ದರು. ಅಲ್ಲಿಯೇ ಅವರಿಗೆ ವ್ಯಾಪಾರದಲ್ಲಿ ಆಭಿವರ್ಪಾಗಿ ಹುತ್ತಿರು ದೊರೆಯಿತಾದ್ದು ರಿಂದ ಆ ಮನೆಯನ್ನೇಲ್ಲ ಅವರು ಕೊಂಡುಕೊಂಡಿದ್ದರು. ಮೂರು ಅಂತಸ್ತುಗಳ ಆ ಮನೆ ಭವ್ಯವಾಗಿತ್ತು. ಶಳಿಗನ ಭಾಗವನ್ನು ಮಾಡುತ್ತ ತಮ್ಮ ಖವಯೋಗ ಕ್ಯಾಗಿ ಇಟ್ಟುಕೊಂಡು ಇವರು ನೀತ್ಯ ಎರಡು ಅಂತಸ್ತುಗಳನ್ನು ಹಾಗೇ ಬರಿಯಾಗಿ ಬಿಟ್ಟಿದ್ದರು. ದೂರ ದೂರದ ಶ್ರಾಳಗಳಿಂದ ತಮ್ಮಲ್ಲಿಗೆ ವ್ಯಾಸಾರಕ್ಕಾಗಿ ಬರುವವರಿಗೆ ಆ ಹೇಳಿನ ಅಂತಸ್ತುಗಳಲ್ಲ ವಕ್ತಿಯ ವ್ಯವಸ್ಥೆ ಮಾಡಿಕೊಂಡುತ್ತಿದ್ದರು. ಕೆಳಿಗನ ಭಾಗದಲ್ಲಿ ಕೇವಲ ಮೂರು ಕೆಂಟಿಗಳಿದ್ದುವು. ಭಾಗಿಲಿಗೆ ಹತ್ತಿಕೊಂಡಿದ್ದ ಕೊಟಿಡಿಯಲ್ಲಿ ಶೇಟ್ಟಿಜಿಯ ವಿರ್ಝಸ್ವಾತ್ಮಕರಣಿನ ಕುಳಿತುಕೊಳ್ಳುತ್ತಿದ್ದು. ಅಂಗಡಿಯ ಕಾಗೆ ಈ ಕೊಟಿಡಿ ತೆದೆದರುತ್ತಿರಲಿಲ್ಲ ವಾದ್ದು ರಿಂದ ಒಳಗಡೆ ಏನು ನಡೆದಿವೆಯೆಂಬುದು ಟೆದಿಲು ಹೇಳಿ ಹೋಗುವ ಜನಗಳಿಗೆ ಗೊತ್ತಾಗುವಂತಿರಲಿಲ್ಲ.

ಶೇಟ್ಟಿಜಿಯ ಕರಣಿಕನ ಹೆಚರು ಗೋವಧನದಾಸ ಎಂದು. ಮುಂಬಯಿಯ ರತ್ನಪದಿ ಹೇಟ್ಟಿಯಲ್ಲಿಲ್ಲ ನರಜಿವನಬಾಸರಂಥ ರತ್ನ ಪರಿಪೂರ್ವಿಕಾರ ಇನ್ನಾರೂ ಇರಲಿಲ್ಲವಾದರೆ ಗೋವಧನದಾಸ ಅವರಿಗೆ ಎರಡನೆಯವ

ನಾಗಿದ್ದ ಎಂತುವಾಡರೊಂದು ಹೊಡ್ಡ ವ್ಯವಹಾರ ಕೈಗೆಮಕೆ ಖ್ಯಾತಿ ಪ್ರದಕ್ಷಿಣೆ ದಲು ಶೀಟಿಜಿ ಗೋವಧರನನ ಶಲಹೆ ಕೇಳದಿರುತ್ತಿರಲಿಲ್ಲ. ಶೀಟಿಜಿ ಹಾಗೂ ಗೋವಧರನನ ಪ್ರವರ್ಚರಣೆ ಕಾರ್ತಿವಾಡದಿಂದ ಮುಂಬಯಿಗೆ ವ್ಯಾಸಾಪ್ರಸ್ತಿಂದು ಬಂದವರು. ಅಂದಿಖಾದಲೂ ಸ್ವಾಮಿ-ಸೇವಕರ ಭಾವನೆ ಇನರಲ್ಲಿ ಒಳಿದುಬಂದಿತ್ತು. ಇಂದು ಶ್ವತಂತ್ರವಾಗಿ ವ್ಯಾಪಾರ ಮಾಡಬಹುದ್ದು ಬುದ್ಧಿ, ಸಂಪರ್ಕ ಹಾಗೂ ಸಾಹಸಗಳು ಗೋವಧರನ ನ್ಯಾತ್ವದ್ವಾರಾ ಕೇವಲ ಸ್ವಾಮಿಃಪ್ರಸ್ತಾಗಿ ಆತ ಬೇರೆ ಅಂಗಡಿ ಹಾಕಿರಲಿಲ್ಲ. ಕರಣಿಕರು ಸ್ವತಃ ಶೀಟಿಜಿಗಳಾಗಿ ವ್ಯಾಪಾರಕ್ಕಾರಂಭಿಸಿ ತನ್ನ ಹಿಂದಿನ ಒಡಿಯರಿಗೆ ಇಕ್ಕಿಸಿ ಸಂದರ್ಭಗಳಲ್ಲಿ ಡೊಡ್ಡ ಪ್ರಮಾಣದಲ್ಲಿ ನೀರವಾದ ಖದಾಹರಣೆಗಳಿಗೆ ಮುಂಬಯಿಯಲ್ಲಿ ಸೊರತೆಯಿಂಳು. ಆದರೆ ಆವರಂತೆ ಗೋವಧರನನೂ ಶ್ವತಂತ್ರ ಅಂಗಡಿ ಏಕೆ ತೆರೆಯುತ್ತಿಲ್ಲವೆಂಬುದು ಶೀಟಿಜಿಗೆ ಗೊತ್ತಿದ್ದಿತ್ತು. ಅಂತಹೆಯೇ ಆವರು ಆವನ ಸ್ವಾಮಿನಿಃಪ್ರಸ್ತಿಗೆ ಮೇಚ್ಚಿಕೊಂಡು ಪ್ರತಿಯೊಂದು ನವಕಾರದಲ್ಲಿ ಅಕ್ಕನಿಗೆ ಶೀಕಡಾ ಕೆಲವೊಂದು ಭಾಗವನ್ನು ಲಾಭವಾಗಿ ಕೊಡುತ್ತೇ ಬಂದಿದ್ದರು.

ನಡುವಿನ ಕೋಟಿರುಲ್ಲಿ ಶೀಟಿಜಿಯವರ ಕಚೇರಿಯಿತ್ತು. ಅಲ್ಲಿನ ವ್ಯಾಪಾರಕ್ಕಾರ ಈಚೆ-ಮೇಚುಗಳಿಂದಿರುತ್ತಿದ್ದುದೇ ಕಚೇರಿಯಾದು ಕರೆಯಲು ಕಾರ್ತಿವಾದ ಅಥವ ನವಕಾರ ಹಾಗೂ ಒಂ ಕರಟಿಗಳಿಗೆ ಅಲ್ಲಿ ಸೌಕರ್ಯವಿಳಿಲ್ಲವಾದ್ದರಿಂದ ವ್ಯಾಪಾರದ ವಿನಾ ಯಾರೂ ಅಲ್ಲಿಗೆ ಕಾಲಿತ್ತು ತ್ತರಲಿಂಬಿತ್ತು. ದೊಕ್ಕುದಾದ ವಿಶಾಯತ್ವ ಮೇಚು, ನಾಲ್ಕು ಗಾದಿಯ ಕುಚಿರ್ಗಳು, ಸುಂದರವಾಗ ನಾಜಿನಯಿರು, ಬಂದು ಭದ್ರವಾದ ತಿಜೋರಿ, ಇಪ್ಪೆ ಅಲ್ಲಿದ್ದ ಸಾವಾನು. ಅವೇಲ್ಲ ತುಂಬ ಬೆಲೆ ಬಾಳುವ ಸಾಮಾನುಗಳಾದ್ದರಿಂದಲೂ, ಇನ್ನುವಾಗಿ ತೋರ್ತತ್ತಿದ್ದ ದುರುದಲೂ ಅಪ್ಪಿಗಳನ್ನು ನೋಡುತ್ತಲೂ ಶೀಟಿಜಿಯೇ ನ್ಯಾಭಾವದ ಕಲ್ಪನೆ ಸಾರಜಿಕವಾಗಿಯೇ ಬರುವಂತಿತ್ತು. ಆ ಸಾಮಾನುಗಳೆಲ್ಲವನ್ನು ಅವನು ಪರದೇಶದಿಂದ ಕೊಂಡು ತಂದಿದ್ದರು. ಪ್ರಸಿದ್ಧ ಕಾರಣಾನ್ಯೋಂದರಲ್ಲಿ ತಿಜೋರಿಯನ್ನು ತಮಗಾಗಿಯೇ ತಯಾರಿಸಿ ಕೊಂಡಿದ್ದರು. ಅದನ್ನೊಡಿಬಿಲು ಕಳ್ಳುದು ದಿನವೆಲ್ಲ ಹೆಣಗದರೂ ಸರಿ, ಉರಿಯುವ ಬೆಂಕಿಯನ್ನು ಅದನ್ನು ಹಾಕಿದರೂ ಸರಿ, ಒಳಗಿನ ನಕ್ಷುಗಳಿಗೆ ಯಾವ

ಹಾನಿಯೂ ಅಗುವಂತಿರಲಿಲ್ಲ. ಜಮರ್ನ್ ಯಂತ್ರಿಜ್ಞರು ಕಂಡುಹಿಡಿದ ಉಪಾಯಗಳನ್ನೇಲ್ಲ ಆ ತಿಜೋರಿಯ ತಯಾರಿಕೆಯಲ್ಲಿ ಉಪಯೋಗಿಸಿಕೊಳ್ಳಲಾಗಿತ್ತು. ಕಪಾಟಿನಲ್ಲಿ ಬೆಳ್ಳಿಯ ಟೀ-ಸೆಟ್ ಹಾಗೂ ಉಚ್ಚುತರದ ಗಾಜಿನ ಗ್ರಾಸುಗಳಿದ್ದವು. ಕಪಾಟಿನ ತೀರಾ ಕೆಳಗಿನ ಅಂಕಣಗಳಿಗೆ ಬೇರೆ ಬಾಗಿಲುಗಳಿದ್ದವು. ಬೇರೆ ಬೇರೆ ಬಣ್ಣಗಳ ಮಲಮಲಿನ ಬಟ್ಟೆಯ ತುಂಡುಗಳು ಅವುಗಳಲ್ಲಿದ್ದವು. ಮೇಜಿಗೆ ಹೊಂದಿಕೊಂಡಿದ್ದ ಒಂದು ಪುಟ್ಟೆ ಕಪಾಟಿನಲ್ಲಿ ರತ್ನಪದಿ ವ್ಯಾಪಾರ ವಿಷಯಕವಾದ ಕೆಲವು ಪುಸ್ತಕಗಳು ಅಚ್ಚುಕಟ್ಟಾಗಿ ಇರಿಸಲ್ಪಟ್ಟಿದ್ದವು. ಮೇಜಿನ ಮೇಲೆ ಭಾರಿ ಸಾರಿನ ವಿದ್ಯುತ್ತಿನ ಲ್ಯಾಂಪ್ ಇರಿಸಲಾಗಿದ್ದತ್ತು. ಅದರ ಕೀರಣಗಳು ಪರೀಕ್ಷೆ ಮಾಡುವ ರತ್ನದ ಮೇಲೆ ಬೀಳುವ ಹಾಗೆ ಏನಾರ್ಟಿಕ್ ಆಗಿತ್ತು.

ನಡಜೀವನ ಶೈಟ್‌ಜಿಯವರ ಅಂಗಡಿಯೆಡುರಿಗೆ ಒಬ್ಬ ಹುದುಗ ‘ಪೂರ್ಣ ಖಾಸಗಿ’ ಕಾಗದವೊಂದನ್ನು ತೆಗೆದುಕೊಂಡು ಬಂದನೆಂದು ಮೇಲೆ ಹೇಳಿದೆ. ಆ ಸಮಯದಲ್ಲಿ ಶೈಟ್‌ಜಿ ತಮ್ಮ ಖಾಸಗಿ ಕೋಣಿಯಲ್ಲಿ ಕುಳಿತುಕೊಂಡು ಪತ್ರವ್ಯವಹಾರ ಸೋಡುವುದರಲ್ಲಿ ತೊಡಗಿದ್ದರು. ನುಢ್ಯಮು ಆಕಾರದ ಆವರ ದೀರ್ಹ ಕೊಂಚ ಸೂಫುಲವಾಗಿದ್ದ ತಾದರೂ ಮೇಹವ್ಯಾದಿಯಿಂದಾಗಿ ಆವರ ಕಣ್ಣುಗಳಲ್ಲಿನ ಕಳೆ ಮಾತ್ರ ಕೊಂಚವೂ ಕಡಿಮೆಯಾಗಿರಲಿಲ್ಲ. ಸುಸಂಪನ್ಮಾರಾದ ಗುಜರಾತೀ ಜನ ಬೆಳೆ ಬಾಳುವ ಬಟ್ಟೆಗಳನ್ನು ಧರಿಸುವುದುಂಟು. ಆದರೆ ಸಮ್ಮು ಶೈಟ್‌ಜಿಯ ಮೈಮೇಲೆ ಮಾತ್ರ ತೀರ ಸಾದಾ ತರದ ಬಟ್ಟೆಗಳಿದ್ದವು. ಅವುಗಳಿಂದ ಆವರ ಸಂಪತ್ತಿನ ಇಲ್ಲವೆ ವ್ಯಾಪಾರದ ಕಲ್ಪನೆ ಬರಲು ಸಾಧ್ಯವಿರಲಿಲ್ಲ. ಇರಲಿ

‘ಗೋವಧ್ರನೆರಾವ್ ಒಳಗೆ ಬಂದು ಆ ಕವರನ್ನು ಶೈಟ್‌ಜಿಯ ಕೈಗಿತ್ತು. ಲಕೋಟಿಯನ್ನೊಡಿದು ಒಳಗಿನ ಕಾಗದದ ಮೇಲೆ ದೃಷ್ಟಿ ತೂರುತ್ತ ಶೈಟ್‌ಜಿ ಕೇಳಿದರು.

‘ಗೋವಧ್ರನ, ಈ ಲಕೋಟಿಯನ್ನು ಯಾರು ತಂದು ಕೊಟ್ಟರು ?’

‘ಖಾಸಗಿ ಶಿಪಾಯಿಯ ಹಾಗೆ ಕಾಣುತ್ತಾನೆ’

‘ಉತ್ತರಕ್ಕಾಗಿ ಕಾದಿರುವನೇನು ಆತ ?’

‘ಹೌದು.’

‘ಸರಿ. ಉತ್ತರ ಸಿದ್ಧವಾಗುತ್ತಲೂ ನಾನು ನಿಮ್ಮನ್ನು ಕರೆಯುತ್ತೀನೆ.’

ಗೋವಧ್ರನ ಕೊತಡಿಯಿಂದ ಹೊರಟುಹೊಡೊಡನೆ ಶೀಟಿಜಿ ಬಂದು ನೋಟ್‌ಪೇಪರನ್ನು ಕವರನ್ನೂ ತೆಗೆದುಕೊಂಡರು. ಇವೆರಡೂ ಉಚ್ಚ ತರದ ಕಾಗದದಿಂದ ತಯಾರಾಗಿದ್ದ ಅವುಗಳ ಮೇಲೆ ಶೀಟಿಜಿಯ ಹೆಸರು ನೀಲವಣಂದಲ್ಲಿ ಎಂಬಾಸ್ ಮಾಡಲಾಗಿದ್ದಿತು. ಉತ್ತರ ಬರಿಯುವದಕ್ಕೆ ಮುಂಚೆ ಮೂಲ ಪತ್ರದಲ್ಲಿನ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳಲೇಂದು ಅವರು ನುತ್ತೊಂದು ಅದನ್ನೊಂದಿತ್ತೊಡಗಿದರು. ಪತ್ರ ವಿದ್ದು ದು ಹೀಗೆ :

“ ಹೀರಾ ಮಹೇಶ್ ಮಹಾನ್ನಾ  
ಪೆಡರ್ ರೋಡ್,  
ಮುಂಬಯಿ.

### ಪ್ರೇಮಪೂಜೆ ವಂದನೆಗಳು

ಮಹತ್ವದ ವಿಷಯವೂಂದನ್ನು ಕುರಿತು ತಮ್ಮಿಂದ ಶಲಹೆ ಪಡೆಯುವ ದಕ್ಕಾಗಿ ರಾಮಪುರದಿಂದ ಬಾಬೂರಾಯರು ನನ್ನನ್ನು ಮುಂಬಯಿಗೆ ಕಳುಹಿಸಿ ಕೊಟ್ಟಿದ್ದಾರೆ. ವ್ಯವಹಾರದ ಸೌಕರ್ಯಕ್ಕಾಗಿ ಕಾನೂನುಬಧ್ದ ಪ್ರತಿನಿಧಿತ್ವದ ಕಾಗದವನ್ನು ಅವರು ನನಗೆ ಕೊಟ್ಟಿದ್ದಾರೆ. ನಿಮಗೆ ಅನುಕೂಲವಾದ ಸಮಯವನ್ನು ತಿಳಿಸಿದರೆ ಆಗ ಬಂದು ಭೆಟ್ಟಿಯಾಗುತ್ತೀನೆ.

ಮುಂಬಯಿಯಲ್ಲಿ ನಾನು ವಾಸಿಸುವ ಸ್ಥಳದ ವಿಳಾಸವನ್ನು ಮೇಲೆಯೆ ಕೊಟ್ಟಿದೆ. ನಿಮ್ಮ ಉತ್ತರದ ಪತ್ರವನ್ನು ನೊಹರು ಮಾಡಿ ಆ ವಿಳಾಸಕ್ಕೆ ನಮ್ಮ ಶಿವಾಯಿಯೊಂದಿಗೆ ಕಳುಹಿಸುವುದು. ಅವನ ಜೊತೆಗೆ ಕಳುಹಿಸಲು ಸಾಧ್ಯವಾಗದಿದ್ದರೆ ರಜಿಸ್ಟರ್ ಮಾಡಿ ಕಳುಹಿಸಬಹುದು. ಈ ವ್ಯವಹಾರ ನೇಲ್ಲ ಅತ್ಯಂತ ರಹಸ್ಯವಾಗಿ ನಡೆಯಬೇಕೆಂದು ನಮ್ಮ ಮಾಲೀಕರ ಇಚ್ಛೆಯಿದೆ. ಈ ಕೆಲಸ ತಮ್ಮ ಮುಖಾಂತರವಾಗಿಯೆ ನಡೆಯಬೇಕೆಂದು ಅವರು

ಅಪೇಕ್ಷಿಸಿದ್ದಾರೆ. ಅವರ ಈ ಅಪೇಕ್ಷೆಯನ್ನು ತಾವು ಪೂರ್ಣಗೊಳಿಸಿದರೆ ತುಂಬ ಉಪಕಾರವಾದಿತೆಂದು ತಮಗೆ ತಿಳಿಸಲು ನನಗೆ ಅವರು ಅಷ್ಟು ಮಾಡಿದ್ದಾರೆ.

ನಾನು ನನ್ನ ಶಹನಾರಿ ಮಿಶ್ರನೊಬ್ಬನ ಜೊತಿಗೆ ಈ ಕೆಲಸಕ್ಕಾಗಿ ಮುಂಬಯಿಗೆ ಬಂದಿದ್ದೇನೆ. ತಾವು ನಿಯಮಿಸಿದ ಸಮಯಕ್ಕೆ ತಮ್ಮನ್ನು ಭೀಟ್ಪಿಯಾಗಲು ಉತ್ತರಾಗಿದ್ದೇವೆ.

ಈ ಪತ್ರ ಅತ್ಯಂತ ಶಾಸಗೀ ಸ್ವರೂಪದ್ದಾಗಿದೆಯೆಂದು ನನಗೆನ್ನು ಸುವ್ಯಾದಿಂದ ಈ ವಿಚಾರವನ್ನು ತೀರ ರಹಸ್ಯವಾಗಿರಿಸಬೇಕೆಂದು ನಾನು ತಮಗೆ ವಿನಂತಿ ಮಾಡಿಕೊಂಡರೆ ತಾವು ಅನ್ಯಥಾ ಭಾವಿಸಲಿಕ್ಕುಳಿವೆಂದು ನನ್ನ ನಂಬಿಕೆ.

ಇಂತು ತಮ್ಮ ಕೃಪಾಕಾರ್ಪಿ  
ಪದ್ಭಾಕರ ಪಾಟೀಲ ”

ಪತ್ರ ಓದಿ ಮುಗಿಸಿದರೂ ಸಹ ಶೇಷಜಯ ದೃಷ್ಟಿ ಅದರ ಮೇಲೆ ಸ್ಥಿರವಾಗಿ ನೇರಿಸಿತ್ತು. ಅವರು ತಮ್ಮಪ್ಪಕ್ಕೆ ತಾವೇ ಯೋಚಿಸುತ್ತಿದ್ದರು.

‘ರಾಮವುರದ ಬಾಬೂರಾವಾ ! ಒಂದು ಕೆಲಸಕ್ಕಾಗಿ ಅವರು ತಮ್ಮ ವಿಶ್ವಾಸದ ಮನುಷ್ಯರನ್ನು ಇಲ್ಲಿಗೆ ಕಳುಹಿಸಿದ್ದಾರೆ. ಕೆಲಸ ಇನ್ನು ವರಹಕ್ಕೆದಾಗಿದ್ದರೆ ಆವರು ಸ್ವತಃ ತಾವೇ ಏಕೆ ಬರಲಿಲ್ಲ ಇಲ್ಲಿಗೆ ? ರಾಮವುರವೇನೂ ಇಲ್ಲಿಂದ ಬಹಳ ದೂರದಲ್ಲಿಲ್ಲ. ಆದರೆ ಯಾರಿಗೆ ಗೊತ್ತು. ಮುದುಕ ಸುಸ್ತಾಗಿದ್ದನು. ಆದು ಹೇಗೇ ಇರಲಿ. ಅವರು ಈ ಕೆಲಸಕ್ಕಾಗಿ ಮನುಷ್ಯರನ್ನು ಕಳುಹಿಸಿರುವರೆಂದ ಮೇಲೆ ಅದು ಮಹತ್ವದಾಗಿಯೆ ಇರಬೇಕು. ಬಹಳ ಮಾಡಿ ಅಸಾಮಿ ಒಂದು ರತ್ನದ ಮೇಲೇ ಕಣ್ಣಿಟ್ಟಿರಬೇಕು. ನನ್ನ ವ್ಯವಹಾರದ ಪದ್ಧತಿಯೂ ಅವರಿಗೆ ಗೊತ್ತಿದೆ. ಅಂತೆಯೇ, ಏನೋ ಭಾರಿ ಕಾರ್ಯವಿದ್ದಿಇತ್ತು ಇದು ! ”

ಶೀಟೆಜಿಯ ಪತ್ರವ್ಯವಹಾರವನ್ನೆಲ್ಲ ಗೋವಧ್ರನ ನೋಡಿಕೊಳ್ಳುತ್ತಿದ್ದು. ಉತ್ತರ ಬರಿಯುವಾಗ ಶೀಟೆಜಿ ಕೇವಲ ಅಂಶಗಳನ್ನು ತಿಳಿಸಿ ಅನಂತರ ಗೋವಧ್ರನ ಕಾಗದ ಬರಿದ ಬಳಿಕ ಸಹಿ ಹಾಕುತ್ತಿದ್ದರಷ್ಟೆ. ಆದರಿಂದ ಪತ್ರದಲ್ಲಿ ರಹಸ್ಯದ ವಿಶೇಷ ವಿನಂತಿಯಿದ್ದುದರಿಂದ, ಆದೂ ಬಾಬೂರಾಯರ ವಿನಂತಿಯಾದುದರಿಂದ ಈಗ ಮಾತ್ರ ಸತತಃ ಶೀಟೆಜಿಯೆ ಉತ್ತರ ಬರಿದರು. ಅನ್ವಯ ಮಾತ್ರವಲ್ಲ, ಆ ಪತ್ರದ ಮೇಲೆ ಒತ್ತು ಕರಡನ್ನು ಹಾಕಲಿಲ್ಲ. ವಿಳಾಸ ಬರಿದ ಕವರು ಹಾಗೂ, ಕಾಗದಗಳಿರಡನ್ನೂ ತೆರೆದಿಟ್ಟು ಮಂಬಿ ಆರುವ ತನಕ ಕಾಯ್ದಿದ್ದರು. ಅನಂತರ ಕಾಗದವನ್ನು ಮಡಚಿ ಕವರಿಸಲ್ಲಿ ಹಾಕಿ ಮೊಹರು ಒತ್ತಿದ್ದರು. ಮೇಜಿನ ಕೆಳಗಿನ ಅಂಕಣದಲ್ಲಿ ಶೀಟೆಜಿಯ ಮಹತ್ವದ ಪತ್ರವ್ಯವಹಾರ ಅಕ್ಷರಗಳ ಅನುಕ್ರಮದ ಮೇರಿಗೆ ವ್ಯವಸ್ಥಿತವಾಗಿ ಇರಿಸಲಿಟ್ಟಿದ್ದು. ಇಂಗ್ಲಿಷ್ ಭಾಷೆಯಲ್ಲಿ ಅಕ್ಷರಕಿಡಿಮೆಯಾಗಿರುವುದರಿಂದ ಇಂಗ್ಲಿಷ್ ಸ್ವೀಲಿಂಗ್ ಮೇರಿಗೆ ಪತ್ರಗಳನ್ನು ಬೇರೆ ಬೇರೆ ಚೀಲಗಳಲ್ಲಿ ಹಾಕಿ ಇಡುವುದು ಸುಲಭವಾದುದು. ಮೇಲೆ ಕಾಣಿಸಿದ ಪತ್ರ ಶ್ರೀಮಂತ ಪದ್ಮಾಕರ ಪಾಟೀಲರಿಂದ ಬಂದಿದ್ದರೂ ಅವರು ಶೀಟೆ ಬಾಬೂರಾಯರ ವಶಯಿಂದ ಕೆಲಸ ಮಾಡುತ್ತಿದ್ದರಾದ್ದರಿಂದ ಅದನ್ನು ‘ಬಿ’ ಅಕ್ಷರದ ಚೀಲದಲ್ಲಿಟ್ಟು ರು ಶೀಟೆಜಿ.

ಪತ್ರದ ವ್ಯವಸ್ಥೆ ಮಾಡಿದ ನಂತರ ಶೀಟೆಜಿ ಗೋವಧ್ರನನ್ನು ಕರೆದು ಉತ್ತರದಲ್ಕೊಟೆಯನ್ನಾಗಿತನ ಕೈಗಿತ್ತಿರು. ಶೀಟೆಜಿಯ ಕೊಟಡಿಯನ್ನು ಬಿಟ್ಟು ಹೊರಗೆ ಬರುತ್ತಲೂ ಗೋವಧ್ರನನ ಮೇಲಿನ ವಿಳಾಸವನ್ನೊಂದಿಸೋಡಿದ್ದು. ಶೀಟೆಜಿ ಈ ಪತ್ರವನ್ನು ತನ್ನಿಂದ ಬರಿಯಿಸಲಿಲ್ಲವಲ್ಲ ಎಂದು ಅವರಿಗೆ ವಿಷಾದವಾಗಿದ್ದುದರಿಂದ ಆತ ವಿಳಾಸವನ್ನು ನೋಡಿದನೆಂದಭ್ರಮ. ಕೇವಲ ಕುತೂಹಲ ಹಾಗೂ ರೂಧಿಯಿಂದ ಬಂದ ಚಟ್ಟಗಳೇ ಅವನನ್ನು ಹಾಗೆ ನೋಡಲು ಹಚ್ಚಿದವು. ಪಾಟೀಲ ಎಂಬ ಆಸಾಮಿಯ ಜೊತೆಗೆ ಇದು ಪರಿಗೆ ತನ್ನ ಅಂಗಡಿಯ ವ್ಯವಹಾರವೇನೂ ನಡೆದಿರಲಿಲ್ಲವಾದ್ದರಿಂದ ಆತ ಶೀಟೆಜಿಯ ಸ್ವೀಕಿತನಾಗಿರಬಹುದೆಂದು ಗೋವಧ್ರನ ಕಲ್ಪಿಸಿಕೊಂಡು. ಹೊರಗಡೆ ಉತ್ತರಕ್ಕಾಗಿ ಕಾದುನಿಂತಿದ್ದ ಸೇವಕನ ಕ್ಯೆಗೆ ಆ ಲಕ್ಷೋಟೆ ಬೀಳುತ್ತಲೂ ಆತ ಸ್ವೀಕಲ್ಲ ಏರಿ ಹೊರಟು ನಡೆದು.

೬

## ಶೇಟಜಿವು ಭೈಟ್ಟೆ

ಮಾರನೀಯ ದಿನ ಮಧ್ಯಕ್ಕೆ ಮೂರು ಗಂಟೆಯ ಹೊತ್ತಿಗೆ ಹಿರೀ ಮಣೀಕ್ಕಾ ಪಾನ್ಸ್‌ನಾದ ಎದುರಿಗೆ ಟ್ರ್ಯಾಕ್‌ಸೈಲೊಂದು ಬಂದು ನಿಂತು ಕೊಂಡಿತು. ಶ್ರೀಯುತ ಪದ್ಮಾಕರ ಪಾಟೆಲರು ತಮ್ಮ ಸಹಕಾರಿ ಏತ್ರ ಜಾಥವರ ಜೊತೆಗೆ ಹೊರಗಡೆ ಬಂದೊಡನೆ ಶಿಪಾಯಿಯೊಬ್ಬ ಮೋಟರಿನ ಬಾಗಲನ್ನು ತೀರಿದ. ಅವರಿಬ್ಬರೂ ಚರ್ಚದ ಸುಂದರ ಕೈಚೀಲಾಗಳನ್ನು ಹಿಡಿದುಕೊಂಡಿದ್ದರು. ಮೋಟರು ಏರಿ ಅವರು ಕುಳತುಕೊಂಡ ಬಳಿಕ ದ್ರೈವರು ಯಂತ್ರಕ್ಕೆ ಕೊಟ್ಟು. ಮೋಟರು ಓಡತೊಡಗಿತು. ಎಲ್ಲಿಗೆ ಹೊಗಬೇಕು ಅಲ್ಲಿಗೆ ಯಾವಾಗ ತಲಪಟೆಕು ಎಂಬ ಬಗ್ಗೆ ಮೋದಲೇ ಸೂಚನೆ ಕೊಡಲ್ಪಟ್ಟಿದ್ದರಾದುದರಿಂದ ದ್ರೈವರು ನೇರವಾಗಿ ನರಜಿವನ ಶೇಟರ ಅಂಗಡಿಯೆಡುರಿಗೆ ಮೋಟಾರು ತಂದು ನಿಲ್ಲಿಸಿದ. ಆಗ ಮೂರು ಹೊಡಿದು ಕಡಿಮೂರು ನಿಮಿಪಗಳಾಗಿತ್ತು. ಮೂರೂಕಾಲು ಗಂಟೆಗೆ ಭೆಟ್ಟಿ ಯಾಗಬೇಕೆಂದು ಶೇಟಜಿ ನಿರೂಪ ಕಳುಹಿಸಿದ್ದರಾದುದರಿಂದ ಅವರಿಬ್ಬರ್‌ ಸರಿಯಾದ ಸಮಯಕ್ಕೆ ಅಲ್ಲಿಗೆ ಆಗಮಿಸಿ ತಮ್ಮ ಬಗ್ಗೆ ಶೇಟಜಿಯ ಮನಸ್ಸಿನಲ್ಲಿ ಅನುಕೂಲ ಗ್ರಹವನ್ನುಂಟು ಮಾಡಿಕೊಡಲಾಶಿಸಿದ್ದರು. ರಾಮಪುರದ ಜನ ಬಂದೊಡನೆ ಅವರನ್ನು ನೆಟ್ಟಿಗೆ ತಮ್ಮ ಕೊರಡಿಗೆ ಕಳುಹಿಸಿಕೊಡುವಂತೆ ಶೇಟಜಿ ಮೋದಲೇ ಗೋವಧರನಿಗೆ ಸೂಚನೆ ಕೊಟ್ಟಿದ್ದರು. ಅಂತೆಯೆ ಬಂದವರ ಹೆಸರಿನ ಕಾಡುಗಳನ್ನು ಕಂಡೊಡನೆ ಗೋವಧರನ ಅವರನ್ನು ಒಳಗಿನ ಕೋಣೆಗೆ ಕರೆದೊಯ್ದು.

ನರಜಿವನದಾಸ ಅವರ ಸ್ವಾಗತಕ್ಕಾಗಿ ಸಿದ್ದರಾಗಿದ್ದರು. ವ್ಯಾಖಾರೀ ಮನುಷ್ಯ ಎಂಥ ಕೋಟ್ಯಾಧಿಕನಾಗಿದ್ದ ರೇನಾಯಿತು, ತನ್ನ ಗಿರಾಕೆಗಳೊಂದಿಗೆ ಅತ್ಯಂತ ಗೌರವದಿಂದ ವರ್ತಿಸುತ್ತಾನೆ. ವ್ಯವಹಾರ ಎಷ್ಟು ಸಾಮಾನ್ಯವಾಗಿದ್ದರೂ ಚಿಂತಿಯಿಲ್ಲ. ಈ ರೀತಿ ವರ್ತಿಸುವ ವ್ಯಾಪಾರಿಯೆ ಯಶಸ್ವಿ ದೊರಕಿಸುತ್ತಾನೆ. ನರಜಿವನ ಶೇಟರು ತುಂಬ ಗೌರವ

ದಿಂದಲೂ ಗಾಂಭೀರ್ಯದಿಂದಲೂ ವರ್ತಿಸುತ್ತಿದ್ದ ರಾಮದರಿಂದ ಅವರೊಂದಿಗೆ ಹುಡುಗಾಟಕ್ಕೆ ಇಯುವ ಸಾಹಸ ಯಾರಿಂದಲೂ ಆಗುತ್ತಿರಲಿಲ್ಲ, ನಮಸ್ಕಾರ ಚಮತ್ವ ರಗಳು ಕೊನೆಗಂಡ ತರುವಾಯ ಪದ್ಮಾಕರ ತನ್ನ ಬ್ರಾಹ್ಮಿನಿಂದ ಕೆಲವು ಕಾಗದಪತ್ರ ತೆಗೆದು ಮೇಜಿನ ಮೇಲಿರಿಸಿದ. ಒಂದು ಕಾಗದವನ್ನು ಆರಿಸಿ ತೆಗೆದು ಅದನ್ನು ತೀಟಜಯ ಕೈಗೆ ಕೊಟ್ಟು, ಈ ಕರಾರಿನ ಮೇರಿಗೆ ರಾಮಷ್ಠಿರದ ಬಾಬೂರಾಯರ ಪ್ರತಿನಿಧಿತ್ವ ನನಗೆ ದೊರೆತಿದೆ. ತಾವು ಕೊಂಚ ಅದರ ಮೇಲೆ ದೃಷ್ಟಿಯೋಡಿಸಬೇಕು' ಎಂದ.

ಕರಾರುಪತ್ರದಲ್ಲಿನ ಅಂಶಗಳನ್ನೂ, ಬಾಬೂರಾಯರ ಸಹಿಯನ್ನೂ ದಿಟ್ಟಿಸಿ ನೋಡಿದ ನಂತರ ತೀಟಜ ಆ ಕಾಗದವನ್ನು ಕೆಳಗಿರಿಸಿದರು. ಅನಂತರ ಪದ್ಮಾಕರ ಇನ್ನೊಂದು ಲಕ್ಷೋಟೆಯನ್ನು ತೆರೆದು ಅದರೊಳಗಿನ ಬೇರೆ ಬೇರೆ ಬ್ರಾಹ್ಮಂಕುಗಳ ಬೇರೆ ಬೇರೆ ಬಣ್ಣಗಳ ಚೆಕ್ಕುಗಳನ್ನು ಹೊರ ದೇಗೆದು ತೀಟಜಿಯವರಿಗೆ ಕೊಟ್ಟು. ಅವುಗಳ ಮೇಲೆ ಕೊಂಚಕಾಲ ದೃಷ್ಟಿ ಓಡಿಸಿದಾಗ ಬೇರೆ ಬೇರೆ ಬ್ರಾಹ್ಮಂಕಗಳ ಮೇಲಿನ ಈ ಹುಂಡಿಗಳ ಒಟ್ಟು ನೊತ್ತೆ ಸುಮಾರು ಒಂದು ಕೊಟೆ ರೂಪಾಯಿಗಳಷ್ಟು ಗಬಹುದೆಂಬುದು ತೀಟಜಿಗೆ ಅರಿವಾಯಿತು. ಚೆಕ್ಕುಗಳ ಮೇಲಿನ ಸಹಿಗಳನ್ನು ಅವರು ನಿರೀಕ್ಷಿಸಿ ನೋಡಿದರು. ಅವುಗಳ ಬಗ್ಗೆ ಸಂಶಯಪಟ್ಟಿಕೊಳ್ಳಬೇಕಾದುದೇನೂ ಇರಲಿಲ್ಲ. ಸಣ್ಣ ಪುಟ್ಟ ವ್ಯವಹಾರಗಳನ್ನು ಕೈಗೆ ತೆಗೆದುಕೊಳ್ಳಬಾರ ದಂಡೆನೋ ಅವರು ನಿರ್ಧರಿಸಿದ್ದ ನಿಜ. ಆದರೆ ಭಾರಿ ರಕಮಿನ ವ್ಯವಹಾರಗಳಿಗೂ ಒಂದು ಮತಿಯನ್ನು ಪ್ರದಿರುವುದಲ್ಲ. ಬಾಬೂರಾಯರು ಕಳುಹಿಸಿದ ಈ ಚೆಕ್ಕುಗಳನ್ನು ಕಂಡು ಸ್ವತಃ ನರಜಿವನಶೀಟರೂ ದಂಗಾಗಿ ಹೋದರು. 'ಜ್ಯುವೆಲ್ಸೌ ಜನರಲ್ ಡೆಲ್ನ ರಾಜಮನೆತನದ ಮುತ್ತರತ್ತುಗಳ ಜಾಹಿ ರಾತನ್ನು ಅವರೂ ನೋಡಿದ್ದರು. ಅವುಗಳಲ್ಲಿ ಕೆಲವು ವಸ್ತುಗಳ ಖರೀದಿಗಾಗಿಯೇ ಇವರನ್ನು ಬಾಬೂರಾಯರು ಕಳುಹಿಸಿರಬಹುದೆಂದು ತೀಟಜಿತಕ್ಕ ಸಿದ್ದರು. ಪುರಾತನ ಮತ್ತು ಬಹುಮೂಲ್ಯ ರತ್ನಗಳ ಹವಾಸನ ಬಾಬೂರಾಯರಿಗೆ ವಿವರಿತವಾಗಿದ್ದ ದರಿಂದ ಅವರ ವಿನಿಸಿಗೆ ಬಂದ ಸಾಮಾನು ಸಂಪಾದಿಸಲು ಅವರೆಂದೂ ಹಿಂದೆಮುಂದೆ ನೋಡಲಾರರೆಂಬ ವಿಚಾರ ಮುಂಬಯಿಯ ವ್ಯಾಪಾರಸ್ಥಾರಿಗೆಲ್ಲ ಜೆನ್ನಾಗಿ ಗೊತ್ತಿದ್ದಿತು. ಅಷ್ಟು ಮಾತ್ರ

ವಲ್ಲ, ಒಂದೊಂದುಸಲ ಬಾಬೂರಾಯರ ಬೇಡಿಕೆಯಿಂದಾಗಿಯೇ ಒಂದೊಂದು ರತ್ನಕ್ಕೆ ಬೆಲೆ ಏರುತ್ತಿದ್ದುದೂ ಉಂಟು. ತಾವು ಸ್ವತಃ ಮುಂಬಯಿಗೆ ಹೊಗದಿದ್ದರಿ ಸುಲಭದರದಲ್ಲಿ ಮಾಲು ಸಿಕ್ಕಬಹುದೆಂಬ ವಿಚಾರದಿಂದಲೇ ಬಾಬೂರಾಯರು ಈ ಪ್ರತಿನಿಧಿಗಳನ್ನು ಕಳುಹಿಸಿರಬೇಕೆಂದು ನರಚೀವನ ಶೀಟಿಗೆನ್ನಿಸಿತು.

ಜೆಕ್ಕುಗಳನ್ನು ಪುನಃ ಲಕ್ಷೋಟಿಗೆ ಹಾಕಿ ಪದ್ಧಾಕರ ಕಾಗದಪತ್ರಗಳ ಇನ್ನೊಂದು ಕಟ್ಟಿನ್ನು ಶೀಟಿಜಯೆದುರಿಗಿರಿಸಿದ.

‘ಆಗ ನಾನು ಮುಂಬಯಿಗೆ ಯಾವ ಕೆಲಸದಲ್ಲಿ ತಮ್ಮ ಸಲಹೆ ತೆಗೆದುಕೊಳ್ಳಲು ಬಂದಿರುವೆನ್ನೋ ಅದರ ಸಂಪೂರ್ಣ ಮಾಹಿತಿ ಈ ಕಾಗದಗಳಲ್ಲಿ ತಮಗೆ ದೊರೆಯುವುದು’ ಎಂದು ಹೇಳಿದ.

ಶೀಟಿಜಿ ಆ ಕಾಗದಗಳನ್ನು ನಿರೀಕ್ಷಿಸುವುದಕ್ಕೆ ಮೊದಲು ಉಚ್ಚ ತರಗತಿಯ ಸಿಗರೀಟೀಗಳನ್ನು ತೆಗೆದು ಬಂದವರಿಗೆ ಕೊಟ್ಟು ತಾವೂ ಹೊತ್ತಿಸಿದರು. ಥೂಮ್ಮಾನದಿಂದಾಗಿ ಅತಿ ಕರಿನವಾದ ವಿಷಯಗಳೂ ನೂಲಿನೆಳಿಯ ಹಾಗೆ ಸುಲಭವಾಗಿ ಬಿಡಿಸಲ್ಪಡುತ್ತವೆಂದು ಹೇಳುತ್ತಾರೆ. ಈ ಸಂದರ್ಭದಲ್ಲಿಂತೂ ಹಾಗಾದುದು ನಿಜ. ನಾಲ್ಕುರು ಬಾರಿ ಹೊಗೆ ಎಳಿದ ತರುವಾಯ ಪದ್ಧಾಕರ ಬಿಜ್ಞುಮನಸ್ಸಿನಿಂದ ಮಾತನಾಡಿಕೊಡಿದ.

‘ಉತ್ತರ ಹಿಂದುಸಾಥನದ ಆ ಸಂಸಾಥನದ ರಾಜ ಮನೆತನದ ಮುತ್ತು ರತ್ನದೊಡವೆಗಳ ಮಾರಾಟದ ಜಾಹಿರಾತು ತಮ್ಮ ದೃಷ್ಟಿಗೆ ಬಿದ್ದಿದ್ದೀತು?’

‘ಹೌದು. ಆ ಒಡವೆಗಳ ಯಾದಿಯೂ ಸಹ ನನ್ನ ಕಡೆ ಬಂದಿದೆ.’

‘ಆ ಸಾಮಾನು ಯಾರ ಮುಖಾಂತರ ಮಾರಾಟಕ್ಕೆ ಬಂದಿಹುದು ತಮಗೆ ಗೊತ್ತಿದ್ದೀತು?’

‘ಇಲ್ಲ. ಇದುವರೆಗೂ ಈ ಬಗ್ಗೆ ನನಗೆ ಖಾತ್ರಿಯಾದಂಥ ಸುದ್ದಿ ತಿಳಿದು ಬಂದಿಲ್ಲ.’

‘ಚಿಂತಿಯಿಲ್ಲ. ಆ ಸುದ್ದಿಗಾಗಿ ಕಾಯುತ್ತ ಕೂತಿರುವ ಅಗಕ್ಕೆವೇನೂ ಇಲ್ಲ. ಏಕೆಂದರೆ ನಮ್ಮ ಮೂಲೀಕರು ಆ ಸುದ್ದಿಯನ್ನು ಈ ಮೊದಲೇ ತಿಳಿದುಕೊಂಡಿದ್ದಾರೆ. ನಾನು ರಾಮವುರದಿಂದ ತಂದ ಈ ಸುದ್ದಿ ಈಗಲೂ ತಮಗಿ ಹೇಳಬಹಳಿಗೆ ವ್ಯಾಪ್ತಿ ಪಡ್ಡಿ ಅಶ್ವಯುರ್ದ ವಿಚಾರವೇ ಸರಿ’ ಎಂದು ಪದ್ಮಾಕರ ಕೊಂಚ ಹಂಗಸುವ ದನಿಯಲ್ಲಿ ಹೇಳಿದ— ‘ಮುಂಬ ಯಿಯ ಹಿರಾಸಿಂಗ ಸಾಲಿಸಿಟರ್ ತಮ್ಮ ಪರಿಚಯಸ್ಥರಾಗಿರಬಹುದು.’

‘ಹೌದು. ವ್ಯವಹಾರದಲ್ಲಿ ಯಾವುದೊಂದು ಸಮಸ್ಯೆ ಉದ್ದೇಶಿಸಿದಾಗ ನಾನು ಅವರ ಸಲಹೆ ಪಡೆಯುವುದುಂಟು. ಅವರದೇನು ಸಂಬಂಧ ಈ ವಿಚಾರದಲ್ಲಿ?’

‘ಆ ಸಂಸಾರಿಕರಿಗೂ ಈ ಹಿರಾಸಿಂಗರೇ ಸಲಹೆಗಾರರಾಗಿದ್ದಾರೆ. ಅಂತಿಯೆ ಈ ಮಾಲು ಅವರ ಮುಖಾಂಶರಾಗಿಯೆ ಮಾರಾಟಕ್ಕೆ ಬರಲಿದೆ.’

‘ಬಹಳ ಸಂಶೋಧನೆ ವಿಚಾರ. ಇಂಥ ಸತ್ಯವಂತನನ್ನು ಮತ್ತಾ ರಾಜರು ಆರಿಸಿದುದನ್ನು ನೋಡಿದರೆ ಅವರು ಮನುಷ್ಯರನ್ನು ಚೆನ್ನಾಗಿ ಪರಿಸ್ಥಿತಿಸಬಲ್ಲಿರಿಂಬುದು ತಿಳಿದುಬರುತ್ತೇ.’

‘ಇಂದು ಬೆಳಗಿನ ಮೇಲಿನಿಂದ ಎಲ್ಲ ಮಾಲೂ ಬಂದು ಹಿರಾಸಿಂಗರ ತಿಜೊರಿಯಲ್ಲಿ ಭದ್ರವಾಗಿರಿಸಲ್ಪಟ್ಟಿದೆಯೆಂದು ನನಗೆ ನಂಬಲಹ್ಯವಾದ ಕಡೆಯಿಂದ ವರ್ತಮಾನ ಬಂದಿದೆ. ವೇಟಿಯಲ್ಲಿ ಯಾರಿಗೂ ಈ ಸುದ್ದಿ ತಿಳಿದಿಲ್ಲವಾದ್ದರಿಂದಲೂ, ಅವರಿಗೂ ನಿಮಗೂ ಯಾವಾಗಲೂ ವ್ಯವಹಾರ ವಿದುವುದರಿಂದಲೂ ಈ ವ್ಯಾಪಾರ ಸುಐಶಿತವಾಗಿ ಜರಗಬಹುದೆಂದು ನನಗೆ ಅಸೆಯಿದೆ.’ ಎಂದು ಹೇಳಿ ಮಧ್ಯದಲ್ಲಿ ಕೊಂಚ ಕೆಮ್ಮೆ ಪುನಃ ಹೇಳಿಕೊಂಡಿದ— ‘ಸಂಸಾರನದಿಂದ ಮುಂಬಯಿಗೆ ಬಂದೆ ಒಡನೆಗಳ ಪಟ್ಟಿಯನ್ನು ಓದಿರಬೇಕು. ಎಲ್ಲ ವಸ್ತುಗಳಲ್ಲಿ ರತ್ನಗೋಳವೇ ಅಶ್ವಂಶ ಪೂರಾತನವೂ ಬಹುಮೂಲ್ಯವೂ ಆದುದಾಗಿದೆಯಿಂಬುದು ಸ್ವಷ್ಟಿವಿದೆ. ನಮ್ಮ ಪೂರ್ವಜರಿನ್ನು ಸುಧಾರಿಸಿದ್ದರು, ಎಂಥ ವೈಭವಕಾಲಿಗಳಾಗಿದ್ದರು, ಅವರ ಕಲಾ

ಕೊತ್ತಲ್ಪ ಎಪ್ಪು ಉಳ್ಳ ದಜೀಯದಾಗಿತ್ತು ಎಂಬುದಕ್ಕೆ ಪ್ರತ್ಯೇಕ್ಕ ನಿದರ್ಶನ ಈ ರತ್ನಗೋಲ. ಅದನ್ನು ಕೊಂಡು ತರಲಿಂದೇ ಬಾಬುಶಾಯರು ಕಳುಹಿಸಿದ್ದಾರೆ.

‘ಈ ರತ್ನಗೋಲವನ್ನು ಜಾಹಿರಾತಿನಲ್ಲಿಂತೂ ವಿಶುಲೇಕ ವರ್ಣಿಸಿದ್ದಾರೆ. ಆದರೆ ಅದನ್ನು ಪ್ರತ್ಯೇಕ್ಕವಾಗಿ ಸೋಧದೆ ಬೆಲೆಯನ್ನು ಕುರಿತು ಮಾತನಾಡುವುದು ಬಹಳ ಸಾಹಸದ ಕಲಸವಾದಿರೆತೆಂದು ನನ್ನ ಆಭಿಪ್ರಾಯ’ ಎಂದು ಶೇಷಿಟ್ಟ.

‘ತಮ್ಮ ಸಲಹೆ ಎಪ್ಪು ಅಮೂಲ್ಯವಾದುದೆಂಬುದನ್ನು ನಾ ಬಲ್ಲಿ. ಸಾಧ್ಯವಾದಷ್ಟು ಹುಣಾರಾಗಿ ಹಾಗೂ ತಮ್ಮ ಒಪ್ಪಿಗೆಯಾಂದಿಗೆ ವ್ಯವಹಾರ ನಡೆಸಬೇಕೆಂದು ನಮ್ಮ ಮಾಲೀಕು ಆಜ್ಞೆ ಮಾಡಿದ್ದಾರೆ. ಆದರೂ ಜಾಹೀರಾತಿನಲ್ಲಿ ಬಂದ ರತ್ನಗೋಲದ ಸೂಚನೆ ಅಪೂರ್ಣವಾದುದೆಂಬುದು ಮಾತ್ರ ನಿಜ.’

‘ಆದರೆ ಪ್ರಸಿದ್ಧವಾಗಿರುವ ವರ್ಣನೆಗಿಂತ ಹೆಚ್ಚು ವಿವರಗಳು ಇದು ವರೀಗೂ ಉಪಲಬ್ಧವಾಗಿಯೇ ಇಲ್ಲ.’ ಎಂದರು ಶೇಷಿಟ್ಟ ಕೊಂಡ ಬೇಸರ ದ್ವಾರಾಯಲ್ಲಿ.

‘ರತ್ನಗೋಲದ ಬಗೆ ಹೆಚ್ಚಿನ ವಿವರಗಳೂ ಉಪಲಬ್ಧವಾಗಿವೆ. ಅವು ಗಳನ್ನೇ ತಮಗೀಗ ತಿಳಿಸಬೇಕೆಂದು ನನ್ನ ವಿಚಾರ. ರತ್ನಗೋಲ ಪೂರ್ಣವಾಗಿ ಚಿನ್ನೆದಿಂದ ತಯಾರಾಗಿದ್ದ ರತ್ನಖಚಿತವಾಗಿದೆಯೆಂಬುದು ತಮಗೇಗೊತ್ತೇ ಇದೆ. ಅದರ ಮೇಲೆ ತತ್ವಾಲೀನ ಜನಕ್ಕೆ ತಿಳಿದಿದ್ದ ಜಗತ್ತಿನ ನಕಾರೆಯನ್ನು ರತ್ನಗಳ ಕುಂಡಣಿಂದ ತೋರಿಸಲಾಗಿದೆ. ಇಂದು ಧೂವ ಪ್ರದೀಪಗಳು ಯಾವ ಸ್ಥಳದಲ್ಲಿವೆಯೆ ಆ ಸ್ಥಳದಲ್ಲಿ ಆಗ ಇರಲಿಲ್ಲವೆಂದು ಶಾಸ್ತ್ರಿಕ್ಕಾರ ಆಭಿಪ್ರಾಯವುಂಟು. ರತ್ನಗೋಲದ ಮೇಲಿನ ಧೂವಸಾಫಾನಗಳು ಇಂದಿನ ಸ್ಥಳಗಳಿಗೆ ಬೇರೆಯಾಗಿವೆ. ಅನ್ನು ಮಾತ್ರವಲ್ಲ, ಕಾಲಪೂರ್ವಾಹದಲ್ಲಿ ಇಲ್ಲವೇ ಭೂಕಂಪದ ಗಲಾಟಿಯಲ್ಲಿ ನೀರಿನಲ್ಲಿ ಮುಳುಗಿಹೋದ ಖಂಡಗಳು ಸಹ ಈ ರತ್ನಗೋಲದ ಮೇಲೆ ಸ್ವಷ್ಟವಾಗಿ ಚಿತ್ರಿತವಾಗಿವೆ. ಪುರಾಣಗಳಲ್ಲಿ

ವರ್ಣಸಲ್ಪಟ್ಟ ಖಂಡಗಳ ಸೀಮೆ ರತ್ನಗೋಲದ ಮೇಲಿನ ಸೀಮೆಗಳಿಗೆ  
ಹೋಲುವುದೆಂದು ಬಾಬಾರಾಯರ ಅಭಿಪ್ರಾಯ.

“ಉತ್ತರ ಹಾಗೂ ದಕ್ಷಿಣ ಧ್ರುವಗಳ ಸ್ಥಳಗಳಲ್ಲಿ ದೊಡ್ಡ ದೊಡ್ಡ  
ಇಂದ್ರನೀಲಗಳನ್ನು ಕೂಡಿಸಲಾಗಿದ್ದು, ಆ ಕಾಲದಲ್ಲಿ ಸಮುದ್ರವಾಗಿದ್ದ  
ಪ್ರದೇಶವನ್ನೆಲ್ಲ ನೀಲಮಣಿಗಳಿಂದ ತುಂಬಲಾಗಿದೆ. ಹಿಮಾಲಯ ಪರ್ವತದ  
ಸ್ಥಳದಲ್ಲಿ ದೊಡ್ಡದೊಂದು ಮಾಣಿಕ್ಯವಿದೆ. ತಿಬೆಟ್ನ ಹಸಿರು ಪ್ರದೇಶದಲ್ಲಿ  
ಪರ್ಯಾಗಳನ್ನು ಕೂಡಿಸಿದ್ದಾಗೆ. ಲಂಕಾ ಮತ್ತು ಶಾಸ್ತರಾಗಳ ಈಗಿನ  
ನಂತರೆಯೇ ಆಗಲೂ ಸಹ ಮಾಣಿಕ್ಯಗಳಿಗಾಗಿ ಪ್ರಸಿದ್ಧಿ ಪಡೆದಿದ್ದವು. ಆ ದೇಶ  
ಗಳ ಆಕಾರದ ದೊಡ್ಡ ದೊಡ್ಡ ಮಾಣಿಕ್ಯಗಳನ್ನು ರತ್ನಗೋಲಕ್ಕೆ ಕೂಡಿಸಿದು  
ಸಿಲೋನ್‌ದ ದಂಡೆಯಮೇಲಿನ ಒಂದು ತುದಿಗೆ ದೊಡ್ಡದಾಗ ತೇಜಸ್ಸಿನಿಂ  
ಮುತ್ತೊಂದನ್ನು ಕೂಡಿಸಲಾಗಿದೆ. ಪೃಥ್ವಿಯ ಮೇಲಿನ ದೊಡ್ಡ ದೊಡ್ಡ  
ಪರ್ವತಗಳನ್ನು ನೀಲಮಣಿಗಳಿಂದಲೂ, ನದಿಗಳನ್ನು ಮುತ್ತುಗಳ ಸರಗಳಿಂ  
ದಲೂ ತೋರಿಸಲಾಗಿದೆ.

“ರತ್ನಗಳ ತೇಜಸ್ಸು, ಆಕಾರ ಹಾಗೂ ನಿರ್ದುಷ್ಟತನಗಳಿಂದಲೇ ಅವು  
ಗಳ ಬೆಲೆಯಿಷ್ಟೆಂಬುದನ್ನು ನಿರ್ಧರಿಸಲು ಸಾಧ್ಯ. ಅದರೆ ಇದು ಅತಿ ಪುರಾ  
ತನ ವಸ್ತುವಾದ್ದರಿಂದ ಅವನೊಲ್ಪಾದನಾದುದೆಂದು ಬ ಒಂದಾಯಂ ಅಭಿವುತ್ತ.  
ಲಂಕೆಯಿರುವ ಕೆಳಗಿನ ಸ್ಥಳದಲ್ಲಿ ಈ ರತ್ನಗೋಲನ್ನು ತಯಾರಿಸಿದಾತ ಇಲ್ಲವೇ  
ತಯಾರಿಸಲು ಕಾರಣನಾದವ ತನ್ನ ಹೆಸರನೇಷ್ಟು ಮುಬ್ರೆಯನೇಷ್ಟು ನವರತ್ನಗಳಿಂದ  
ಕ್ಷತ್ರಿದ್ವಾನೆ. ಅದರಿಂದಾಗಿ ಅತಿ ಮಹತ್ವದ ಏಕಿಹಾಸಿಕ ಶೋಧವಾಗುವ  
ಸಂಭಾವನೆಂಟು. ”

ಶೇಟಣಿ ಆಶ್ಚರ್ಯದಿಂದ ಉದ್ದಾರ ತೆಗೆದರು. “ ವಾಹನವ್ಯಾ ! ಅಶ್ವಿನಿ  
ಮಹತ್ವದೆಂದು ಕಾಣುತ್ತೇ ಈ ರತ್ನಗೋಲ ! ಅದರೆ ನಿವ್ಯಾ ರಾಯರಾ ಇಷ್ಟೆಲ್ಲ  
ವಿವರಗಳನ್ನು ಎಲ್ಲಿಂದ ದೊರಕಿಸಿದರು ? ”

“ ಅವರು ಶೀರ ಪ್ರಾಚೀನಕಾಲದ ಹಸ್ತಲಿವಿತ ತಾಡಪ್ರೇಶೀಲೆಗಳನ್ನು  
ಸಂಗ್ರಹಿಸಿದ್ದಾರೆ. ಅವುಗಳನ್ನು ಭ್ರಷ್ಟಿಸುವುದರಲ್ಲೇ ಆವರ ಸವಂತದ ಬಹು

ಭಾಗ ವಿನಿಯೋಗವಾಗುತ್ತೆ. ಅಂಥ ಹಸ್ತಲಿಖಿತ ತಾಡವೇಲೀಯೊಂದರಲ್ಲಿ ಅವರಿಗೆ ವಿವರಗಳು ದೂರೀಯಬಹುದೆಂದು ನನ್ನ ಶರ್ಕರ್.

“ಆದರೆ ಹಿರಾಸಿಂಗ್ ಸಾಲಿಸಿಟರ್ ಹೇಸರು? ಅದಂತೂ ಆಧುನಿಕ ಕಾಲದ್ದು ಅಲ್ಲವೇ?”

‘ ಈ ವಿಚಾರ ತಿಳಿದುಕೊಳ್ಳಬೇಕಾದರೆ ನಮ್ಮ ರಾಯಂಗೆ ಬಹಳ ಕಷ್ಟವಾಯಿತು. ಅದರೆ ಸಾಲಿಸಿಟರ್ ಹೇಸರು ಅವರಿಗೆ ಹೇಗೆ ತಿಳಿಯಿತೆಂಬುದು ಮಾತ್ರ ನನಗಿನ್ನೂ ಗೊತ್ತಾಗಲಿಲ್ಲ.’

ಸಂ. ಈ ಪ್ರಕರಣದಲ್ಲಿ ನಾನೇನನ್ನು ಮಾಡಬೇಕೆನ್ನು ತ್ವಾರೆ ಬಾಬೂ ರಾಯರು?

‘ ರತ್ನ ಗೋಲದ ಬೆಲೆ ಸುಮಾರು ಒಂದು ಕೋಟಿ ರೂಪಾಯಿಗಳ ವರೆಗಿದೆಯೆಂದು ಪ್ರಕಟಿಸಲಾಗಿದೆ. ಇಷ್ಟ್ವಾಂದು ಹಣವನ್ನು ಬಡ್ಡಿ ಬರದ ಮಾಲಿನಲ್ಲಿ ತೊಡಗಿಸುವಂಥ ಲಪ್ಪೆತ್ತುತ್ತರು ಪ್ರಪಂಚದಲ್ಲಿ ಬಹಳ ವಿರಳ ವಸ್ತೆ. ಮಹಾರಾಜರ ಈ ಒಡವೆಗಳ ಬಗ್ಗೆ ಲಂಡನ್, ವ್ಯಾರಿಸ್ ಹಾಗೂ ಮೃಯಾರ್ಕ ನಗರಗಳಲ್ಲಿ ಜಾಹೀರಾತು ಕೊಟ್ಟಿರುವರಾದ್ದರಿಂದ ಈ ರತ್ನ ಗೋಲ ವಿದೇಶಕ್ಕೆ ಹೋಗಬಹುದಾಗ ಸಂಭವವೂ ಇದೆ. ಸಾಧ್ಯವಿರುವ ಮಟ್ಟಿಗೂ ಹೀಗಾಗೀ ನೊಡಬಾರದೆಂದು ಮಹಾರಾಜರ ವೃದ್ಧ ಮಾತ್ರೆಯ ಅವೇಕ್ಷೆಯಿದೆ. ಇನ್ನೂ ಒಂದು ವಿಚಾರ. ಈ ರತ್ನ ಗೋಲದ ಖಂಡಿಗಾಗಿಯೇ ಬಂಗಾಲದಲ್ಲಿಯ ನೊಡ್ಡೆ ಜಮಿನ್ನಾ ರೊಬ್ಬರ್ ಪ್ರತಿಸಿಧಿ ಮುಂಬಯಿಗೆ ಬಂದಿದ್ದು ಎಸ್ಟೇ ಬೆಲೆ ಕೊಡಬೇಕಾದರೂ ಕೊಟ್ಟು ಅದನ್ನು ದೊರಕಿಸಲು ನಿರ್ಧರಿಸಿದ್ದಾರೆಂದು ನಮ್ಮ ರಾಯಿಗೆ ಸುಧಿ ಬಂದಿದೆ. ಆದ್ದರಿಂದ ಸಾಧ್ಯವಾದವು, ಬೇಗ ಖಾಸಗಿರಿತಿಯಿಂದ ಆ ರತ್ನ ಗೋಲವನ್ನು ಪರಿಹ್ರಿಸಿ ವ್ಯಾಪಾರವನ್ನು ಕಾದುರಿಸಬೇಕೆಂದು ಬಾಬೂರಾಯರು ತಿಳಿಸಿದ್ದಾರೆ. ಆದ್ದರಿಂದ ತಾವು ದಯ ಮಾಡಿ ಈ ಬಗ್ಗೆ ಸಾಲಿಸಿಟರಿಗೆ ಒಂದು ಮಾತ್ರ ಕೇಳಿ ನೊಡಬೇಕು.’

‘ ಮಾತನ್ನೆ ನೋರ್ ಕೇಳಬಹುದು ಅದರೆ ನನ್ನ ಮಾತು ವ್ಯಧಿ ಹೋಗಬಾರದು ಅಂತ ನನ್ನು ಸೇ. ’

‘ ಪ್ರಯತ್ನ ಮಾಡುವುದು ತಮ್ಮ ಕೈಯಲ್ಲಿದೆ. ಅಲ್ಲದೆ, ಈ ಕಾರ್ಯದಲ್ಲಿ ತಮಗೆ ಯಶ ದೊರಿತಲ್ಲಿ ರತ್ನಗೋಲದ ಬೆಲೆಯಲ್ಲಿ ಶೇಕಡಾ ಏದರಷ್ಟು ತಮಗೆ ದಲ್ಲಾಲಿ ಕೊಡಲು ನಮ್ಮ ರಾಯರು ಸಿದ್ಧರಿದ್ದಾರೆ’ ಎಂದು ಹೇಳಿ ಪದ್ಧಾಕರ ತನ್ನ ಮಾತಿನಿಂದ ಶೇಷಿಜಯ ಮೇಲೆ ಎಂಥ ಪರಿಣಾಮ ವಾಯಿತೆಂಬುದನ್ನು ಕಂಡುಕೊಳ್ಳಲು ಅವರ ಮುಖವನ್ನು ದಿಟ್ಟಿಸಿ ನೋಡಿದ.

ಒಂದು ಕೋಟಿ ರೂಪಾಯಿಯ ವ್ಯವಹಾರಕ್ಕೆ ಶೇಕಡಾ ಏದರಂತಿದಲ್ಲಾಲಿಯೆಂದರೆ ಅದೇನೂ ಸಣ್ಣ ವಿಚಾರವಲ್ಲ. ಒಂದೇಟಿಗೆ ಏದು ಲಕ್ಷ್ಯ ರೂಪಾಯಿ ಸಂಪಾದಿಸುವ ಸಂದರ್ಭ ದೊಡ್ಡ ದೊಡ್ಡ ವ್ಯಾಪಾರಿಗಳನ್ನೂ ಕ್ಷಾಚಿತ್ತಾಗಿಯೆ ಬರುತ್ತದೆ. ಅಲ್ಲದೆ ಈ ವ್ಯಾಪಾರ ಸುರ್ಖಿತವಾಗಿ ಮುಗಿದಲ್ಲಿ ಹಿರಾಸಿಂಗ ಸಾಲಿಸಿಟರೂ ಸಹ ನನಗೆ ಹಾವಿಲ್ಲದಿದ್ದರೂ ಹಾವಿನ ಪಕ್ಷಕ್ಕೆ ಯೆಂದು ಕೊಂಚವಾದರೂ ಜಮಿಶ್ನಾ ಕೊಡಿರಲಾರರು, ಇತ್ಯಾದಿ ವಿಚಾರಗಳು ಶೇಷಿಜಯ ರಾಜ್ಯಾನಿಲ್ಲಿ ನಂಜಾಡುತ್ತಿದ್ದುದು ಅವರ ದುಃಖದ ಮೇಲೆ ಗೋಚರವಾಗಿವಂತಿತ್ತು. ತಮ್ಮ ಕೆಲಸ ಸಾಧಿಸಿದಂತಾಯಿತೆಂದು ಎನ್ನಿಸಿದಾಗ ಬಂದವರಿಬ್ಬಿಗೂ ಹರ್ವವಾಗದಿರಲಿಲ್ಲ.

‘ ಅಗಲಿ. ನಾನು ಪ್ರಯತ್ನ ಮಾಡಿ ನೋಡುವೆ. ಅದರೆ ಕೆಲಸ ಖಂಡಕ ವಾಗಿಯೂ ಆಗುವದೆಂಬ ಭರನಸೆ ಮಾತ್ರ ಕೊಡಲಾರೆ. ’

‘ ಆದು ಸರಿಯೆ. ನಿಜವಾದ ಪರಿಸ್ಥಿತಿಯನ್ನೆಲ್ಲ ಅವಂಗೆ ಶಿಳಿಸಿ ಹೇಳಿರಿ; ಬಂಗಾಲ ಜಮಿಾನ್ನಾರರಲ್ಲಿದೆ ಮದ್ದಾರ್ತಿ ಕೊರ್ಟಾಧಿಕೀರೊಬ್ಬಿ ರೊಂದಿಗೆ ಸ್ವಧಿಸಬೇಕಾದ ಸಂದರ್ಭ ಬಂದಿತೆಂದು ಬಾಬೂರಾಯರ ಉಹಳೆ. ಜಾಹೀರಾತಿನಲ್ಲಿ ಉಲ್ಲೇಖಿಸಲ್ಪಟ್ಟ ಬೆಲೆಯನ್ನು ಕೊಡಲು ನಾವು ಸಿದ್ಧರಾಗಿದ್ದೇವೆ. ರತ್ನಗೋಲ ನಮಗೆ ಸಿಕ್ಕಲೇಬೇಕು ಎಂದು ರಾಯರ ಆಗ್ರಹ. ಇದಕ್ಕೆ ಅಗಕ್ಕೆವಿರುವ ಎಲ್ಲ ಹಣವನ್ನು ನಾವು ಜೊತಿಗೆ ತಂದಿ

ದೇವೆ. ಇಷ್ಟೊಂದು ಹಣವನ್ನು ಇಂಥ ರತ್ನದಲ್ಲಿ ತೊಡಗಿಸುವುದು ರಾಯುರಿಗೇನೂ ಕಷ್ಟದ ಕೆಲಸವಲ್ಲ ಎಂಬುದಂತೂ ತಮಗೆ ಶಿಳದೇ ಇದೆ. ’

‘ಶಿಳಯದೇನು? ಅವರ ಅವಾಧವ್ಯ ಸಂಪತ್ತಿನ ಬಗ್ಗೆ ನನಗೂ ಅಲ್ಲ ಸ್ವಲ್ಪ ಗೊತ್ತಿದೆ. ಅದಿರಲಿ. ಈಗ ನಾನೇನು ಮಾಡಬೇಕು ಅಂತಿರಿ ನೀವು?’

‘ತಾವು ಖಾಸಗಿರಿತಿಯಿಂದ ರತ್ನಗೋಲದ ಸಹ್ಯತೆ ಅಥವಾ ಕೃತಿನು ತಿಗಳ ಪರಿಕ್ರೇ ಮಾಡಬೇಕೆಂಬುದೇ ನಮ್ಮ ವಿನಂತಿ. ತಮ್ಮಂಥ ನುರಿತ ರತ್ನವರೀಕ್ಷಣರು ಮುಂಬಯಿನಗರದಲ್ಲಿ ಬೇರಾರೂ ಇಲ್ಲವೆಂಬುದನ್ನು ನಾವು ಬಲ್ಲೆವು. ರತ್ನಗೋಲದಮೇಲೆ ಇಂಡಿಸಿದ ಎಲ್ಲ ರತ್ನಗಳೂ ನಿಜವಾದ ರತ್ನಗಳಾಗಿದ್ದಲ್ಲಿ ಮಾತ್ರವೇ ಅದಕ್ಕೆ ನಿತಹಾರಿಕ ಮಹತ್ವವುಂಟಿಂಬುದು ಸಹ್ಯವೇ ಇದೆ. ಹಿರಾಸಿಂಗರಿಗೆ ತಾವು ವಿನ್ಯಾಸಿಸಿಕೊಂಡರೆ ಅವರು ಖಂಡಿತವಾಗಿಯೂ ರತ್ನಗೋಲವನ್ನು ತಮ್ಮ ಕಡೆಗೆ ಇಳುಹಿಸುವರು. ನೀವೂ ನಾವೂ ಸೇರಿ ಒಂದು ಸಲ ಅದನ್ನು ಚೆನ್ನಾರೆ ಸೂರಿ ತಡೆಣವೇ ವ್ಯಾಪಾರ ಹೊಂದಿಸಿಬಿಟ್ಟರಾಯಿತು. ’

‘ಅದರೆ ಇಷ್ಟೊಂದು ಬೆಲೆಬಾಳುವ ರತ್ನಗೋಲದ ಜವಾಬ್ದಾರಿಯನ್ನು ನನ್ನ ಮೇಲೆ ಜೊರಿಸುವುದು ಅವರಿಗೂ ಅಸಮರ್ಪಕವೇನ್ನು ಸಬಹುದು. ’

‘ಒಟ್ಟಿಗೆ ಅವರನ್ನು ಇಲ್ಲಿಗೇ ಕರೆಯಿಸಿಬಿಟ್ಟರಾಯಿತು ನಮಗೇನೂ ಹಾಗೆ ಪರಿಕ್ರೇಮಾಡಿ ಗೊತ್ತಿಲ್ಲ. ಆದರೂ ಒಮ್ಮೆ ನೋಡಿದರೆ ಸಾಕು. ಖಾಗೀ ಪರಿಕ್ರೇಯ ಕಾಲಕ್ಕೆ ನಾವಿಬ್ಬರು ಮತ್ತು ನೀವಿಬ್ಬರು ಮಾತ್ರ ಇರುವುದನ್ನುವ ವಿಚಾರವನ್ನು ಅವರಿಗೆ ಶಿಳಿಸಿರಿ. ಅವರು ಬಚಿತವಾಗಿ ಒಟ್ಟಿಕೊಂಡಾರು. ’

‘ಅವರು ಒಟ್ಟಿಕೊಂಡರೆಂದಿಟ್ಟುಕೊಳ್ಳೋಽಂತ ಅದನ್ನು ನಿಮಗೆ ಹೇಗೆ ಶಿಳಸುವುದು? ಈ ಪ್ರಕರಣ ಆಕ್ಯಾಂತ ಗಂಪ್ತವಾಗಿರಬೇಕೆಂದು ನಿಮ್ಮ. ಅವೇಕ್ಕೆಯಿದೆ. ಅವರೂ ಹಾಗೇ ಅವೇಕ್ಕಿಸಬಹುದೇನೋ. ’

‘ ಅವರನ್ನು ಕರೆದುಕೊಂಡು ನೀವು ಇಲ್ಲಿಗೇ ಇಸ್ತಿ. ಹೊತೆಗೆ ರತ್ನ ಗೋಲವನ್ನೂ ತನ್ನಿ. ರಾತ್ರಿ ಒಂಬತ್ತು ಗಂಟೆಗೆ ನೋಡುವ ಸಮಯ ನಿಧ್ಯ ರಿಸಿದರೆ ಎಲ್ಲರಿಗೂ ಅನುಕೂಲ. ಅವರು “ಸ್ವಿಕೊಂಡೊಡನೆಯೇ ನನಗೆ ಹೋನಾ ಮಾಡಿ ಬಿಡಿ. ಹಿರಾಮಣಿಕ ಮಾತ್ರಾನ್ಯಾಸಾರ್ಯರ ಒಡಿತನದ್ದೇ. ಅದು ನಂಬರು ಯಾದಿಯಲ್ಲಿ ಸಹಜವಾಗಿ ಸಿಕ್ಕುವುದು.”

‘ ಆಗಲ, ನಾನು ಪ್ರಯತ್ನಿಸುತ್ತೇನೆ ನೀವು ಮಾತ್ರ ಮನೆಯಲ್ಲೇ ಇರಿ.’

ಶೈಟಿಜಿಯ ಹೇಳಿಕೆಗೆ ಹೂ ಎಂದು ಇಬ್ಬರೂ ಹೊರಬಿದ್ದರು. ಮೋಟಾ ದಿನಲ್ಲಿ ಕುಳಿತುಕೊಂಡು ತಮ್ಮ ವರ್ಕಾರಿಸ್ತಾನದ ಕಡೆಗೆ ತೆರಳಿದರು. ಇತ್ತು ನರ ಜೀವನದಾಸರೂ ತವ್ಯ ಮೇರ್ಪಾಡಿನಲ್ಲಿ ಕುಳತು ಸಾಲಿಗಿಟರ ಸಾಹೇಬರ ಅಫೀಸಿಗೆ ತೆರಳಿದರು.

## ಉ

### ಎಂಟು ನಿಮಿಷಗಳು

ಒಂದು ಕೋಟಿ ರೂಪಾಯಿಯ ವ್ಯಾಪಾರ ಮಾಡುವುದಕ್ಕಾಗಿ ಬಾಬೂ ರಾಯರು ತನ್ನ ನ್ನು ಮುಂಬಯಿಗೆ ಶಳುಹಿಸಿಕೊಟ್ಟಿಬಗ್ಗೆ ಪದ್ಭಾಕರನಿಗೆ ಅತೀವ ಸಂಶೋಧನೆಯಿತ್ತು. ಅಂತೆಯೆ ಆತ ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಬುದ್ಧಿ ಉಪಯೋಗಿಸಬೇಕಾದ ಅಗತ್ಯವೂ ಇರಲಿಲ್ಲ. ನರ ಜೀವನದಾಸರೆದುಂಗೆ ಈ ವಿಚಾರವನ್ನು ಯಾವ ರೀತಿ ಇಡೆಕ್ಕು, ರತ್ನ ಗೋಲವನ್ನು ಯಾವ ಸಮಯದಲ್ಲಿ ತೆಗೆದುಕೊಂಡು ಬರಲು ಹಿರಾಸಿಂಗರಿಗೆ ಶಿಕ್ಷಣದಲ್ಲಿ ಮುಂದೆ ಏನು ಮಾಡಬೇಕು ಎಂಬುದನ್ನೇಲ್ಲ ಬಾಬೂರಾಯರೇ ವಿನರವಾಗಿ ಹೇಳಿಕೊಟ್ಟಿದ್ದರು. ಆದರೂ ಸ್ವಂತ ಬುದ್ಧಿಯನ್ನು ಉಪಯೋಗಿಸಿ ತಾವು ಈ ಕಾರ್ಯವನ್ನು ಮುಗಿಸಿದಲ್ಲಿ ಬಾಬೂರಾಯರಿಂದ ಏನಾದರೂ ಬಹುಮಾನ ದೊರೆಯಬಹುದೆಂದು ಪದ್ಭಾಕರನಿಗೆ ಆಸೆಯಿತ್ತು. ಆತ ಸುತ್ತಿ ಹೀತನೂ ಬುದ್ಧಿವಂಶನೂ, ವಿಶ್ವಸಿಕನೂ ಆಗಿದ್ದ. ಆದರೆ ಬಾಬೂರಾಯ

ರನ್ನ ವಿಾರಿಸುವ ಬುದ್ಧಿವಂತಿಕೆ ನೂತ್ರ ಅವನಿಗಿರಲಿಲ್ಲ. ಅಪ್ಪು ನೂತ್ರವೆಲ್ಲ ಅಶನಲ್ಲಿಲ್ಲದ ಗುಣದೊಷಗಳನ್ನೆಲ್ಲ ಬಾಬೂರಾಯರಲ್ಲಿದ್ದೇವೆ. ಕೋಟ್ಯಾ ಧೀಶ್ವರನಾದ ಬಾಬೂರಾಯ ಎಂಥ ಚಾಳಕ್ಯನಾಗಿದ್ದನೆಂಬುದೂ ಪದ್ಮಾಕರ ನಿಗೆ ಗೊತ್ತಿರಲಿಲ್ಲ.

ಅನುವಂತಿಕ ಶ್ರೀಮಂತಿಕೆಯ ಜೊತೆಯಿರದಿದ್ದರೆ ಬಾಬೂರಾಯರ ಹಿಂದೆ ಸದಾಸರ್ವದಾ ಪೋಲಿಸ್‌ಪಡೆ ತೀರುಗುತ್ತಿದ್ದ ತೋ ಏನೋ. ತಮ್ಮ ಶ್ರೀಮಂತಿಕೆಯನ್ನು ವೃದ್ಧಿಗೊಳಿಸಲು ಅವರು ನಡಸಿದ ದುಷ್ಪತ್ಯಗಳು ಬೈಲಿಗೆ ಬಂದಿದ್ದರೆ ಯಾವಾಗಲೂ ಕೊಲೆ, ಸುಲಿಗೆ, ದರೋಡಿಗಳಲ್ಲಿ ಮನ್ಯ ರಾಗಿರುತ್ತಿದ್ದ ದುಷ್ಪರೂ ಸಹ ದಿಗಿಲುಗೊಳ್ಳಬಹುದಾಗಿತ್ತು. ಬಾಬೂರಾಯರ ಈ ಗುಣಗಳ ಒಲ್ಲನೇ ಪದ್ಮಾಕರನಿಗಿರಲಿಲ್ಲವಾದ್ದರಿಂದ ತಾನು ಚಾತು ಯಾರ್ಥಿಂದ ಕೆಲಸ ಮಾಡಿದಲ್ಲಿ ಉತ್ತರೋತ್ತರವಾಗಿ ತನ್ನ ಉತ್ತರವಾದೀ ತೀಂದು ಆತ ತೀಳದುಕೊಂಡಿದ್ದು. ತಾನಿಷ್ಟು ವಿಶ್ವಾಸಿಕನೂ ಪ್ರಮಾಣೆಕನೂ ಅಗಿದ್ದರೂ ತನ್ನ ಜೊತೆಗೆ ಈ ಜಾಧವನವನ್ನು ಏತಕ್ಕಾಗಿ ಕಳುಹಿಸಿದರೆಂಬುದು ಅವನಿಗಿನ್ನೂ ಗೊತ್ತಾಗಿರಲಿಲ್ಲ. ನಂಜೀವನಶೇಷಜಿಯ ಹತ್ತಿರ ಹೋಗುವಾಗ ತನ್ನ ಜೊತೆಗೆ ಜಾಧವನವನ್ನು ಕರೆದ್ದೀರ್ಘಜೀಕೆಂದು ಬಾಳುರಾಯರು ಅವನಿಗೆ ಕಟ್ಟಾಜ್ಞ ವಿಧಿಸಿದ್ದರು. ತನ್ನ ಹಿಂದೆ ಬಂದ ಈ ಬಾಲವನ್ನು ಕಂಡು ಅವನಿಗೆ ಬೇಸರಪೂ ಬಂದಿತ್ತು. ಆದರೆ ಆ ಬಾಲವನ್ನು ದೂರಗೊಳಿಸುವುದು ಅಸಾಧ್ಯವಾಗಿದ್ದ ತಾದುದರಿಂದ ಆತ ಸುಮ್ಮನಿರಬೀಕಾಗಿತ್ತು.

ಶೇಟಜಿಯ ಅಂಗಡಿಯಿಂದ ಮರಳಿ ಬಂದಬಳಿಕ ಅವರಿಬ್ಬರೂ ಪೋನಿನ ದಾರಿ ಕಾಯುತ್ತ ಕೂಲಿತರು. ಗಂಟಿಯಾದರೂ ಪೋನಿನ ಗಂಟಿಯಾಗಲಿಲ್ಲ. ಅವರಿಬ್ಬರೂ ಅಪ್ಪುಕು ಚಿತ್ತದಿಂದ ಕೊಟಡಿಯಲ್ಲಿ ರತ್ನಪಥ ಹಾಕುತ್ತಿದ್ದರು ಮಧ್ಯಮಧ್ಯ ಸಿಗೆಡಿಟ್ಟು ಸೇದಿ ಬಿಸುಟ್ಟಿತ್ತಿದ್ದರು. ಕೊನೆಗೆ ನಾಲ್ಕು ಗಂಟಿಯ ಹೊತ್ತಿಗೆ ಗಂಟಿ ಬಾರಿಸತ್ತೊಡಗಿತು ರಾತ್ರಿ ಒಂಬತ್ತು ಗಂಟಿಗೆ ಹಿಂಬಿಂಗ ಸಾಲಿಸಿಟರು ರತ್ನಗೊಲನ್ನು ತೆಗೆದುಕೊಂಡು ತಮ್ಮ ಅಂಗಡಿಗೆ ಬರುವರೆಂಬ ಶೇಟಜಿಯ ವಾತು ಕೇಳಿ ಅವರಿಗೆ ಅತ್ಯಾನಂದವಾಯಿತು.

ರಾತ್ರಿ ಗೊತ್ತುಮಾಡಿದ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹೋಗಲು

ಸಾಧ್ಯವಾಗಬೇಕೆಂದು ಅಂದು ಬಹಳ ಹೊತ್ತು ತಿರುಗಾಡಬಾರದಾಗಿ ಇಬ್ಬರೂ ನಿರ್ಭರಿಸಿದರು. ಆನಂತರ ಇಬ್ಬರೂ ಬೇರೆ ಬೇರೆ ದಾರಿ ಹಿಡಿದು ಹೊರಗಡೆ ತಿರುಗಾಡಲು ಹೋದರು. ಕೆಲಸಕ್ಕೆ ಹೊರಟಾಗ ಇಬ್ಬರೂ ಕೂಡಿಯೇ ಹೋಗುತ್ತಿದ್ದರೂ ತಿರುಗಾಡಲು ಹೊರಟಾಗ ಮಾತ್ರ ಜಾಥವ ಪದ್ಘಾಕರನನ್ನು ತಪ್ಪಿಸುತ್ತಿದ್ದ.

ಆದಿನ ಸಾಯಂಕಾಲ ಜಾಥವ ಮನೆಗೆ ಬರಬೇಕಾದರೆ ಬಹಳ ಹೊತ್ತುಯಿತು ರಾತ್ರಿ ತಾನು ಉಟಿಮಾಡುವದಿಲ್ಲವಾಗಿ ಆತ ಮೊದಲೇ ಆಚಾರಿಗೆ ಹೇಳಿಹೋಗಿದ್ದ. ಬರುವಾಗ ತಾನು ಮೋಟಾರು ತೆಗೆದುಕೊಂಡು ಬರುವುದಾಗಿಯೂ ಆನಂತರ ಪದ್ಘಾಕರನೂ ತಾಂಡಿನ ಸೇರಿ ಅಂಗಡಿಯ ಕಡೆ ಹೊರಡುವುದಾಗಿಯೂ ತಿಳಿಸಿ ಹೋಗಿದ್ದ. ಪದ್ಘಾಕರ ಮನೆಗೆ ಮರಳದಾಗ ಅವನಿಗೆ ಈ ವಿಚಾರಗಳು ತಿಳಿದುಬಂದವು. ಒಂಬತ್ತು ಹೊಡಿಯಲು ಹದಿನ್ಯೆದು ನಿಮಿಷವಿದ್ದಾಗ ಜಾಥವ ಮನೆಗೆ ಬಂದ. ಅವುಗೋಳಿಗಾಗಿ ಉಟ ತೀರಿಸಿಕೊಂಡು ಬಟ್ಟಿರ್ಹಾಕಿಕೊಂಡು ಪದ್ಘಾಕರ ಜಾಥವನ ದಾರಿ ಯನ್ನು ಎದುರು ನೋಡುತ್ತಿದ್ದ. ಜಾಥವ ಬಂದೊಡನೆ ಆತನಿಗೆ ಕೆಲವು ಗುಪ್ತ ಮಾತುಗಳನ್ನು ಹೇಳಿದ. ಅವುಗಳಿಂದಾಗಿ ಪದ್ಘಾಕರನ ಮನಸ್ಸಿನಲ್ಲಿ ವಿಲಕ್ಷಣ ಕೋಲಾಪಲವೆದ್ದಿತು. ಬಾಬುರಾಯು ಜಾಥವನನ್ನು ತನ್ನ ಜೊತೆಗೆ ಕಳುಹಿಸಲು ಕಾರಣವೇನು, ನಿತ್ಯವೂ ಸಾಯಂಕಾಲ ಆತ ಒಬ್ಬನೇ ಎಲ್ಲಿಗೆ ಹೋಗುತ್ತಿದ್ದ— ಎಂಬುದೆಲ್ಲ ಪದ್ಘಾಕರನಿಗಾಗ ಗೊತ್ತಾಯಿತು. ಆದರೆ ಈಗ ಗೊತ್ತಾಗಿ ಉಪಯೋಗವೂ ಇರಲಿಲ್ಲ. ಬಾಬೂರಾಯರ ಹತ್ತಿರ ಕೆಲಸಕ್ಕೆ ನಿಂತಾಗಿನಿಂದ ಪದ್ಘಾಕರ ಅವರ ಕೈಗೆ ಸಿಕ್ಕಿಬಿನ್ನಿದ್ದ. ಅವರು ಕೊಟ್ಟಿ ಆಜ್ಞೆಗಳನ್ನು ಮಾನ್ಯ ಮಾಡದೆ ಬೇರೆ ಗತಿಯಿರಲಿಲ್ಲ. ಒಂದು ವೇళೆ ಅವರ ಆಜ್ಞೆ ಮಿರಂ ಆತ ಪರೀಸಿದ್ದೇ ಏನಾದರೂ ನೇರ ತೆಗೆದು ಅವನ ಮಾನಕಾಸಿ ಮಾಡಿ ಜಗತ್ತಿನಲ್ಲಿ ಅವನಿಗೆ ನಿಲ್ಲಿಲು ಸ್ಥಳ ಕೂಡ ದೊರೆಯದಂತೆ ಮಾಡಲೂ ಅವರು ಹೇಳುತ್ತಿರಲಿಲ್ಲ. ಸಾಯಂವ ವರೆಗೂ ಪದ್ಘಾಕರ ಬಾಬೂರಾಯರ ಗುಲಾಮಗಿರಿಯಲ್ಲಿರುವ ಪ್ರಸಂಗ ಬಂದಿತ್ತು. ಇಂದಿನ ಸಂದರ್ಭವೂ ಅಂಥದೇ. ಈಗ ತಾನೇನಾದರೂ ಹಿಂದೆಹೀಗು ಹಾಕಿದರೆ ಬಾಬೂರಾಯರು ತನ್ನ ಸರ್ವಸಾಕರಣ್ಯ ಪ್ರಪೃತ್ಯ ರಾಗಬಹುದೆಂಬ ಭಿರಿ ಅವನಿಗಿತ್ತು. ಅವರಾಧ

ಕ್ಷಾಗಿ ಅವರು ನಿಯಮಿಸಿದ ವ್ಯಕ್ತಿಗಳೊಂದಿಗೆ ತನಗೆ ಪರಿಚಯವಿಲ್ಲವೆಂದು ನಟಿಸಿ, ಬಾಬೂರಾಯರ ಪ್ರಾನ್ಮಾಣಿಕತನದ ಬಗ್ಗೆ ಜಗತ್ತಿಗೆ, ವಿಶೇಷವಾಗಿ ಪ್ರೋಲಿಸರಿಗೆ ವಾನವರಿಕೆ ಮಾಡಿಕೊಡುವುದನ್ನೇ ಅವನ ಶೇಲಸವಾಗಿತ್ತು. ಕೊಟ್ಟಿ ರೂಪಾಯಿಗಳ ಜೀಕ್ಕುಗಳನ್ನು ತನ್ನ ಜೊತೆಗೆ ಕಳುಹಿಸಿ ತಮ್ಮ ಶ್ರೀಮಂತಿಕೆ ಹಾಗೂ ಸತ್ಯಸಂಧತೆಗಳ ಬಗ್ಗೆ ಪ್ರಚಾರವಾಗುವಂತೆ ಮಾಡುವುದು ಮಾತ್ರ ಬಾಬೂರಾಯರ ಉದ್ದೇಶವಾಗಿದ್ದ ತೆಂಬುದು ತಿಳಿದುಬಂದಾಗ ಹದ್ದಾಕರ ಕಟ್ಟಿದ ಗಾಳಿಗೋಪುರಗಳಲ್ಲಿ ಧಡಧಡನೇ ಉರುಳಬಿದ್ದವು. ಆದರೆ ತನ್ನ ಆಸೆಗಳಲ್ಲಿ ವ್ಯಧಿವಾದುದಕ್ಕಾಗಿ ಶೋರ್ಕಿಸುತ್ತು ಕುಳಿತಿರುವ ಸಮಯವೂ ಅದಾಗಿರಲಿಲ್ಲ. ಸ್ತುರಂಭಿಸಿದ ನಾಟಕವನ್ನು ಹಾಗೇ ಮುಂದುವರೆಯಿಸಿ ಆತ ಒಡನೆಯೆ ಶೀಟಜಿಯ ಅಂಗಡಿಯ ಕಡೆಗೆ ಹೊರಡಬೇಕಾಗಿದ್ದಿತು. ಸರಿಯಾಗಿ ಒಂಬತ್ತು ಗಂಟೆಗೆ ಅವರಿಬ್ಬರೂ ಅಲ್ಲಿಂದ ಹೊರಟಿರು.

+                    +                    +                    +

ಒಂಬತ್ತು ಹೊಡಿದು ಎರಡು ನಿಮಿಷಗಳಾಗಿದ್ದಿತು.

ಮೋಕ್ಷಿಬಜಾರದಲ್ಲಿನ ನರಜಿವನದಾಸರ ಅಂಗಡಿಯೆದುರಿಗೆ ಒಂದು ಮೋಕ್ಷಾರು ಬಂದು ನಿಂತುಕೊಂಡಿತು. ಕೊಂಚ ಹೊತ್ತಿಗೆ ಮೋದಲು ಸ್ವತಃ ಶೀಟಜಿಯನ್ನೂ ಹಿರಾಸಿಂಗ ಸಾಲಿಸಿಟಿರನ್ನು ಹೊತ್ತುತಂದ ದೋಳ್ಳದಾಯನ್ನು ಮೋಕ್ಷಾರು ಕೊಂಚ ಡೂರದಲ್ಲಿ ನಿಂತುಕೊಂಡಿದ್ದಿತು.

ಆಗ ಬೀದಿಯಲ್ಲಿ ಯಾರ ಸುಳವೂ ಇರಲಿಲ್ಲ. ಕೆಳಗಾಲದ ದಿನಗಳಾದ್ದಿರಿಂದ ರಾತ್ರಿ ಬಹು ಬೇಗ ಆಗುತ್ತಿದ್ದುದರಿಂದ ಹೇಟಿ ಬೇಗ ಮುಖ್ಯತ್ವಿತ್ತು. ಅಥಾಫ್ತಾ, ರಾತ್ರಿ ಒಂಬತ್ತು ಗಂಟೆಯ ಆ ಸಮಯದಲ್ಲಿ ಮಧ್ಯ ಮಧ್ಯೈ ಗಸ್ತು ತಿರುಗುವ ಪ್ರೋಲಿಸರನ್ನು ಇದು ಅಲ್ಲಿ ಬೇರಾಮೂ ಇರಲಿಲ್ಲ. ಆಗ ತಾನೆ ಬಂದ ಮೋಕ್ಷಾರಿನಿಂದ ಇಬ್ಬರು ವ್ಯಕ್ತಿಗಳು ಇಳಿಯುವುದನ್ನು ಕಂಡು ಗಸ್ತಿನ ತಿನಾಯಿ ಕೊಂಚ ತಡೆದು ನಿಂತ. ಆದರೆ ಇಳಿದ ವ್ಯಕ್ತಿಗಳು ಸಭ್ಯರಂತೆ ಬಟ್ಟಿಬರೆ ಮಾಡಿಕೊಂಡಿದ್ದುದರಿಂದ ಆತ ಆ ಕಡೆಗೆ ಹೆಚ್ಚು ಗಮನ ಕೊಡದೆ. ಬೀರೆ ದಾರಿಗೆ ತೀರಳಿದ.

ಪುಟ್ಟಾಪಾತ್ರ ಮೇಲೆ ನಿಂತುಕೊಂಡಿದ್ದ ಇಬ್ಬರು ವ್ಯಕ್ತಿಗಳು ಬೇರಾರೂ ಅಗಿರದೆ ‘ತ್ರಿಮೂರಿತ್’ಗಳಲ್ಲಿ ಇಬ್ಬರಾಗಿದ್ದರು. ಮೂರನೆಯ ಮೂರ್ತಿ ದೈತ್ಯವರನ ಸ್ಥಾನದಲ್ಲಿ ಕುಳಿತುಕೊಂಡಿದ್ದಿತು. ಆ ಮೂರರು ಬಾಬುರಾಯರ ಅಪ್ಪಣಿಯ ಮೇರಿಗೆ ಈ ಕೆಲಸಕ್ಕೆ ತೊಡಗಿದ್ದರು.

‘ಧನಾಜಿ, ಎದುರಿಗಿನ ಹೋಟಾರು ಆ ಹಿರಾಸಿಂಗನದೆಂದು ಕಾಣುತ್ತೀ’ ಎಂದ ಸಂತಾಜಿ. ಧನಾಜಿ ರೋಲ್‌ನ್ ರಾಯ್‌ನ್ ಹೋಟಾರಿನ ನಂಬರನ್ನು ಸೋಡಿ ಮರಳ ಬಂದು ತಮ್ಮ ಹೋಟಾರಿನಲ್ಲಿ ಕುಳಿದ್ದ ಸಿತಾಜಿಯ ಕೆವಿಯಲ್ಲಿ ಏನನ್ನೊಮ್ಮೆ ನುಡಿದ

‘ಅದರ ಚಿಂತೆ ಬೇಡ. ನೀವು ಕೆಲಸಕ್ಕೆ ತೊಡಗಿರಿ’ ಎಂಬ ಸಿತಾಜಿಯ ಅಶ್ವಾಸನವರ ಶಬ್ದಗಳನ್ನು ಕೇಳಿ ಅವರಿಬ್ಬರೂ ಮುಂದುವರೆದರು. ಅಂಗಡಿಯೋಳಗೆ ಕಾಲಿಡುವಾಗ ಎದುರಿಗಿನ ಹೋಟಾರಿನ ದೈತ್ಯವರನ ಮುಂದೆಯೇ ಅವರು ಹಾಯ್ದು ಹೋಗಬೇಕಾಗಿದ್ದಿತು. ಅಂಗಡಿಯ ಕಟ್ಟಿಯನ್ನೇ ಏರುವಾಗ ಆ ದೈತ್ಯವರನ ಕಣ್ಣ ತಪ್ಪಿಸುವ ಪ್ರಯತ್ನವನ್ನೇ ನೂ ಅವರು ಮಾಡಲಿಲ್ಲ. ಅತನ ಕಣ್ಣ ಕೊನೆಯ ಬಾರಿಗೆ ಮುಚ್ಚಿ ಹೋಗುವ ಕಾಲ ಸಮಾಪಿಸಿದೆಯೆಂಬುದು ಅವರಿಗೆ ಗೊತ್ತಿತ್ತು.

ಅಂಗಡಿಯ ಹೋರಿಗಿನ ಕೊರತಡಿಯಲ್ಲಿ ಒಂದೇ ಒಂದು ದೀಪ ಉರಿಯುತ್ತಿತ್ತು. ಗೋವಧನನೂ ಅಲ್ಲಿರಲಿಲ್ಲ. ಒಳಗಿನ ಬಾಗಿಲನ ಹ್ಯಾಂಡಲ್ ಕಿರುಗಿಸಿ ಬಾಗಿಲು ತೆರಿಯಲು ಪ್ರಯ್ಯಿಸಿದ ಧನಾಜಿ. ಅದು ಯಶಸ್ವಿಯಾಗಿಲಿಲ್. ಬಾಗಿಲನ ಮೇಲೆ ಬೆರಳಿಸಿದ ತಟ್ಟಿದ. ಒಡನೆಯೆ ಒಳಗಡಿ ಯಾರೀಂದರೂ ಬರುವ ಸದ್ಗು ಕೇಳಿಸಿತು. ಬಾಗಿಲನ ಮೇಲಿದ್ದ ಗಾಜಿನೇಂಗಿನಿಂದ ಮನುವ್ಯಕ್ತಿ ಗೋಚರವಾಯಿತು. ಸ್ವಲ್ಪ ಹೊತ್ತಿನಲ್ಲಿ ಬಾಗಿಲೂ ತೆರಿಯಿತು. ಧನಾಜಿ ಮುಂದೆ ಅಡಿಯಿಟ್ಟು ಅವನ ಹಿಂದಿನಿಂದ ಸಂತಾಜಿಯೂ ಒಳಗೊಂಡಿರುತ್ತಿರಲಿಲ್ಲವಾದ್ದರಿಂದ ಅಲ್ಲಿ ಒಂದೇ ಒಂದು ದೀಪವಿದುವ ಪದ್ಧತಿ

ರಾತ್ರಿಕಾಲದಲ್ಲಿ ಹೋರಿಗಿನ ಕೋಟಿಯಲ್ಲಿ ವಿಶೇಷ ಕೆಲಸಗಳೇನೂ ನಡೆಯುತ್ತಿರಲಿಲ್ಲವಾದ್ದರಿಂದ ಅಲ್ಲಿ ಒಂದೇ ಒಂದು ದೀಪವಿದುವ ಪದ್ಧತಿ

ಯಿತ್ತು. ಗೋವಧನ ಕುಳಶುಕೊಳ್ಳುವ ಸೆಟ್ಟಿಗೆಯ ಮೇಲೆ ಆ ದಿಕ್ಷವಿತ್ತು. ಬಾಗಿಲಿನಿಂದ ಅದು ತೆಂಬ ದೂರ ಇದ್ದಿತ್ತಾದ್ದರಿಂದ ಆಗ ತಾನೆ ಒಳನೇರಿದ ವೃಕ್ಷಿಗಳ ಮುಖಗಳು ಸ್ವಪ್ನವಾಗಿ ಕಾಣಿಸುತ್ತಿರಲಿಲ್ಲ ಬಾಗಿಲನ್ನು ತೆರಿಯುವೆಡಕ್ಕೆ ಸ್ನೇಹಿ ನರರಜೀವನದಾಸರೇ ಬಂದಿದ್ದರು. ಈ ವ್ಯಾಕಾರ ಆತ್ಮಿಂತರಹಸ್ಯವಾಗಿರಬೇಕೆಂದು ಸಂಭಂಧಪಟ್ಟಿನರೀಲ್ಲರ ಇಪ್ಪವಾಗಿದ್ದರಿಂದ ಆಗ ಅವನು ಗೋವಧನನನ್ನಾಗಲಿ, ಅಳುಗಳನ್ನಾಗಲಿ ಅಲ್ಲಿ ಇಟ್ಟಿಕೊಂಡಿರಲಿಲ್ಲ. ಹಿರಾಸಿಂಗ ಸಾಲಿಸಿಟಿರು ರತ್ನಗೋಲವನ್ನು ಖಾಸಗಿ ರೀತಿಯಿಂದ ಪ್ರದರ್ಶಿಸಿದರೆಂಬ ವಿಚಾರ ಮಹಾರಾಜರಗೇನಾದರೂ ಶಿಳದಿದ್ದರೆ ಅವರಿಗೆ ಕೋಪಬರುವ ಸಂಭವವಿತ್ತು. ಹಾಗೇ ಈ ವಿಚಾರ ಜೊರಬಿದ್ದಲ್ಲಿ ಬಾಬೂರಾಯು ರಿಗೂ ಸಿಟ್ಟಿಬರುವ ಸಂಭವವಿತ್ತು. ಅಥಾರ್ವಾ ಶೀಟ್ಟಜಿ, ಹಿರಾಸಿಂಗ, ಜಾಧವ ಹಾಗೂ ಪದ್ಮಾಕರರ ವಿನಾ ಐದನೆಯವರಾರೂ ಆಗ ಅಲ್ಲಿ ಪ್ರವೇಶಿಸುವಂತಿರಲ್ಲ. ನರರಜೀವನದಾಸರಿಗಂತೂ ಹಾಗೆನ್ನೀಸುತ್ತಿದ್ದುದು ನಿಜ. ಈ ವಿಚಾರ ಬೇರಾರಿಗೂ ಶಿಳಯುದೆಂದೇ ಅವರ ಭಾವನೆ, ಅಥಾರ್ವಾ ಆಗ ಒಳನೇರಿದ ಇಬ್ಬರು ವ ಕ್ರಿಗಳು ಪದ್ಮಾಕರ ಮತ್ತು ಜಾಧವರೇ ಇರಬೇಕೆಂದು ಅವರು ನಂಬಿದ್ದರು. ಅವರೊಂದಿಗೆ ಒಳಗಿನ ಕೊಟ್ಟಿಗೆ ಹೋಗುತ್ತಿದ್ದ ಹಾಗೆ ಶೀಟ್ಟಜಿ ಒಂದು ಸಲ ಹೊರಳಿ ನೋಡಿದರು. ತಮ್ಮ ಜೊತೆಗೆ ಬರುತ್ತಿದ್ದವರು ತಮ್ಮ ಪರಿಚಿತರಲ್ಲವೆಂಬಾದು ತತ್ವಂ. ಅವರಿಗೆ ತಿಳಿದು ಬಂದಿತು. ಏನು ಮಾಡುವುದೆಂದು ಅವರು ಯೋಚಿಸುತ್ತಿರುವಷ್ಟರಲ್ಲೇ ಸಂತಾಜಿ ಅವರ ವ್ಯೇಮೇಲೆ ಬಿದ್ದ. ಶೀಟ್ಟಜಿಯ ಶತ್ರುನ್ನು ಗಟ್ಟಿಯಾಗಿ ಒತ್ತಿಹಿಡಿದ. ಶೀಟ್ಟಜಿ ವಯಾಸ್ಕರಾಢಿ ರಿಂದ ಈ ಒರಟ್ಟಿ ದಾಳಿಯನ್ನು ತಡೆಯುಲಾರದೆ ಅವರು ಒವ್ವೆಲ್ಲಿ ನೆಲಕ್ಕೂರುಳಿದರು. ಅವರಿಗೆ ವಾಳ್ಫಿ ಬಂದಿತ್ತು. ಪ್ರಾಣ ಹೋಗುವ ಸ್ಥಿತಿಯಿತ್ತೇತ್ತು ಏನೋ ಡಾರು ಬಲ್ಲರು. ಶೀಟ್ಟಜಿಯ ಗಡಿ ಕೊನೆಗೆಂಡಿತೆಂದು ಶಿಳಿದು ಅವರಿಬ್ಬರೂ ಒಳಗಡಿ ನಡೆದರು.

ಒಳಗಿನ ಕೊಟ್ಟಿಯಲ್ಲಿ ಇಬ್ಬರೂ ಪ್ರವೇಶಿಸಬೇಕಾದ ಆಗತ್ಯವಿಲ್ಲವೆಂಬಾದು ಕಂಡುಬರುತ್ತಲೂ ಸಂತಾಜಿ, ಧನಾಜಿಗೆ ಹೊರಗಡೆ ನಿಖ್ಲಾವಂತ ಸೂಚಿಸಿದ. ಸಂತಾಜಿ ಒಳನೇರಿದಾಗ ಹಿರಾಸಿಂಗ ಸಾಲಿಸಿಟಿರು ಬಾಗಿಲನ ಕಡೆಗೆ ಬೆನ್ನು ಮಾಡಿ ಮೇಜಿನ ಹತ್ತಿರ ನಿಂತುಕೊಂಡಿದ್ದುದು ಕಾಣಿಸಿತು. ಮೇಜಿನ

ಮೇಲಿದ್ದ ರತ್ನ ಗೋಲದ ಮೇಲೆ ಅವರ ದೃಷ್ಟಿ ಸ್ಥಿರವಾಗಿ ನೇಲಸಿದ್ದಿತು. ಈ ರತ್ನ ಗೋಲವನ್ನು ಹೊತ್ತುಕೊಂಡ, ಹೊಗಲೆಂದೇ ಬಾಬೂರಾಯರು ಸಂತಾ ಜಿಯಾನ್ನು ನಿಯಮಿಸಿದ್ದರು. ಆ ಬಹುಮಂಜು ವಶ್ಚುವಿನ ವರ್ಣನೆಯನ್ನಾಗಿ ಈ ಮೊದಲೇ ಕೇಳಿದ್ದ ನಾದರೂ ದೇವಿಪ್ರಯವಾನವಾದ ರತ್ನ ಗಳಿಂದ ಕೂಡಿದ ಆ ತೀಜಃಪುಂಜ ರತ್ನ ಗೋಲ ಮೊದಲ ಸಲ ದೃಷ್ಟಿಗೆ ಬೀಳುತ್ತಲೂ ಅವನ ಮುಖದಿಂದ ಆಶ್ಚರ್ಯಾದ್ಯಾರಪ್ರೇಂದು ಹೊರಬಿತ್ತು. ಆ ದನಿ ಕಿವಿಗೆ ಬಿದ್ದೊಂದನೇ ಹಿರಾಸಿಂಗೆ ಹೊರಳಿ ನೋಡಿದರು. ಸಂತಾಜಿಯ ಆ ಶೀಪ್ರದೃಷ್ಟಿಯನ್ನು ಕಂಡು ಅವರ ಕೈಕಾಲೇ ಹೊದಂತಾಯಿತು. ಅವರಿನ್ನು ಕೂಗಿ ಕೊಳ್ಳುತ್ತಿದ್ದರೇನೂ, ಅಪ್ಪರಲ್ಲಿ ಸಂತಾಜಿ ತನ್ನ ಜೀಜಿನಿಂದ ಪಿಂಚುಲನ್ನು ಹೊರಡಿಗೆದು ಸಾಲಿಸಿಟರ ಮೇಲೆ ಗುಂಡು ಹಾರಿಸಿದ. ಶೀಟಜಿಯ ಕತ್ತು ಹಿಸುಕಿದ ಹಾಗೆ ಹಿರಾಸಿಂಗರ ಹ್ಯಾಮೇಲೆ ಬಿಡ್ಡ ಅವರ ಕೆಲಸ ಶೀರಿಸುವುದು ಕಷ್ಟಸಾಧ್ಯವೆಂಬುದು ಮೊದಲೇ ಶಿಳಾದುದರಿಂದ ಆತ ಗುಂಡು ಹಾರಿಸಿದ್ದ.

‘ಸ್ವೀಲೆನ್ಸರ್’ ಯಂತ್ರವನ್ನು ಪಿನ್ಚೂಲಿನ ಮೇಲೆ ಕೂಡಿಸಿದ್ದಿತ್ತಾದ್ದು ರಿಂದ ಗುಂಡು ಹಾರಿದಾಗ ಒಂಟ್ಯು ಸದ್ದಾಗಲ್ಲಿ. ಗುಂಡಿನೇಟಿನಿಂದಾಗಿ ಹಿರಾಸಿಂಗ ಕ್ರೈಸ್ಟಾಫರ್‌ದಲ್ಲಿ ಪ್ರಾಣ ಬಿಟ್ಟರು. ಅವರ ಶವವನ್ನು ಎಳೆದುಕೊಂಡು ಬಂದು ಸಂತಾಜಿ ಹೊಗಿನ ಕ್ರಾಟಡಿಯಲ್ಲಿಸಿದೆ. ಆಗ ಅಲ್ಲಿ ಬಿಡ್ಡಿದ್ದ ಶೀಟಜಿಯ ದೇಹ ಅಲುಗಾಡಿದೆತೆ ತೋರಿತು. ‘ಮುದುಕನಸ್ಸು ತೆಪ್ಪಗಿ ರಿಸು’ ಎಂದು ಸಂತಾಜಿ ಧನಾಜಿಗೆ ಹೇಳಿದ. ಸರಿ. ಬಡವಾಯಿ ಶೀಟಜಿಯ ದೇಹದಲ್ಲಿ ಉಳಿದಿದ್ದ ಚಟುವಟಿಕೆಯೂ ಶೀರಿಸೋಯಿತು.

ಆ ತೀಜಸ್ವಿ ರತ್ನ ಗೋಲ ಮೂಕವಾಗಿ ಈ ಭೀಕರ ಫಾಟನೆಗಳನ್ನು ನಿರಿಕ್ಷಿಸುತ್ತಿದ್ದಿತು. ಅದರ ಪ್ರಾಪ್ತಿಗಾಗಿ, ಅದರ ಎದುರಿಗೇ ಇದುವರಿಗೆ ಇಂಥ ಫಾಟನೆಗಳಿಷ್ಟು, ನಡೆದಿದ್ದನೋ! ಆ ಮೂಕ ಗೋಲಕ್ಕೆ ಬಾಯಿ ಬಂದಿದ್ದರೆ ಪ್ರಾಚೀನ ಇತಿಹಾಸದೊಂದಿಗೆ ಇಂಥ ಕತೀಗಳಿಷ್ಟು ಬೆಳಕಿಗೆ ಬರಬಹುದಾಗಿತ್ತು. ಆ ಗೋಲದ ಮೇಲೆ ಕೂಡಿಸಿದ ರತ್ನ ಗಳಲ್ಲಿ ಅನೇಕ ರತ್ನ ಗಳು ಅಶ್ವಿಂತ ಫಾತಕವಾದಪ್ರಗಳಿಂದು ಜನರ ಕಲ್ಪನೆಯಿಡ್ಡಿದ್ದರಿಂದಲೇ ಆದನ್ನು ಸೋನಾಫ ದೇವಾಲಯಕ್ಕೆ ಅರ್ಷಿಸಲಾಗಿದ್ದಿತು. ಈ ಗೋಲವನ್ನಿಟ್ಟು

ಕೊಂಡ ವಸೇಶವನದಲ್ಲಿ ಪ್ರತಿಯೊಂದು ಸೀಳಿಗೆಗೂ ಯಾವುದಾದರೊಂದು ಗಂಡಾಂತರ ಬಂದೇ ಬರುತ್ತಿದ್ದಿಂದು ಜನಗಳ ಭಾವನೆಯಿತ್ತು. ಇರಲಿ.

ರತ್ನಗೋಲದ ಸೈಜತೆ ಇಲ್ಲವೇ ಕೃತ್ರಿಮತಿಗಳ ಪರಿಹ್ಯಾ ನಡುಸುವ ಸಮಯವಾಗಿರಲ್ಲಿ ಅದು. ಅದನ್ನೇತ್ತಿಕೊಂಡು ಒಡನೆಯೆ ಅಲ್ಲಂದ ಫರಾಂ ಯಾಗಃವಂಡಿ ಆವರ ಕರ್ತವ್ಯವಾಗಿತ್ತು. ಹೀರಾಸಿಂಗರು ಅದನ್ನುಲ್ಲಿಗೆ ತೆಗೆದುಕೊಂಡು ಬಂದಾಗ ಅದರ ಪಟ್ಟಿಗೆಯನ್ನು ತಂದಿದ್ದಿರು. ರತ್ನಗೋಲ ವನ್ನು ಅದರ ಪಟ್ಟಿಗೆಯಲ್ಲಿರಿಸಿ, ಅಕ್ಕಪಕ್ಕದಲ್ಲಿ ಕಾಗಡ, ಅರಳೆ ಇತ್ಯಾದಿ ಗಳನ್ನು ತುಂಬಿ ಸಂತಾಜಿ ವಾಚ್ಚು ಹಾಕಿದ. ಅನಂತರ ಬಗಿಲುಗಳನ್ನುಲ್ಲಿ ಮುಚ್ಚಿ ರಸ್ತೆಯ ಮೇಲಿನ ಗಸ್ತಿನ ಶಿಶಾಯಿ ಅತ್ತ ಹೊರಳಲಿಲ್ಲವೆಂದು ಕೊಂಡು ಆವರಬ್ಬರೂ ಹೊರಗೆ ಬಂದು ರತ್ನಗೋಲದ ಪಟ್ಟಿಗೆಯನ್ನು ಮೊರ್ಟಾರನಲ್ಲಿಟ್ಟಿರು. ಎದುರಿಗಿನ ಮೊರ್ಟಾರನಲ್ಲಿನ ತ್ವರಿತವರನ ಕಡಿಗೆ ಬೆರಳು ಮಾಡಿ ಸಂತಾಜಿ ‘ಏನು ವಿಚಾರ?’ ಎಂದು ಸಿತಾಜಿಗೆ ಸನ್ನೀ ಮಾಡುತ್ತಿರು ಆತ ಆಶಾಶದ ಕಡೆ ಬೆರಳು ತೋರಿಸಿದ. ಅದನ್ನು ಕಂಡು ಶ್ರೀವಾರ್ಣವಿಗಳ ಮುಖದ ಮೇಲೆ ಭೀಷಣವಾದ ನಗೆ ಮಾಡಿ ಬಂತು. ಮೂವರೂ ಮೊರ್ಟಾರನಲ್ಲಿ ಏರಿ ಕುಳಿತುಕೊಳ್ಳುತ್ತಿರು ಸಿತಾಜಿ, ಸೇಲ್ಫಾ ಸ್ಟ್ರಾಟಿಗಿಂ ಕೀರಿ ಬತ್ತಿ ಮೊರ್ಟರನ್ನು ಮುಂದೆ ಸಾಗಿಸಿದ.

ಮೂರು ಕೊಲೆ, ಒಂದು ಭಾರಿ ಕಳವು ಪಾಡಿ ಮಂಗಿಸಬೇಕಾದರೆ ನಮ್ಮ ಶ್ರೀವಾರ್ಣವಿಗಳಿಗೆ ಕೇವಲ ಎಂಟು ನಿರ್ವಿಷಗಳ ಅವಧಿ ಸಾಕಾಗಿದ್ದಿತ್ತು ಅವರ ಮೊರ್ಟಾರು ಆ ಬೀದಿಯನ್ನು ಬಿಟ್ಟು ಬೇರೆ ಬೀದಿಗೆ ಹೊರಳರಲ್ಲಿ ಅಷ್ಟರಲ್ಲೇ ಗತ್ತು ತಿರುಗುವ ಶಿಶಾಯಿ ಬೇರೆ ಮಾಲೆಯಿಂದ ಆ ಬೀದಿಗೆ ಬಂದ ನರಜಿವನದಾಸರ ಅಂಗಡಿಯೆಡುರಿಗೆ ಆತ ಬಂದಾಗ ಅಲ್ಲಿ ಎರಡು ಮೊರ್ಟಾರು ನಿಂತುಕೊಂಡಿದ್ದವು. ಹಿಂದಿನ ಮೊರ್ಟಾರನಿಂದ ಅಪ್-ಟು-ಡೆಟ್ರಾ ಡ್ರೆಸ್ ಮಾಡಿದ ತರುಣಬ್ಬರು ಕೆಳಗಿಳಿಯುತ್ತಿದ್ದರು. ರಾತ್ರಿ ಕಾಲದಲ್ಲಿ ಆ ಅಂಗಡಿ ಯಾರೂ ಬರುವುದಿಲ್ಲವೇಂಬ ವಿಚಾರ ಆ ಪ್ರೇರಿಸಣಿಗೆ ಚೆನ್ನಾಗಿ ಗೊತ್ತಿದ್ದಿತ್ತು. ಈ ರಾತ್ರಿ ಮಾತ್ರ ಮೇಲಿಂದ ಮೇಲೆ ಇಲ್ಲಿ ಮೊರ್ಟಾರುಗಳು ಬರಲು ಕಾರಣವೇನೆಂಬುದು ಅವನಿಗೆ ಹೊಳೆಯಲ್ಲಿ. ಸಾಮಾನ್ಯವಾಗಿ

ಪ್ರೋಲೀಸರೆಲ್ಲರೂ ಸಂಶಯಿಸುತ್ತಿರುವರಾಗಿರುತ್ತಾರೆ. ಈ ಗಸ್ತಿನ ಶಿಪಾಯಿಗೂ ಸಂದೇಹ ಬಂದಿರಲ್ಲ. ಈ ರಹಸ್ಯವನ್ನು ಭೇದಿಸಲೆಂದು ಆತ ಅಂಗಡಿಯ ಮೆಟ್ಟುಲುಗಳನ್ನೇ ಏರ್ತೊಡಗಿನ.

ಆಗಲೂ ಹೇಳಿಸಿ ಕೋಣೆಯಲ್ಲಿ ಮೊದಲಿನಂತೆ ದೀಪ ಉರಿಯುತ್ತಿತ್ತು. ಪದ್ಮಾಕರನೂ, ಜಾಧವನೂ ಬಾಗಿಲ ಮೇಲೆ ಬೆರಳು ತಟ್ಟಿತ್ತಿದ್ದರು. ಆವರ್ಣಣಂದಿಗೇ ಒಳನೇರಬೇಕೆಂದು ಪ್ರೋಲೀಸನ್ನೂ ಕಾದಿದ್ದ. ಆದರೆ ಎಪ್ಪು ಹೊತ್ತಾದರೂ ಒಳಗಿನಿಂದ ಇಂದೂ ಒರಿಲ್ಲ. ಶಿಪಾಯಿ ಬಾಗಿಲನ್ನು ಕೊಂಜ ಜೋರಾಗಿ ಸೂಕಿದ.

ಒಳಗಿನ ಕೋಣೆ ಅಲ್ಲಿನ ಭೀಕರ ದೃಶ್ಯವನ್ನು ಈಂಡು ಆತ ಸ್ತುಂಭೀ ಭೂತನಾಗಿ ಸ್ಥಿರಂತೆ.

ಝಿ

## ಅಪರಾಧದ ಸಮಾಚಾರ

ಮುಂಬಯಿಯಲ್ಲಿ ಡಿಟ್ಟಿಕ್ಸ್‌ವ್ ರಾಮುರಾಯರ ಹೆಸರನ್ನು ಶಿಳಿಯದವರಾದ್ದಾರೆ? ಕಳ್ಳರು-ಕಾಕರು, ದರೋಡೆಗಾರರು, ಅಪರಾಧಿಗಳು ಎಲ್ಲರೂ ಅವರ ಹೆಸರು ಕೇಳಿದೊಡನೆ ನಡುಗುವರು. ಗಾಂವದೇವಿಯಲ್ಲಿ ಅವರ ಬಂಗಲೆ ಇದೆ. ಅಲ್ಲಿ ಅವರು ತಮ್ಮ ಸಂಸಾರದೊಂದಿಗೆ ಸುಖವಾಗಿ ವಾಸ ವಾಗಿದ್ದಾರೆ.

ಹಿಂದಿನ ಪ್ರಕರಣದಲ್ಲಿ ನಡಿದ ಫೋಟನೆಯ ಮರುದಿನ ಬೆಳಗ್ಗೆ ರಾಮುರಾಯರ ತಮ್ಮ ದಿವಾನಖಾನೆಯಲ್ಲಿ ಕುಳಿತುಕೊಂಡು ಚಹ ತೆಗೆದುಕೊಳ್ಳುತ್ತಿದ್ದಾಗ ಪ್ರೋಲೀಸ್ ಇನ್‌ಪೆಕ್ಟರ್ ಮೋರೆ ಸಾಹೇಬರು ಅಲ್ಲಿಗೆ ಬಂದರು. ಸಾಮಾನ್ಯವಾಗಿ ಪ್ರೋಲೀಸ್ ಇನ್‌ಪೆಕ್ಟರ್‌ರವೆಂದರೆ ಅವರ ಚುಂಬದ ಮೇಲೆ ಬರಣಿತನ ಕಾಣುವುದು ಸ್ವಾಭಾವಿಕ. ಆ ರೆ ಇನ್‌ಪೆಕ್ಟರ್ ಮೋರೆ ಈ ನಿಯಮಕ್ಕೆ ಅನುಬಂಧವಾಗಿದ್ದರು. ಬಿ. ಎ. ಸಾಸು ಮಾಡಿದ ನಂತರ ನುನೆ

ತನದ ತೊಂದರೆಗಳಿಗೊಳಪಟ್ಟಿ ಅವರು ಈ ನೋಕರಿಗೆ ಸೇರಬೇಕಾಗಿ ಬಂದಿತ್ತು. ಸಾಮಾನ್ಯವಾಗಿ ಪ್ರೇರಿಸೆಪ ತಲೆಯಲ್ಲಿ ಸ್ಥಾಪಿತರದ ವೆ ದುಳು ವೇಗವಾಗಿ ಕೆಲಸ ಮಾಡ. ತ್ವಿದ್ವಿಽಾದ್ಯರಿಂದ ಗುತ್ತಪ್ರೇರಿಸಾ ಶಾಹಿಯಲ್ಲಿ ಅವರನ್ನು ಸೇರಿಸಲಾಗಿದ್ದಿತು. ಅವರಾಧಗಳನ್ನು ಹುಡುಕಿ ತಿಗೆಯುವುದರಲ್ಲಿ ರಾಮರಾಯರು ಪಳಗಿದವರೆಂಬುದು ಮೇರೆಯೆಪರಿಗೆ ಚೆನ್ನಾಗಿ ಗೂತ್ತಿದ್ದಿತು. ಅಂತೆಯೇ ಅವರ ಬಗ್ಗೆ ಮೇರಿ ಇಹಳ ಗೌರವದಿಂದಿದ್ದರು. ಯಾವುದೊಂದು ಪ್ರಕರಣದಲ್ಲಿ ಸಮಸ್ಯೆಯೆಂದು ತಲೆದೇರಿದಾಗ ಅವರು ರಾಮರಾಯರ ಹತ್ತಿರ ಸಲಹೆಗಾಗಿ ಬರುತ್ತಿದ್ದರು. ಜ್ಞಾನಸಂಪಾದನೀಯ ಆಸಕ್ತಿ, ವಿದ್ಯಾರ್ಥಿಗಳಿಗೂ ಪ್ರಾಯಾಗಿ ಮೇರೆಯುವರ ಬಗ್ಗೆ ಬಹಳ ಪ್ರೀತಿಯಿತ್ತು.

ಮೋರೆಯವರು ಆಲ್ಲಿ ಬಂದಾಗ ರಾಮರಾಯರ ಹಸ್ತಕರಾದ ಭಾಲೇ ರಾಯರೂ ಅಲ್ಲಿದ್ದರು. ಮೋರೆಯವರು ಗಾಗಿ ಉಫ್ಪಾರ ಹಾಗೂ ಚೆಂಡಿತು. ಅದನ್ನೇಲ್ಲ ಮಾರಿಸಿದ ನಂತರ ರಾಮರಾಯರು ಸಿಗರೆಟ್‌ನ ಹತ್ತಿಸಿ ‘ ಏನು ಸಾಹೇಬರೆ, ಸವಾರಿ ಇಷ್ಟಾ ಬೇಗ ಬಂತು ಇವೊತ್ತು ? ’ ಎನಾದರೂ ವಿಶೇಷ ಸಮಾಚಾರವೂ ? ’ ಎಂದರು.

‘ ಏಶೇನ ಏನು ಬಂತು ರಾಯರೆ, ಯಾವಾಗಲೂ ಇದ್ದೇ ಇರುತ್ತದ್ದಲ್ಲಿ ಗೆಲಾಟಿ. ಇವೊತ್ತಿನ ಟ್ರೈಪ್ಲ್ಸ್ ಸೂರ್ಜಿದಿರಾ ? ’

‘ ಶೀರುಗಳ ದರ ಮುಂತಾದ್ದನ್ನು ಸೋಧುತ್ತಿದ್ದೇ. ’

‘ ಹಾಗಾದರೆ ನಿನ್ನ ರಾತ್ರಿ ಮೋತ್ತಿಬಜಾರಿನಲ್ಲಾದ ಖೂಸಿಗಳ ವಿಚಾರ ನೀವು ಓದಿಸ್ತೀನೆ ? ’

ಇಲ್ಲ, ಯಾರೆ ಖೂಸ್ ಇಲ್ಲಿಯಿತು ? ಎಲ್ಲಾಯಿತು ? ’ ರಾಮರಾಯರು ಉತ್ಸಾಹಕ್ಕಿಯಿಂದ ಕೇಳಿದರು

‘ ನರಜೀವನದಾಸ ಶೈಟಿಜಿ ತಮಗೆ ಗೂತ್ತಿರಬಹುದಲ್ಲವೇ ? ’

‘ ಹೋ, ಗೂತ್ತಿರದೇನು ? ಈವರೂ ನಾನೂ ಒಳ್ಳಿಯ ಸ್ನೇಹಿತರು ? ’

‘ ಇಂದು ನೀವು ಹೀಗೆ ಹೇಳಲಾರಿ ಅವರೂ ನೀನ್ನು ಒಳ್ಳೆಯ ಸ್ವೇಚ್ಛಾಗಿದ್ದಿರ—ಎನ್ನ ಬಹುದು.’

‘ ಅಂದರೆ? ಅವರಡೆ ಖೂನಿ ಆಗಿದೆಯೋ ಹೀಗೆ?’

‘ ಹೌದು, ಅವರದೇ. ಹಿರಾಸಿಂಗ ಸಾಲಿಗಿಟರ ಹೇರನ್ನೂ ನೀವು ಹೇಳಬೇಕಾ? ’

‘ ಹೌದು. ಅವರ ಸಮಾಜಾರ ಏಕೆ ಈಗ?’

‘ ಅವರದೂ ಖೂನಿಯಾಗಿದೆ.’

ರಾವುರಾಯರು ದಿಗಿಲಂಗೊಂಡು—‘ ಏನು ಹೇಳುತ್ತಿದ್ದೀರಿ ಮೋರೆ ಸಾರೇಬರಿ? ಈ ಖೂನಿಾಳಿ ಪ್ರೀತನ್ನೂ ಎಂಪ್ರಾ ದೊಡ್ಡ ರಿದ?’

‘ ಇನ್ನು ಒಂದೇ ಒಂದು ಷ್ಟೇಕ್. ಆತ ಹಿರಾಸಿಂಗರ ಸೊರ್ಟಾರಿನ ಡ್ರ್ಯೂವರು.’

‘ ಸರಿ ಹಾಗಾದರೆ. ದೊಡ್ಡ ಕೇಸ್ ಆದಂತಾಯ್ತು ಇದು. ವ್ಯಾತ್ಯಾಸದಲ್ಲಿ ಇದನ್ನೇ ಈಕೆ ಓದುವುದು? ನೀವೇ ವಿವರವಾಗಿ ಹೇಳಬಿಡುಲ್ಲ?’

‘ ಆದಕ್ಕಾಗಿಯೇ ನಾನಿಲ್ಲಿಗೆ ಬಂದಿದ್ದೇನೆ. ನಿನ್ನೆಯಿಂದ ಈ ಒಗ್ಗೆ ನನ್ನ ಶಿವಿಗೆ ಬಿದ್ದ ಅಲ್ಪಸ್ವಲ್ಪ ಮಾಟಿತಿಯನ್ನು ಒಂದುಗೂಡಿಸಿ ಈ ಖೂನಿಗಳ ಕತೆಯನ್ನು ತಂಪಾರಿಸಿದ್ದೇನೆ. ಈ ಮೂರು ಕೊಲೆಗಳ ಸುದ್ದಿ ಗುರ್ತು ಹೋಲಿಸ್ತು ಶಾಖಿಗೆ ಬಂದಾಗ ಒಬತ್ತು ವರೆಗಂಟೆಯಾಗಿತ್ತು. ಆಗ ನಾನೇ ದ್ವಾರ್ಪಿಯ ಮೇಲಿದ್ದ ದರಿಂದ ತಪಾಸಣೆಗೂ ನಾನೇ ಹೋಗಬೇಕಾಯಿತು. ’ ಎಂದು ಹೇಳಿ ಮೋರೆ ಮುಂದುವರಿಸಿದರು: ‘ ಮೊತ್ತಿಬಜಾರದಲ್ಲಿನ ನರ ಜೀವನದಾಸ ಶೇಟ್ಟಿಜಿಯ ಅಂಗಡಿಯ ಮೂರಿನ ಕೊಣೆಯಲ್ಲಿ ಸ್ವತಃ ಶೇಟ್ಟಿಜಿ ಮತ್ತು ಹಿರಾಸಿಂಗರ ಶವಗಳು ಬಿದ್ದುಕೊಂಡಿದ್ದವು. ಹಿರಾಸಿಂಗರ ಹಣೆಯ ಮೇಲೂ ನಡೆಜಿವನದಾಶರೆ ಎದೆಯ ಮೇಲೂ ಗುಂಟನ ಗಾಯಗಳಾಗಿದ್ದವು. ಅಲ್ಲದೆ ನರಜೀವನದ ಸು ರಜೆಯ ಮೇಲೆ ಇನ್ನೊಂದು ಗಾಯವಾಗಿದೆ. ಇಗೂ ಗುಂಟನಿಗಾಗಿ ಇಡೀ.

‘ ಮೋಟಾರ್ ಡ್ರೈವರನ ಕೊಲೆ ಮೋಟಾರಿನಲ್ಲೀ ನಡೆದಿರಬೇಕು. ಆತ ವ್ಯವಹರಿಸು ಕುಳಿತುಕೊಂಡಿದ್ದಾಗ ಹಿಂದಿನಿಂದ ಬಂದು ಅವನ ಮೇಲೆ ದಾಳ ಮಾಡಿದಂತೆ ತೋರುತ್ತೆ.

ಆ ಭಾಗದಲ್ಲಿ ಗಮ್ಮತ್ತಿರುಗುವ ಪ್ರೇರಿಸ್ತೂ ಶಿಪಾಯಿಯ, ಹೇಳಿಕೆಯೂ ಬಹಳ ಮುಹತ್ತು ದ್ವಾರಿದೆ. ಎಟ್ಲೊಮುಕ್ಕಾಲು ಗಂಟಿಯಾಗಿದ್ದಾಗ ನರಜಿವನ ದಾಸರು ಮೋಟಾರಿನಿಂದಿಳಿದು ಅಂಗಡಿಯೊಳಕ್ಕೆ ಹೋಗುವುದನ್ನು ತಾನು ಕಂಡೆನಾಗಿ ಆತ ಹೇಳುತ್ತಾನೆ. ಒಳಗೆ ಹೂರಿಗಿ ದೀಪ ರತ್ನಸಿದ್ದ ತರುವಾಯ ಅವರು ಹೂರಿಗೆ ಬಂದು ಮೆಟ್ಟಲಾಗಳ ಮೇಲೆ ನಿಂತುಕೊಂಡರು. ಕೊಂಚ ಕಾಲಡಲ್ಲಿಯೇ ಬಂದು ಮೋಟರು ಬಂದು ಅಲ್ಲಿ ನಿಂತುಕೊಂಡಿತು. ಆ ಗಾಡಿಯಿಂದಿಳಿದ ವ್ಯಕ್ತಿಯೊಂದಿಗೆ ಹಸ್ತಾಂದೋಲನ ಮಾಡಿ ಶೀಟಿಜಿ ಆಶನನ್ನು ಸ್ವಾಗತಿಸಿದರು. ಅವರಿಬ್ಬು ಪುಟ್ಟಪಾತ್ರ ಮೇಲೆ ಮಾತನಾಡುತ್ತ ನಿಂತಿದ್ದಾಗ ಡ್ರೈವರನು ಗಾಡಿಯೊಳಗಿನಿಂದ ಒಂದು ಪ್ರಕ್ಕೆ ಆದರೆ ಭಾರವಾದ ವೆಟ್ಟಿಗೆಯನ್ನೇತ್ತಿ ಅಂಗಡಿಯೊಳಕ್ಕೆ ನಡೆದರು. ಆ ಮೋಟಾರ್ ಡ್ರೈವರನ ಬಳಿ ಲೆಹೊತ್ತು ರಾಟಿ ಕೊಳ್ಳಿದ ತರುವಾಯ ಆ ಮೋಟಾರು ಹಿರಾಸಿಂಗ ಸಾಲಿಸಿಟಿರದೆಂಬುದು ಶಿಲ್ದುಬಂಡಿತು. ಆತ ತನ್ನ ಗಮ್ಮತ್ತ ಸುತ್ತಲು ಮುಂದೆ ಹೂರಿಟ. ಚೇರೊಂದು ಬೀದಿಗೆ ಆತ ಹೂರಳುತ್ತಿದ್ದ ಹಾಗೇ ಇನ್ನೊಂದು ಮೋಟಾರು ಬಂದು ಸಾಲಿಸಿಟರ ಮೋಟಾರೆನ ಹಿಂದೆ ನಿಂತುಕೊಂಡಿತು. ಅಷ್ಟು ಸಾಹೇಬರ ಹಾಗೆ ಡ್ರೇಸ್ ಮಾಡಿದ ವ್ಯಕ್ತಿಗಳಿಬ್ಬರು ಆ ಗಾಡಿಯಿಂದಿಳಿದು ಅಂಗಡಿಯೊಳಕ್ಕೆ ಹೋದುದನ್ನು ತಾನು ನೋಡಿದುದಾಗಿ ಆತ ಹೇಳುತ್ತಾನೆ. ಒಂದು ಸುತ್ತು ಮುಗಿಗಿ ಆತ ಮರಳಿ ಅದೇ ಬೀದಿಗೆ ಹೂರಳಿದಾಗ ಅಂಗಡಿಗೆ ಇನ್ನೊಂದು ನೋಟರಾರು ಬಂದು ನಿಂತುಕೊಂಡಿತು. ಆದರಿಂದಲೂ ಅಪಾ-ಟ್ರು-ಡೇಟ್ ಡ್ರೇಸ್ ಮಾಡಿದ ಇಬ್ಬರು ವ್ಯಕ್ತಿಗಳು ಕೆಳಕ್ಕೆಳಿದರು. ನೆಟ್ಟುಲುಗಳನ್ನೇ ಇಂ ಆವರು ಮೇಲೆ ಹೋಗುತ್ತಿದ್ದರು. ರಾತ್ರಿ ಕಾಲಡಲ್ಲಿ ನರಜಿವನದಾಸರ ಅಂಗಡಿಯ ಮುಂದೆ ಎಂದೂ ದೀಪವಿರುವುದಿಲ್ಲ. ಅಂಗಡಿಯನ್ನು ಮುಂಜ್ಜಿದ ಬಳಿಕ ಶೀಟಿಜಿಯಾಗಲಿ, ಅವನ ಕಾರಕೂನನಾಗಲಿ ಎಂದೂ ಆ ಕಡೆ ಹೂರಳುವುದಿಲ್ಲ. ಈ ಪದ್ಧತಿ ಪ್ರೇರಿಸಿಗಿರುತ್ತಿದ್ದ ತಾದ್ದರಿಂದ ಇಂದು ಅಲ್ಲಿ ಮೋಟರಿನ ಮೇಲೆ ಮೋಟಾರು ಬರುವುದನ್ನು ಕಂಡಾಗ

ಸಂಶಯ ಬರದಿರಲ್ಲಿ. ಇದೇನು ನಡೆದಿದೆಯಿಂದು ಸೋದುವುದಕ್ಕಾಗಿ ಅತೆ ಒಳಗೆ ನುಗ್ಗಿದೆ. ಒಳಗಡೆ ಎರಡು ಕೊಲೆಗಳಾದುದು ಕಂಡು ಬಂತ್ತು ಲೂ ಅತೆ ಆ ಇಬ್ಬರು ವ್ಯಕ್ತಿಗಳೊಂದಿಗೆ ಹೊರಗೆ ಬಂದ. ಹೀರಾಸಿಂಗ್ ಸಾಲಿಸಿಟಿರ ವೋಟಿರಿನ ದೈವರು ಸ್ವಸ್ಥವಾಗಿ ಹೀಟಿನ ಮೇಲೆ ಕುಳಿತ್ತದೆ. ಅವನು ನಿದ್ರೆ ಮಾಡುತ್ತಿರಬಹುದೆಂದು ಭಾವಿಸಿ ಪ್ರೋಲೀಸನು ಅವನನ್ನು ಅಲುಗಾಡಿಸಿ ನೋಡಿದೆ. ಅವನಿಗೆ ಹೇಗೆ ತಾನೇ ಎಚ್ಚರವಾದಿತು? ಆ ರಾತ್ರಿ ತಾನು ಅಲ್ಲಿಯೆ ಸಮಾಪದಲ್ಲಿ ಸುತ್ತುತ್ತಿದ್ದರೂ ಪಿಸ್ತೂಲಿನ ಸಪ್ತಷ ಕೇಳಬರಲಿಲ್ಲ ವೆಂದು ಶಿಪಾಯಿ ಹೇಳುತ್ತಾನೆ.’

‘ಅವರು ಪಿಸ್ತೂಲಿಗೆ ಸ್ವೇಳ್ನರ್ ಹಚ್ಚಿರಬೇಕು’ ಎಂದರು ರಾಮು ರಾಯರು.

‘ನಾನೂ ಹಾಗೇ ತರ್ಕಿಸಿದ್ದೆ’ ಎಂದು ಇನ್ನಪಕ್ಷರ ಮೋರೆ ಮುಂದೆ ಸಾಗಿದರು: ‘ಈ ಮೂರನೆಯ ಕೊಲೆರಾನ್ನು ಇಂಡೊಡನೆ ಪ್ರೋಲೀಸನು ಆ ಇಬ್ಬರು ವ್ಯಕ್ತಿಗಳಿಗೆ ಆನೆಕ ಅಡ್ಡತ್ತದ್ದ ಪ್ರಶ್ನೆ ಕೇಳಿದ. ಅವರನ್ನು ಜೊತಿಗೆ ಕರೆದುಕೊಂಡು ಅತೆ ವರದಿ ಕೊಳ್ಳಲು ಪ್ರೋಲೀಸ ಸ್ವೇತನ್ನಿಗೆ ಬಂದ.

‘ಪ್ರೋಲೀಸ ಸ್ವೇತನ್ನಿನಲ್ಲಿ ಈ ಇಬ್ಬರು ವ್ಯಕ್ತಿಗಳೂ ಬಹಳ ಸಭ್ಯತನ ದಿಂದ ವರ್ತಿಸಿದರು. ಅವರು ತಮ್ಮ ಹೆಸರು ವಿಳಾಸಗಳ ಕಾಡುF ತೋರಿಸಿದರು. ನರಜಿಂವನಾದಾಸರ ಕಡೆಗೆ ತಾವು ಯಾವ ಕೆಲಸದ ನಿರ್ವಿತ್ತ ಹೋದು ದೆಂಬುದನ್ನು ಮಾತ್ರ ಹೇಳಲು ಸಿರಾಕರಿಸಿದರು. ರಾಮುವುರದ ಬಾಣೂ ರಾಯರ ವಕ್ತಿಯಿಂದ ಶೀಟಜಿಯ ಕಡೆಗೆ ಕೆಲವು ಸಾಮಾನುಗಳನ್ನು ತೆಗೆದು ಕೊಳ್ಳಲು ಹೋಗಿ ಬರುತ್ತಿದ್ದಾಗಿ ಹೇಳಿದರು. ಅವರ ಹೇಳಿಕೆ ವಿಶ್ವಸನೀಯ ವೆಂದು ಕಂಡುಬಂದದ್ದರಿಂದ ಇನ್ನಪಕ್ಷರು ಅವರಿಗೆ ಹೋಗಲು ಅನುಮತಿ ಕೊಟ್ಟಿರು. ಅದರೆ ಅವರ ಮೇಲೆ ಕಣ್ಣಿಡಲು ಒಬ್ಬನನ್ನು ನಿಯಮಿಸಲಾಗಿದೆ.

‘ಈ ಬಗ್ಗೆ ನನ್ನ ಕಡೆಗೆ ವರದಿ ಬಂದೊದನೆ ಸಾನು ವೋತೀರಿಬಜಾರಿಗೆ ಹೋದೆ. ಆಗ ಶೋಫರನ ಶವವಿನ್ನೂ ವೋಟಾರಿನಲ್ಲೀ ಇತ್ತು. ಅದನ್ನು ಹೊರದೆಗೆದು ನಾವು ಒಳಕ್ಕೆ ಸಾಗಿಸಿದ್ದೇವೆ. ಅನಂತರ ಅಲ್ಲಿದ್ದ ಸಾಮಾನೆಳ್ಳ

ವನ್ನೂ ನಾನು ಶೊಕ್ಕುವಾಗಿ ನಿರೀಕ್ಷಿಸಿದೆ. ಅಲ್ಲಿದ್ದ ವಸ್ತುವೇಂದೂ ಅಸ್ತಿತ್ವವಾಗಿರದೆ ಇದ್ದುದು ಇದ್ದಲ್ಲಿ ಇದೆಯಂಬಾದು ಕಂಡುಬಂದಿತು.’

ಇನ್ನವೆಕ್ಕರ್ ಸಾಹೇಬರು ಈ ವಿಚಾರ ಹೇಳುತ್ತಿದ್ದಾಗ ರಾಮರಾಯರು ಏನನ್ನೂ ಮಾತನಾಡಲಿಲ್ಲ. ಈ ಪ್ರಶಂಖಣದ ಮಂಡನೆಯನ್ನು ಜೆನ್ನೂಗಿಯೆ ಮಾಡಿದ್ದರು ಮೋರೆ. ಆದರೆ ರಾಮಪುರದ ಬಾಬೂರಾಯ-ರಿಗೂ ಈ ಪ್ರಶಂಖಣಕ್ಕೂ ಸಂಬಂಧಪೂರ್ಣವಿಂಬಾದು ತಿಳಿದಾಗ ಮಾತ್ರ ರಾಮರಾವ್ ಮತ್ತು ಭಾಲೇರಾಯರಲ್ಲಿ ದೃಷ್ಟಿವಿನಿಮಯ ನಡೆಯಿತು.

ಮೋರೆ ಮುಂದೆ ಹೇಳುತ್ತಿದ್ದರು: ‘ನರಜಿವನದಾಸರ ವ್ಯವಹಾರೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದಿತಾದರೂ ತಿರಾ ಕಡಿಮೆ ಸಂಖ್ಯೆಯ ವ್ಯವಹಾರಗಳಿಗೆ ಮಾತ್ರ ಅವರು ಕೈಹಾಕಾಶಾತ್ಮಿದ್ದರಾದ್ದರಿಂದ ಅವರಲ್ಲಿ ಒಬ್ಬನೇ ಒಬ್ಬ ಕರಣಿಕನಿದ್ದ. ಆತ ಬಹಳ ಹಿಂದಿನಿಂದಲೂ ಅವರ ಹತ್ತಿರ ಇದ್ದನಾದ್ದರಿಂದ ವಿಶ್ವಾಸಿಕನಾಗಿರುವ ಹಾಗಿದೆ. ಅವನ ಮನೆಯಲ್ಲಿದೆಯೆಂಬಾದು ನಮಗೆ ತಿಳಿಯಲಿಲ್ಲ. ಈಗ ಅವನನ್ನು ಕಾಣಲು ನಾವು ಮೋರೆಹೀಬಜಾರಕ್ಕೆ ಹೋಗಬೇಕಾಗಿದೆ. ಅವನ ಹೇಳಿಕೆ ತುಂಬ ಸ್ವಾರಸ್ಯವಾದುದಾದಿತು. ನೀವೂ ಬರುತ್ತೀರಲ್ಲವೇ ನವ್ಯ ಜೊತೆಗಿ?’

‘ಇಲ್ಲ ನೋಡಿ. ನಮ್ಮ ಭಾಲೇರಾಯರಿಗೂ ನೀವು ಬರಗೊಂಡು ರಾದರೆ ನಾನು ಬರುತ್ತೀನೆ.’

‘ಆಂದರೆ? ನಿಮ್ಮಾಬ್ಜಿರನ್ನೇ ನಾನು ಕರೆದೆನೆಂದು ತಿಳಿದಿರೇನು?’

‘ಆಚ್ಛಾ! ಭಾಲೇರಾವ್, ಬಟ್ಟೆ ಹಾಕಿಕೊಳ್ಳು.’

ಭಾಲೇರಾಯರು ಎಟ್ಟೆ ಹಾಕಿಕೊಂಡು ಬರುವಪ್ಪರಲ್ಲಿ ರಾಮರಾಯರೂ ಸಿದ್ಧರಳಿ ಇದ್ದು.

‘ಮನೆಯಿಂದ ಹೊರಂಡ ವಾಗಿ ರಾನ ರಾಯರೆಂದರು—‘ಮೋರೆನಾಹೇಬ, ಈ ರಾಮಪುರದವರ ಮೇಲೆ ಕಣ್ಣಿ ಮಾವುದಕ್ಕಾಗಿ ನೀವು ಕಳುಹಿಸಿದ ಆಸಾಮಿ ಬುದ್ಧಿ ನಂತನಾಗಿರುವನಷ್ಟೇ?’

‘ಹೊದು. ಏಕೆ ಕೇಳಿದಿರಿ?’

‘ಇನ್ನು ಹೆಚ್ಚು ಜಾಗರೂಕತೆಯಿಂದಿರಲು ಅವನಿಗೆ ನಿರೀಕ್ಷೆ ಕಳುಹಿಸಿರಿ.’

‘ಅದೇನು? ಈ ಅಸಾಮಿಗಳಿಬ್ಬರ ಬಗ್ಗೆ ನಿಮಗೇನಾಡರೂ ಗೊತ್ತಿದೆ ಯೆಂದು ತೋರುತ್ತೇ?’

‘ಈ ಅಸಾಮಿಗಳ ಬಗ್ಗೆ ಅಲ್ಲವಾಡರೂ ಬಾಬೂರಾಯರ ಬಗ್ಗೆ ಮಾತ್ರ ಸಾಕಷ್ಟು ಗೊತ್ತಿದೆ’

ರಾಮರಾಯರ ಈ ಮಾತ್ರ ಓಳಿ ಇನ್ನಪೆಕ್ಕಂಗೆ ಒಕ್ಕಳ ಆಶ್ಚರ್ಯವಾಯಿತು. ಅವರೆಂದರು ‘ಆಂದರೆ? ಈ ನವಕೋಟಿ ನಾಡಾಯಣನ ಮೇಲೆ ನಿಮಗೆ ಸಂಶಯ ಇದೆಯೋ ಹೇಗೆ?’

‘ಇದ್ದರೆ ಆಶ್ಚರ್ಯವೇನು? ಆದು ಹೇಗು ಇಲ್ಲ. ಉತ್ತರ ಅವರಿಬ್ಬರನ್ನೂ ಎಚ್ಚುರಿಕೆಯಿಂದ ನೋಡಿಕೊಳ್ಳಲು ತಿಳಿಸಿರಿ.’

ಇನ್ನಪೆಕ್ಕರು ಈ ಕಡೆಗೆ ಇರುವಾಗ ಒಬ್ಬ ಪ್ರೋಲೀಸಣನ್ನು ಜೊತೆಗೆ ಕರೆದು ತಂದಿದ್ದರು. ಆತ ಹಿರಾಮಾಣೀಕ ಮ್ಯಾನ್‌ನ್ನಿನ ಕಡೆಗೆ ತೆರಳುತ್ತಲೂ ಈ ಶ್ರೀಮೂರ್ತಿಗಳು ಹೊರಹೊರಟಿರು.

ಈ

ಇನ್ನೂ ಒಂದು ಕೊಲೆ:

‘ಡಿಟಿಕ್ಸೆವ್ ರಾಮರಾಯರು, ಇನ್ನಪೆಕ್ಕರೂ ನೋರೆರಾಯರು ಮತ್ತು ಭಾಲೇರಾಯರು ನೋತೆಬಜಾರಕ್ಕೆ ಬಂದಾಗ ನರಜಿಂಥನದಾಸರ ಅಂಗಡಿಯನ್ನು ತೆದುಗೆ ಗೊಪೆಧನ ಹಂಡಿತ್ತೇ ಇಟ್ಟುಕೊಂಡು ತುಳಿದ್ದಿರು. ನಿನ್ನ ರಾತ್ರಿ ನಡೆದ ಘಟನೆಯ ವಿಚಾರ ಕೆವಿಗೆ ಬಿಡ್ಡಂದಿನಿಂದ ಆತ ಹುಳ್ಳನಂತಾಗಿ

ಹೊಗಿದ್ದ. ಖೂನಿ ಮಾಡಿದವರಾರಿಬಹುದೆಂದು ಆತ ತರೀಕ್ಸಿ ಸೋಡಲು ಪ್ರಯ್ತೀಸಿದ. ಅದರೆ ಅವನ ತಲೆಯಲ್ಲಿ ವಿಚಾರಗಳೇ ಬರದಂತಾದುದರಿಂದ ಬಿಡಪಾಯಿ ಹಣೆಗೆ ಕೈ ಇಟ್ಟುಕೊಂಡು ಚುಳ್ಳತುಬಿಟ್ಟಿದ್ದ. ಆತ ಇನ್ನೇನು ತನೆ ನೂಡಿಯಾನು?

ಚೆಳಗೆ ಆ ಮೂರು ಶವಗಳನ್ನು ತಪಾಸಣೆಗಾಗಿ ಅಲ್ಲಿಂದ ಸಾಗಿಸಲಾಗಿದ್ದಿತು. ಕೊಲೆಗಡಕದು ತಮ್ಮ ಕೆಲಸವನ್ನು ಬಹಳ ಜಾಗರೂಕತೆಯಿಂದ ನೇರವೇದಿಸಿದ್ದರಾದುದರಿಂದ ಆ ಶವಗಳು ಇದ್ದಲ್ಲಿಯೇ ಇದ್ದರೂ ಸಹ ರಾಮು ರಾಯರಿಗೆ ಅವುಗಳಿಂದ ಯಾವ ಹೊಸ ವಿಚಾರವೂ ಕಿಳಿಯಲು ಸಾಧ್ಯವಿರಲಿಲ್ಲ. ಆದರೂ ಈ ಬಗೆ ಸರಕಾರೀ ಡಾಕ್ಟರು ಒದಗಿಸುವ ಪೂರಾವೆಯಿಂದ ಸಾಧ್ಯವಾದಪ್ಪು ವಿವರಗಳನ್ನು ತಿಳಿದುಕೊಳ್ಳಬೇಕೆಂದು ನಿರ್ಧರಿಸಿ ಅವರು ಅಂಗಡಿಯನ್ನು ಪರೀಕ್ಷೆಸತ್ತೊಡಗಿದರು.

ಗೋವರ್ಧನನ ತಪಾಸಣೆಯ ಕಾಲಕ್ಕೆ ತಮ್ಮಗೆ ಸಾಕ್ಷಾತ್ಪೂ ವಿವರಗಳು ದೇರೆಯಬಹುದೆಂದು ಅವರ ಭಾವನೆಯಿತ್ತು. ಆದರೆ ಪ್ರಕೃತ್ಯೆ ವಿಚಾರಣೆಗಾರಂಭವಾದಾಗ ಗೋವರ್ಧನ ತುಂಬ ಹೆದರಿಕೊಂಡ ರಾಮರಾಯರು ಕೇಳಿದ ಪ್ರಶ್ನೆಗಳಿಗೆ ಆತ ಪರಸ್ಪರ ವಿರೇಳಿದಿಲ್ಲತ್ತು ರಾಜಾನ್ನು ಕೂಡತ್ತಿಂದಿಗಿದ. ಆದರಿಂದಾಗಿ ಇನ್ನಪೆಕ್ಕಾರೂ ಮೋರೆಯವರಿಗೆ ಕೋವ ಬಂದಿತು. ಅವರು ಅವನನ್ನು ಬೆದರಿಸಿ ಕೇಳಲಾರಂಭಿಸಿದರು. ಆದರಿಂದಾಗಿ ಆತ ಇನ್ನೂ ಹೆದರಿದ. ಧರಧರ ನಡುಗತ್ತಿಂದಿಗಿದ. ಆತನ ಆವಸ್ಥೆಯನ್ನು ಕಂಡು ರಾಮರಾಯರು ವಿಚಾರಣೆ ನೀಲಿಸಲು ಹೇಳಿದರು. ಆವನ ಮನಸ್ಸು ಸ್ವಲ್ಪ ಪೂರ್ವಸ್ಥಿತಿಗೆ ಬಂದ ವೇತಿ ತಾನಾಗಿಯೆ ಆತ ಎಲ್ಲವನ್ನೂ ಹೇಳಬಹುದು, ಮನುಷ್ಯ ವಿಶ್ವಾಸಿಯಂತೆ ಹೋರುತ್ತಾನೆ-ಎಂದು ರಾಮರಾಯರು ಆಭಿಪ್ರಾಯಂಪಟ್ಟಿದ್ದರಿಂದ ಮೋರೆ ವರು ತಮ್ಮ ಸಿಟ್ಟು ನಂಂಗಿಕೊಂಡು ವರ್ಣಿಸಿ ತಳೆಯಬೇಕಾಯಿತು

ಗೋವರ್ಧನನನ್ನು ಒಳಗಿನ ಕೇಳಣಿಗೆ ಕರೆದೊಯ್ದು ಸಂತಯಿಸಿದ ಶರುವಾಯ ಆತ ಶಾಂತಿಸಾದ. ಆತನಿಗೆ ಧೈಯರು ಬರುವಂತೆ ನಾಲ್ಕುರು

ಮಾತ್ರ ಅಡಿದ ನಂತರ ರಾಮರಾಯರು ಅವನಿಂದ ಎಲ್ಲ ವಿಚಾರಗಳನ್ನು ಹೊರಗೆದವಿದರು.

‘ ಇಲ್ಲಿ ಸೋಡಿ, ಗೋವರ್ಥನ, ನರಜಿವನ ತೀಟಜಿಯವರ ಆಕಸ್ಮಿಕ ಕೊಲೆಯಿಂದಾಗಿ ನಿಮಗೆ ಬಲವಾದ ಆಫ್ಫಾತವಾಗಿದೆಯೆಂಬುದು ಸ್ವಷ್ಟವಾಗಿದೆ. ಆದದ್ದು ಆಗಿಹೋಯ್ತು. ಈಗ ನೀವು ವಿವೇಕ ತಂದುಕೊಳ್ಳುವುದೋಣಿಯದು. ನೀವೇ ಹೀಗೆ ಯಣಿಗೆ ಕೈ ಇಟ್ಟುಕೊಂಡು ಕುಳಿತುಬಿಟ್ಟರೆ ನಾವು ಅಪರಾಧಿಗಳನ್ನು ಹೀಗೆ ಹಿಡಿಯಬೇಕು? ನಿಜವಾಗಿ ಸೋಡಿದರೆ ನೀವು ಈ ಕೆಲಸದಲ್ಲಿ ಮುಂದಾಗಿ ಆಕಾಶ ಪಾತಾಳಗಳನ್ನೊಂದು ಮಾಡಬೇಕು. ಪ್ರತಿಯೊಬ್ಬ ಮನುಷ್ಯನಲ್ಲಿ ಅಂಥ ಸಾಹಸವಿದ್ದೇ ಇರುವುದೆಂದೇನೂ ಅಲ್ಲ. ಆದರೆ ನಿಮಗೆ ಗೊತ್ತಿರುವ ವಿಷಯಗಳನ್ನು ದರೂ ನೀವು ಒಂದನ್ನೂ ಬಿಡದೆ ನಮಗೆ ಹೇಳಬೇಕು.’

‘ ನನಗೆ ಗೊತ್ತಿದ್ದುದನ್ನೀಲ್ಲ ಹೇಳಿ ನೀ ಸಾಹೇಬರೆ. ಇದು ವರೆಗೆ ನನ್ನ ಮನಸ್ಸು ನನ್ನ ಅಂತರ್ತದಲ್ಲಿರಲಿಂಭಿ. ನನ್ನ ಕರ್ತವ್ಯವನ್ನು ನಾನು ಮರೆತು ಬಿಟ್ಟುದೆ. ದುರುವಿಟ್ಟು ವೈನಿಸಿ’ ಎಂದು ಹೇಳಿದ ಗೋವರ್ಥನ.

‘ ಅಚ್ಛಾ. ನಿನ್ನ ರಾತ್ರಿ ತೀಟಜಿ ಯಾರನ್ನು ದರೂ ಭೆಟ್ಟಿಯಾಗುವವ ರಿದ್ದರೇನು?’

‘ ಹೌದು ಸಾಹೇಬ್. ರಾತ್ರಿ ಒಂಬತ್ತು ಗಂಟೆಗೆ ಯಾರೋ ಅಂಗಡಿಗೆ ಬರುವರೆಂದು ತೀಟಜಿ ಹೇಳುತ್ತಿದ್ದರು.’

‘ ಸರ. ಈ ಜನ ಯಾರು ಎಂಬುದರ ಬಗ್ಗೆ ನಿಮಗೇನಾದರೂ ತಿಳಿದಿದೆಯೆ?’

‘ ಹೀರಾಸಿಂಗ್ ಸಾರಿಟರಿಗೆ ಸ್ನೋನ್ ಮಾಡಿ ಭೆಟ್ಟಿಯ ಸಮಯವನ್ನು ತಕ್ಕಣ ಗೊತ್ತುಮಾಡಲು ತೀಟಜಿ ನನಗೆ ಹೇಳಿದ್ದರು. ಅನಂತರ ಅವರನ್ನು ಶಾಣವುದಕ್ಕಾಗಿ ಅವರೊಬ್ಬರೇ ಹೋದರು.’

‘ ಸಾಲಿಸಿಟರ ಕಡೆಗೆ ಶೀಟಜಿ ಏತಕ್ಕಾಗಿ ಹೋಗಿದ್ದರೆಂಬುದು ನಿಮಗೆ ಗೊತ್ತಿದೆಯೆ? ’

‘ ಇಲ್ಲ. ’

‘ ನಿನ್ನೆಯ ದಿನ ಶೀಟಜಿಯವರನ್ನು ಭೇಟ್ಟಿಯಾಗಲು ಯಾರು ಯಾರು ಬಂದಿದ್ದರೆಂಬುದು ನಿಮಗೆ ನೇನಷಿದೆಯೆ? ’

‘ ಬೆಳಗ್ಗೆ ಮೂರು ನಾಲ್ಕು ಜನ ವ್ಯಾಪಾರಿಗಳು ಬಂದಿದ್ದರು. ಮಧ್ಯಾಹ್ನದ್ದು ಇಬ್ಬರು ಅವರಂಚಿತ ವ್ಯಕ್ತಿಗಳೂ ಉಂದಿದ್ದರು.’

‘ ಹಿರಾಸಿಂಗರಿಗೆ ಘೋನ್ ಮಾಡುವುದಕ್ಕೆ ಮೊದಲು ಈ ಭೀಟಿ ನಡೆದವೋ? ಅಥವಾ ಆ ಮೇಲೆಯೇ? ’

‘ ಮೊದಲು. ’

‘ ಸರಿ. ಈ ಭೀಟಿಯ ಒಗ್ಗೆ ನಿಮಗೆ ಏನೇನು ಗೊತ್ತಿದೆ? ’

‘ ಒಳಗ್ಗೆ ಒಬ್ಬ ಹುಡುಗ ಖಾಸಗಿ ಪತ್ರವೊಂದನ್ನು ತೆಗೆದುಕೊಂಡು ಇಲ್ಲಿಗೆ ಬಂದ. ಅದರ ಮೇಲೆ ‘ಪ್ರಣಿ ಖಾಸಗಿ’ ಎಂದು ಬರೆದಿದ್ದಿತಾದ್ದು ರಿಂದ ನಾನು ಅದನ್ನು ತಕ್ಕಣ ಶೀಟಜಿಗೆ ಕೊಟ್ಟೇ. ಸುಮಾರು ಇಪ್ಪತ್ತು ಮಿನಿಟ್‌ಗಳ ತರುವಾಯ ಶೀಟಜಿಯವರು ಕೊಟ್ಟೇ ಉತ್ತರದ ಲಕೋಟಿ ತೆಗೆದುಕೊಂಡು ಆ ಹುಡುಗ ಹೊರಟುಹೋದ. ಈ ಅಂಗಡಿಯಲ್ಲಿ ಬಲು ದಿನಗಳಿಂದ ನಾನೇಂಬ್ಬಿಸೇ ಕಾರಕೊನನಾಗಿರುವುದರಿಂದ ಇಲ್ಲಿಂದ ಹೋಗುವ ಪ್ರತಿಯೊಂದು ಪತ್ರದ ಮೇಲೂ ಟ್ರೆಸ್‌ಪಿ ಬೀರುವ ಅಭ್ಯಾಸ ಚಿದ್ದಬಿಟ್ಟಿದೆನ್ನ. ಅಂತಹೇ ಈ ಪತ್ರದ ಮೇಲಿನ ವಿಳಾಸವನ್ನು ನಾನು ಓದಿದೆ.’

‘ ಅಷ್ಟು. ಆ ವಿಳಾಸ ನಿಮ್ಮ ನೇನಷಿನಲ್ಲಿರಬೇಕು? ’

‘ ಹೌದು. ಅಂತ ಮೇಲೆ ಪದ್ಧತಿಕರ ಪಾಟೀಲ, ಹಿರಾಮಾಟೀಕ ಮಧ್ಯಾನ್ನನಾ, ಎಂಬ ವಿಳಾಸ ಬರೆದಿದ್ದ ಹಾಗೆ ನನಗೆ ಚೆನ್ನಾಗಿ ನೇನಷಿದೆ.’

‘ ಅಮೇರೆ ?’

‘ ಮಧ್ಯಾಹ್ನ ಅದೇ ವ್ಯಕ್ತಿ ಇನ್ನೊಂದಿಗೆ ತೀಟಜಿಯನ್ನು ಕಾಣಲು ಬಂದು. ಅತ ತನ್ನ ಹಸರಿಂ ಚೀಟಿಯನ್ನು ನನ್ನ ಕೈಗೆ ಕೊಟ್ಟಿಡುವುದು ನಾನೋದಿದ್ದೆ. ಅವರಿಷ್ಟರೂ ಹೊಂದ ಬಳಿಕ ತೀಟಜಿ ಹೀರಾಸಿಂಗರಿಗೆ ಘೋನ್ ಮಾಡಿದರು.’

‘ ತಾಬ್ಬಿಸ ! ಅತಿ ಮಹತ್ವದ ಸಂಗತಿಗಳನ್ನು ತಿಳಿಸುತ್ತ ಇದ್ದೀರಿ ಈ ಇಬ್ಬರು ವ್ಯಕ್ತಿಗಳೂ ಅಪ್ಪ-ಟು-ಡೇಟ್ ದ್ರೇಸ್ ಮಾಡಿದ್ದ ರಲ್ಲವೇ ?’

‘ ಹೌದು .’

‘ ಈನ್ನ ದೇಹ ಹಾಕಿದ್ದ ರೇನು ?’

‘ ಇಲ್ಲ.’

‘ ಸರಿ. ಪಾಟೀಲರಿಂದ ತೀಟಜಿರ ಬಂದಿದ್ದ ಆ ಕಾಗದವನ್ನು ನನಗೆ ತೊರಿಸುತ್ತೀರಾ ? ಅದು ಸಿಕ್ಕುಬಂಡೆ ಈಗ ?’

‘ ಖಂಡಿತ ಸಿಕ್ಕೇತು ಎನ್ನ ಲಾರೆ. ಏಕೆಂದರೆ ತೀಟಜಿಯವರ ಖಿಸು. ಪತ್ರವ್ಯವಹಾರವನ್ನು ನಾನೆಂದೂ ಮಾಟ್ಟಿಲ್ಲ. ಅವರ ಮೇಜಿನ ಒಂದು ಅಂಕಣದಲ್ಲಿ ಇಂಥ ಪತ್ರಗಳಭಾವದಂದು ನನ್ನ ಕಲ್ಪನೆ. ಅಥವಾ ಅವರು ಆ ಪತ್ರವನ್ನು ಹರಿದು ಹಾಕಿದ್ದ ರೂ ಹಾಕಿದ್ದಾರು.’

ಅದರೂ ಒಮ್ಮೆ ಆ ಅಂಕಣದಲ್ಲಿ ಹುಡುಕಿ ನೋಡಿ. ಸಿಕ್ಕಿದರೂ ಸಿಕ್ಕೇತು.’

ಗೋವಧನ ಆ ಅಂಕಣವನ್ನು ತೆರೆದಾಗ ತೀಟಜಿ ಅಲ್ಲಿ ವ್ಯವಸ್ಥಿತವಾಗಿ ಇರಿಸಿದ ಪತ್ರಗಳ ಚೀಲಗಳನ್ನು ಕಂಡು ರಾವಿರಾಯಿರಿಗೆ ಆಶ್ಚರ್ಯವಾಗದಿರುತ್ತಿಲ್ಲ. ‘ ಸಿ ’ ಎಂಬ ಅಕ್ಷರದ ಚೀಲವನ್ನು ತೆಗೆದು ಅದರಲ್ಲಿ ಆ ಪತ್ರ ಸಿಕ್ಕಿವುದಿಲ್ಲವೆಂದು ಗೋವಧನ ಹೇಳಿದಾಗ ಇನ್ನಪೆಕ್ಕರಿಗೆ ಅಶೀವ ನಿರಾಶೆಯಾಗಿದರಿಲ್ಲ. ಅಷ್ಟರಲ್ಲಿ ರಾನುರಾಯಿರು—‘ ಗೋವಧನ, ಆ ಪತ್ರ ‘ ಚಿ ’ ಅಕ್ಷರದ ಚೀಲದಲ್ಲಿರಬೇಕು ನೋಡಿರ ’ ಎಂದರು.

ಗೊಂದಲಕ್ಕೆ ಸಿಕ್ಕಬಿಡ್ಡ ಗೋವಧನ್ ‘ಬಿ’ ಅಕ್ಷರದ ಜೀಲ ತಿಗೆದು ಅದರೊಳಗಿನ ಪತ್ರಗಳನ್ನು ನೋಡತೋಡಿದ. ಕೊಂಚ ಕಾಲದಲ್ಲಿ ಪದ್ಭಾ ಶರನ ಪತ್ರ ಅವನಿಗೆ ಇಂದುಬಂದಿತು. ಪತ್ರನನೆನ್ನೂ ದಿದ ತರುವಾಯ ಅದನ್ನು ತ ಇನ್ನಪೆಕ್ಕರ ಕೈಗೆ ಕೊಟ್ಟ. ಅವರು ಅದನ್ನೂ ದಿದ ನೋಡುತ್ತಿದ್ದಾಗ ರಾಮರಾಯರ ದೃಷ್ಟಿ ಕೋಣೆಯಲ್ಲಿ ಸುತ್ತಾಡುತ್ತಿತ್ತು. ಅಲ್ಲಿ ಅವರಿಗೆ ಏನು ಕಾಣಿಸಿತೋ ಏನೋ, ತ್ವರಿಯಿಂದ ಅವರಿಂದು ಮೂಲಿಗೆ ಹೋಗಿ ಅಲ್ಲಿ ಬಿಡ್ಡದ್ದ ಕೆಲವು ತುಂಡುಗಳನ್ನೆತ್ತಿ ತಮ್ಮ ಜೀಬಿಗೆ ಬಿಟ್ಟರು. ಮೇಚಿನ ಮೇಲೆ ಕಟ್ಟಿಗೆಯ ತುಂಡುಗಳೂ ಕೆಲವು ಕಾಣಿಸಿದವು. ಅವುಗಳನ್ನು ಅವರು ಎತ್ತಿ ಜೀಬಿಗೆ ಹಾಕಿದರು

‘ ಏನ್ನಿ. ಏನು ಸಿಕ್ಕಿತು ? ’ ಎಂದರು ಇನ್ನಪೆಕ್ಕರು.

‘ ಏನೂ ಇಲ್ಲ. ಆಮೇಲೆ ಹೇಳುತ್ತೇನೆ. ಈಗ ನಾವು ಹೀರಾಸಿಂಗರ ಆಫೀಸಿಗೆ ಹೋಗೋಣ. ಆಮೇಲೆ ಪದ್ಭಾ ಶರ ಪಾಟೀಲರನ್ನು ಕಾಣೋಣ. ಹೀರಾಸಿಂಗರ ಮ್ಯಾನೇಜರಿಂದ ಏನಾದರ್ಥಂ ಈ ಖಂಬಹುದೆಂದು ನನಗೆನ್ನಿಸುತ್ತೆ.

ಹತ್ತು ಹದಿನ್ಯೇದು ನಿಮಿಷಗಳಲ್ಲಿ ಅವರು ಕೋಟಿಯಲ್ಲಿನ ಸಾಲಿಸಿಟರ್ ಬೀಡಿಗೆ ಬಂದರು. ಹೀರಾಸಿಂಗರ ಶಚೇರಿ ಬಹಳ ದಿನಗಳಿಂದ ಅಲ್ಲಿದ್ದಿತು. ಅಲ್ಲಿ ಕೆಲಸವೂ ವಿವರಿತವಾಗಿರುತ್ತಿತ್ತು. ಪ್ರತಿಯೊಂದು ಕೆಲಸಕ್ಕೂ ಬೀರೆ ಬೀರೆ ಜನರನ್ನು ನಿಯಮಿಸಿದ್ದ ದರಿಂದ ಎಲ್ಲವೂ ಯಂತ್ರದಂತೆ ಸುರಳಿತವಾಗಿ ನಡಿಯಿತ್ತಿದ್ದವು. ಆದರೆ ಮುನ್ನಾ ದಿನ ರಾತ್ರಿ ಅಕ್ಷಸ್ಯಾತ್ಮಾಗಿ ಸಾಲಿಸಿಟರ್ ಸಾಹೇಬರ ಕೊಲೆಯಾಗಿ ಹೋಗಿದ್ದ ದರಿಂದ ಅವರ ಆಫೀಸಿನಲ್ಲಿ ಗೊಂದಲವೆದ್ದಿದ್ದಿತು. ಸಂಸ್ಥಾನದಿಂದ ಅವರ ಕಡೆಗೆ ಮುತ್ತುರಷ್ಟು ದಂಬನೆಗಳು ಇಂಹಿಸಲ್ಪಟ್ಟಿವೆಯಿಂಬ ಸಮಾಜಾರ ಪ್ರಸಿದ್ಧವಾಗಿರಲಿಲ್ಲವಾದರೂ ಅವರ ತಿಜೋರಿಯ ಎದ್ದರಿಗೆ ಪಹರಿ ಮಾಡಲು ಮಹಾಾಜರಿಂದ ಕಳುಹಿಸಲ್ಪಟ್ಟ ಶಿಪಾಯಿ ಕಚೇರಿಯ ಬಾಗಿಲಲ್ಲಿ ನಿಂತುಕೊಂಡಿದ್ದ. ಸಾಲಿಸಿಟರ್ ಸಾಹೇಬರು ರತ್ನಗೋಲವನ್ನು ಶೀರ್ಷಿಜಿಯ ಅಂಗಡಿಗೊಳ್ಳುವಾಗ ಈ ಶಿಪಾಯಿ ಪಕರೆಯ ಮೇಲಿರಲಿಲ್ಲ. ಇಂದು ಬೆಳಗಿನಿಂದ ಆತ ಅಲ್ಲಿ ಕಾವಲು ನಡೆಸಿದ್ದ.

ನರಜಿವನವನದಾಸರಿಗೆ ತೋರಿಸುವುದಕ್ಕಾಗಿ ಹೀರಾಸಿಂಗರು ಕೆಲವು ರತ್ನಗಳನ್ನೊಯ್ದಿರಬೇಕೆಂದು ರಾಮರಾಯರು ತರ್ಕಿಸಿದ್ದರು. ಈ ವಿಚಾರ ಅವರ ಮ್ಯಾನೇಜರರನ್ನು ಕಿಡು ಇನ್ನಾರಿಗೂ ಗೊತ್ತಿರುವುದು ಅಸಾಧ್ಯವಾಗಿತ್ತು. ಮುನ್ನಾ ದಿನ ರಾತ್ರಿ ನಡೆದ ಮುಹರು ಕೊಲೆಗಳು ಈ ರತ್ನಗಳಾಗಿಯೇ ನಡೆದಿರಬೇಕೆಂದು ರಾಮರಾಯರಿಗೆನ್ನು ಸಂಪೂರ್ಣ. ಹೀರಾಸಿಂಗ್ ಮತ್ತು ನರಜಿವನವನದಾಸರು ಆ ರತ್ನಗಳನ್ನು ನೋಡುತ್ತಿರುವ ಸಮಯದಲ್ಲಿ ಅವರ ಮೇಲೆ ದಾಳಿ ನಡೆದಿರಬೇಕೆಂದು ಅವರಿಗೆ ಅನುಮಾನವಿತ್ತು. ಮೋಕೀ ಬಜಾರಿಗೆ ಹೋಗುವಾಗ ಹೀರಾಸಿಂಗರು ತಮ್ಮ ಜೊತೆಗೆ ಯಾವ ಯಾವ ಸಾಮಾನು ತಿಗೆದುಕೊಂಡು ಹೋಗಿದ್ದರೆಂಬುದು ಶಿಳಿದುಬಂದಿದ್ದರೆ ಮುಂದಿನ ತರ್ಕ ಹೂಡಲು ಸುಲಭವಾಗುತ್ತಿತ್ತು. ಅಂತೆಯೇ ಅವರು ಸಾಲಿಸಿಟರ್ ಕಚೇರಿಗೆ ಬಂದಿದ್ದರು.

ಮೊದಲನೆಯ ಅಂತಸ್ತಿನ ಮೇಲಿನ ಕಚೇರಿಯ ಬಾಗಿಲಲ್ಲಿ ತರುಣ ನೊಬ್ಬಿ ಅಂದಿನ ‘ಟ್ರೀಮಾನ್’ ಪತ್ರಿಕೆಯನ್ನೊಂದುತ್ತ ಕುಳಿತುಕೊಂಡಿದ್ದೆ. ರಾಮರಾಯರು ತಮ್ಮ ಸಂಗಡಿಗರೊಂದಿಗೆ ಬರುತ್ತಲೂ ಆತ ಪತ್ರಿಕೆಯನ್ನು ಬಿಡಿಗಿರಿಸಿ ಇಂದು ಕಚೇರಿ ಮುಂಚ್ಚಲಾಗಿದೆಯೆಂಬ ಸುದ್ದಿಯನ್ನು ಅವರಿಗೆ ಶಿಳಿಸಿದ.

‘ಸಾಲಿಸಿಟರ್ ಸಾಹೇಬರ ಮ್ಯಾನೇಜರು ಅಫೀಸನಲ್ಲಿದ್ದಾರಷ್ಟೇ ? ’

‘ಇದ್ದಾರೆ. ಆದರೆ—’

‘ಗುಪ್ತಪ್ರೋಲೀಸ್ ಖಾತೆಯ ಇನ್ನಪಕ್ಕರ ಮೋರೆ ನಿಮ್ಮನ್ನು ಕಾಣಲು ಬಂದಿರುವರೆಂದು ಅವರಿಗೆ ಶಿಳಿಸಿ. ’

‘ನೀವು ಕೊಂಚ ಹೋತ್ತು ತಡೆಯಬೇಕಾಗುವುದು. ಏಕೆಂದರೆ ಅವರೆಗೆ ಕೆಲಸದಲ್ಲಿದ್ದಾರೆ. ಅವರನ್ನು ಕಾಣಲು ಬಂದಿದ್ದ ಇಬ್ಬರನ್ನು ಇದೇತಕ ಒಳಕ್ಕೆ ಕಳುಹಿಸಿ ಬಂದೆ.’

‘ಬಂದವರಂತೆಂಬುದನ್ನು ನೀನು ಬ್ಲೋರಿ ? ’ ಎಂದು ಕೇಳಿದರು. ರಾಮರಾಯರು.

‘ ಅವರ ನನ್ನ ಪರಿಚಯವೇನೂ ಇಲ್ಲ. ಆದರೆ ಅವರಿಬ್ಬರೂ ಬಂಗಾಲೀ ಘಣ್ಣತನ್ನಿನ ಬಟ್ಟೆ ಹಾಕಿಕೊಂಡಿದ್ದಾರೆ. ಮುಂಬಯಿಗೆ ಇಂದು ಬೆಳಗ್ಗೆ ಅವರು ಬಂದರಂತೆ. ಶೇಷರ ಸುದ್ದಿಯನ್ನು ಓದಿದರಂತೆ. ತಕ್ಷಣ ನಮ್ಮ ಮ್ಯಾನೇಜರ ರನ್ನು ಕಾಣಲು ಬಂದರಂತೆ.’

ಆ ತರುಣ ಹೇಳಿದ ಸುದ್ದಿಯನ್ನೆಲ್ಲ ಹೇಳಿ ರಾಮರಾಯರು ಮೋರೆಯು ವರಂಗೆ ಏನೋ ಸನ್ನೆ ಮಾಡಿದರು.

‘ ಇಲ್ಲಿ ನೋಡಿ, ವ್ಯಾಧವಾಗಿ ಹೊತ್ತು ಕಳಿಯಲು ನಮಗೆ ಬಿಡುವಿಲ್ಲ. ಈಗ ಬಂದಿರುವ ಈ ಬಂಗಾಲಿಗರ ಕೆಲಸವೇನ್ನೇ ಮಹತ್ವದ್ದಾಗಿದ್ದರೂ ನಾವು ಇಲ್ಲಿಗೆ ಬಂದಿರತಕ್ಕ ಕೆಲಸ ಅದಕ್ಕೂ ಮಹತ್ವದ್ದಾಗಿದೆ. ನಮ್ಮ ಹೆಸರುಗಳನ್ನು ನಿಮ್ಮ ಮ್ಯಾನೇಜರಿಗೆ ತಿಳಿಸಿರಿ. ತಕ್ಷಣ ನಮ್ಮನ್ನ ವರು ಭೆಟ್ಟಿಗೆ ಕರೆಯಿಸುವರು. ಅವರಂಗೆ ಹೋಗಿ ಹೇಳಬಡಿ. ನಿನ್ನ ಮೇಲೆ ಅವರೇನೂ ಸಿಟ್ಟುಮಾಡಿಂಬಾರರು.’

ರಾಮರಾಯರ ಈ ನಿರೂಪ ಕೇಳುತ್ತಲೂ ಆ ತರುಣ ಒಳಗಡೆ ಹೊರಟಿ, ಒಂದೆರಡು ಹೆಚ್ಚೆ ಇಟ್ಟಿರಲಿಲ್ಲ—ಅಷ್ಟುರಲ್ಲೀ ಪಿಸ್ತುಲಿನ ಸದ್ಗು ಹೇಳಿಸಿದುದಿಂದ ಆತ ತಟ್ಟಿನೆ ನಿಂತುಕೊಂಡ. ಹೊರಗಡೆ ನಿಂತಿದ್ದ ಶ್ರೀಮಂತಿಗಳಿಗೂ ಆ ಸದ್ಗು ಹೇಳಿಸಿತು. ಭೆಟ್ಟಿಯ ಅಪ್ಪಣಿ ಬರುತನಕ ಕಾಯಲು ಅವಕಾಶವಿರಲಿಲ್ಲವಾದ್ದಿಂದ ಅವರು ಒಮ್ಮೆಲೇ ಮುಂದೆ ನಡೆದರು.

ಅವರೆಲ್ಲರೂ ಮ್ಯಾನೇಜರರ ಕೋಟಿಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ಅಲ್ಲಿ ಕುಳಿತುಕೊಂಡು ಆಫೀಸಿನ ವ್ಯಾಪಸ್ಥಿ ನೋಡಿಕೊಳ್ಳುತ್ತಿದ್ದ ಆ ಪ್ರಕ್ರಿಯೆ ಆಗಲೀ ಗತಪೂರ್ಣವಾಗಿತ್ತು. ಅವನ ಶವ ಮೇಜಿನ ಬಳಿ ನೆಲದಮೇಲಿ ಬಿಡ್ಡಕೊಂಡಿತ್ತು. ಹಣಕ್ಕಿರು ಮೇಲಾದ ಗಾಯಿದಿಂದ ರಕ್ತಬಳಳನೆ ಸುರಿಯುತ್ತಿತ್ತು. ಅವನು ಕೂಡುವ ಕುಚೀಯೂ ಶವದ ಹತ್ತಿರ ಅಡ್ಡವಾಗಿ ಬಿಡ್ಡಕೊಂಡಿತ್ತು. ಆ ಬಂಗಾಲೀ ಅಸಾಮಿಗಳಿಂದಿಗೆ ಆತ ಮಾತನಾಡುತ್ತಿದ್ದಾಗ ಅವರಲ್ಲಿಬ್ಬ ಆತನ ಕೊಲೆ ಮಾಡಿರಬೇಕೆಂದು ರಾಮರಾವ್ ತಕ್ಷಣಿ ದರು. ಅವನ ಮೇಜಿನ ಮೇಲಿದ್ದ ಕಾಗದಪತ್ರಗಳೆಲ್ಲ ಸೂರೆಯಾಗಿ ಕೋಟಿ

ಯಲ್ಲೆಲ್ಲ ಬಿಡ್ಡಿದ್ದವು. ಕಚೇರಿಯ ಕೆಲಸಕಾಯ್ದಿಗಳ ಕಾಗದಪತ್ರಗಳನ್ನೇ ಲ್ಲಿ ವ್ಯವಸ್ಥೆ ತಾಗಿ ಕವಾಟಿಗಳಲ್ಲಿಕಾರೆ ಬೀಗ ಹಾಕುವುದು ಹೀರಾಸಿಂಗರ ಪದ್ದತಿಯಾಗಿದ್ದು ದರಿಂದ ಕವಾಟಿಗಳಿಗೆ ಮಾತ್ರ ಯಾರೂ ಕೈ ಹಚ್ಚಿರಲಿಲ್ಲ.

ನೇಲದಮೇಲೆ ಬಿಡ್ಡಿದ್ದ ಶವದಕಡೆ ಬೆರಳು ಮಾಡಿ ರಾಮರಾಯರು ಕೇಳಿದರು : ‘ಎನ್ನಿ, ಇವರೆ ಏನು ನಿಮ್ಮ ಮಾರ್ಗನೇಜರು ?’

ಗಾಬರಿಗೊಂಡ ಆ ತರುಣ ‘ಹೋದು ಸಾಹೇಬ್’ ಎಂದು ಉತ್ತರವಿತ್ತು

ಕೆಳಗೆ ಬಾಗಿ ಇನ್ನುವೆಕ್ಕುರ್ ಸಾಹೇಬರು ಆ ಕವವನ್ನು ಪರಿಪೀಠಿಸುತ್ತಿದ್ದ ಹಾಗೆ ರಾಮರಾಯರ ದೃಷ್ಟಿ ಕೊಟಡಿಯಲ್ಲೆಲ್ಲ ಸುತ್ತಾಡಿತು. ಅಷ್ಟರಲ್ಲಿ ಹಿಂಭಾಗದಲ್ಲಿದ್ದ ಒಂದು ಬಾಗಿಲಮೇಲೆ ಅವರ ದೃಷ್ಟಿಹೊರಳಿದಾಗ ‘ಹಿಂದಿನ ಬಾಗಿಲ್ಲಿಂದ ಕೆಳಕ್ಕೆಳಿಯುವ ಮೆಟ್ಟೆಲು ಇದೆಯೇನು ಅಲ್ಲ ?’ ಎಂದು ಕೇಳಿದರು.

“ ಹೋದು ಸಾಹೇಬ್ ”

ಒಡನೆಯೆ ರಾಮರಾಯರು ಬಿಟ್ಟು ಬಾಣದಂತೆ ಆ ಬಾಗಿಲಕಡೆ ಧಾವಿಸಿದರು. ಬಾಗಿಲು ತೀರಿದು ಅವರು ಭಾಲೇರಾಯರ ಜೊತೆಗೆ ಧಡಧಡನೆ ವೆಟ್ಟೆಲು ಇಳಿದು ಕೆಳಕ್ಕೆ ಬಂದರು. ಆದರೆ ಅಲ್ಲಿ ಯಾರ ಸುಳನ್ನೂ ಕಾಣಿಸಲಿಲ್ಲ. ಹೀರಾಸಿಂಗರ ಬಾಗಿಲು ಕಾಯುವ ಆಳು ಅಲ್ಲಿ ಕುಳಿತ್ತದ್ದು. ರಾಮರಾಯರು ಅವನನ್ನು ಕುರಿತು:

“ ಭಯಾಜಿ, ಇದೇ ಈಗ ಇಲ್ಲಿಂದ ಇಬ್ಬರು ಆಸಾಮಿಗಳು ಹೋದರೇನು ? ” ಎಂದರು.

‘ಹಾದು. ಸಾಹೇಬ್ ’

‘ ಮೋಟಾರಿನಲ್ಲಿ ಕುಳಿತು ಹೋದರೇನು ಅವರು ? ’

‘ಹೋದು ಸಾಹೇಬ್ ’

‘ ಮೋಟಾರು ಯಾವ ಬಣ್ಣಿದ್ದಿತ್ತು ? ’

‘ ಕೆಂಪು ಬಣ್ಣದ್ವೀ, ಸಾಹೇಭಾ ’

ಮಹಾದ್ವಾರದಿಂದ ರಾಮರಾಯರು ಹೊರಗೆ ಬಂದು ನೋಡಿದಾಗ ದೂರ ರಸ್ತೆಯಲ್ಲಿ ಎಷ್ಟೋ ಮೋಟಾರು ಗಾಡಿಗಳು ಓಡಾಡುತ್ತಿದ್ದುದು ಶಾಣಿ ಸಿತು. ಅವುಗಳಲ್ಲಿ ಮೂರುನಾಲ್ಕು ಕೆಂಪು ಬಣ್ಣದ ಗಾಡಿಗಳೂ ಇದ್ದವು. ರತ್ನಗಳನ್ನು ಹಾರಿಸುವುದಕ್ಕಾಗಿ ಮುನ್ನಾದಿನ ರಾತ್ರಿ ಮೂರು ಕೊಲೆ ನಡೆದವೇಂಬುದು ತಿಳಿದಾಗಿನಿಂದ ಅವರ ನುನಹ್ನು ತೀವ್ರಗೆಳಿಯಿಂದ ವಿಚಾರ ಮಾಡುತ್ತತ್ತು. ಸಿನ್ನೆ ನಡೆದ ಕೊಲೆಗಳ ಹಿಂದೆ ಒಂದು ಉದ್ದೇಶವಾದರೂ ಇತ್ತು. ಆದರೆ ಇಂದು ಹೀರಾಸಿಂಗರ ಮಾತ್ರಾನೇಜರರ ಕೊಲೆಯನ್ನೂ ಮಾಡುವಲ್ಲಿ ಈ ಇಬ್ಬರು ಬಂಗಾಲಿಗಳ ಉದ್ದೇಶವೇನಿದ್ದಿಂಬುದು ಅವರಿಗೆ ಜೊಳಿಯಲಿಲ್ಲ. ರಾಮಪುರದ ಬಾಬೂರಾಯಾಂದ ಕಳುಹಿಸಲ್ಪಟ್ಟ ಇಬ್ಬರು ಆಸಾಮಿಗಳು ಶೀಫ್ಜಿಯನ್ನು ಕಾಟಲು ಬಂದಾಗ ನರಜಿವನ ಹಾಗೂ ಹೀರಾಸಿಂಗರ ಕೊಲೆಯಾಯಿತೆಂಬುದು ಈ ಇಬ್ಬರು ಪ್ರಕರಣದಲ್ಲಿ ಬಾಬೂರಾಯರ ಸಂಬಂಧ ವಿರಚಿತೆಂದು ಅವರಿಗೆನ್ನು ಸುತ್ತಿತ್ತು. ಆ ಸಂಬಂಧವನ್ನು ಆಧಾರ ಸಹಿತವಾಗಿ ಸಿದ್ಧಗೊಳಿಸಿ ಅಪರಾಧಿಗಳನ್ನು ಶೋಧಿಸುವ ಕೆಲಸ ರಾಮರಾಯರ ಮುಂದೆ ಉಳಿದಿತ್ತು.

ಇಂದು ನಡೆದ ಇನ್ನೊಂದು ಕೊಲೆಯಿಂದಲಂತೂ ರಾಮರಾಯರು ಇನ್ನೂ ಉದ್ದೇಶಿತರಾಗಿದ್ದರು. ಕೊಂಚ ಕಾಲ ಯೋಚಿಸಿದ ತರುವಾಯ ಅವರು ಹೀರಾವಾಟೇಕ ಮಾತ್ರಾನ್ನು ದಲ್ಲಿನ ಇಬ್ಬರು ವ್ಯಕ್ತಿಗಳನ್ನು ಕಾಟಲು ನಿರ್ಧರಿಸಿದರು. ಭಾಲೇರಾವ್ ಹಾಗೂ ಮೋರೆಯವರ ಜೊತೆಗೆ ಆ ಕಡೆಗೆ ಹೊರಟಿರು.

ಈ ಇಬ್ಬರು ವ್ಯಕ್ತಿಗಳಿಗೂ ಕೊಲೆಗಳಿಗೂ ಪ್ರತ್ಯೇಕ ಸಂಬಂಧವಿರಬಹುದೆಂದು ರಾಮರಾಯಾಗಿನ್ನಿಲ್ಲಿಸುತ್ತಿರಲಿಲ್ಲ. ಅಪರಾಧಿಗಳಿಗೆ ಅನುಕೂಲವಾದ ಸಮಯ ಸನ್ನಿಹಿತಗಳು ದೊರೆಯಲೆಂದೂ, ಪ್ರೋಲೀಸರ ಕಣ್ಣಿಗೆ ಧೂಳು ವರಚಶೆಂದೂ ಬಾಬೂರಾಯರು ಅವರನ್ನು ಮುಂಬಯಿಗೆ ಕಳುಹಿಸಿರೆ ದೇಕೆಂದು ಅವರಿಗೆನ್ನು ಸಿತು. ಆದರೂ ಅವಬ್ಬಿರಿಗೆ ಅಪರಾಧದ ವಿಚಾರ

ಗೊತ್ತಿರಬೇಕು, ಅವರಾಧಿಗಳಾರಾರೆಂಬುದೂ ತಿಳಿದಿರಬೇಕು ಎಂದು ಅವರ ತಿಳಿವಳಿಕೆಯಿತ್ತು.

ಹಿರಾವುಣೀಕ ಮ್ಯಾನ್ಸ್‌ನಾನ ಹತ್ತಿರ ಮೋಟಾರು ಬರುತ್ತಲೂ ಅಲ್ಲಿ ಪಹರೆ ಮಾಡುತ್ತಿದ್ದ ವೈಲೀಸು ಸಿಪಾಯಿಗಳನ್ನು ಕರೆಯಿಸಿ ರಾವುರಾಯರು ಅವರೊಂದಿಗೆ ಕೊಂಚ ಹೊತ್ತು ಮಾತನಾಡಿದರು. ಮ್ಯಾನ್ಸ್‌ನೊಳಿರುವ ಷ್ಟೈಗಳಿಬ್ಬರೂ ಬೆಳಗಿಸಿಂದ ಹೊರಗಡೆ ಎಲ್ಲೂ ಹೊಗಲಿಲ್ಲವೆಂದು ಆತ ವರದಿ ಮಾಡುತ್ತಲೂ ರಾವುರಾಯರು ಜೊತೆಗಾರಿಕೊಂದಿಗೆ ಒಳನೇರಿದರು. ಮ್ಯಾನ್ಸ್‌ನಿನ ಕೊನೆಯ ಅಂಶಿನ ಮೇಲಿದ್ದ ಕೆಟ್ಟಿಯೆಂದರ ಮೇಲೆ ಬೆರಳಿಸಿಂದ ಸದ್ದು ಮಾಡಿದಾಗ ಸಭ್ಯ ಮನುಷ್ಯನೊಬ್ಬ ಎದ್ದುಬಂದು ಬಾಗಿಲು ತೆರೆದು ಅವರೆಲ್ಲರನ್ನೂ ಒಳಕ್ಕೆ ಕರೆದುಕೊಂಡ.

‘ನಾವು ಪದ್ಮಾಕರ ಪಾಟೀಲರನ್ನು ಶಾಣಬೇಕಾಗಿದೆ.’

‘ನಿಮ್ಮ ಹೆಸರು?’

‘ನನ್ನ ಹೆಸರು ಇನ್ನಪೆಕ್ಕರ್ ಮೋರೆ. ಇವರಿಬ್ಬರೂ ನನ್ನ ಸ್ನೇಹಿತರು.’

‘ನಾನು ಹೊಗಿ ಅವರಿಗೆ ಹೇಳುತ್ತೇನೆ. ನೀವು ಕೊಂಚ ಹೊತ್ತು ಇಲ್ಲಿಯೇ ಕೊತುಕೊಂಡಿರಿ’

‘ಇಲ್ಲಿ ನೊಡಿ ಪಾಟೀಲರ ಜೊತೆಗೆ ರಾಮಪುರದಿಂದ ಇನ್ನೊಬ್ಬ ಗೃಹಸ್ಥರು ಬಂದಿರುವರಲ್ಲ - ಅವರಿಗೂ ಇಲ್ಲಿಗೆ ಬರಬೇಕೆಂದರು ರಾಮ ರಾಯರು.

‘ರಾಮಪುರದಿಂದ ಅವರ ಜೊತೆಗೆ ಬಂದವನು ನಾನೇ. ನನ್ನ ಹೆಸರು ಜಾಧವ.’

‘ಹೀಗೋ? ಸಿಮ್ಮನ್ನು ಕಂಡು ತುಂಬ ಸಂತೋಷವಾಯಿತು’ ಎಂದು ಇನ್ನಪೆಕ್ಕರು ಜಾಧವನೊಂದಿಗೆ ಹಸ್ತಾಂದೋಲನ ಮಾಡಿ ಹೇಳಿದರು. ಪಾಟೀಲರನ್ನು ಕರೆದು ತರಲು ಆತ ಒಳಗಡೆ ಜೊಡಾಗ ರಾವುರಾಯರು ಭಾಲೀರಾಯರ ಕಿವಿಗಳಲ್ಲಿ ಏನೇಕೇ ಗುಣಗುಣಿದರು.

२

## ನಿರವರಾಧಿ !

ಪದ್ಮಾಕರನನ್ನು ಕರೆದುಕೊಂಡು ಬಂದು ಜಾಧವನು ಮೋರೆಯವರಿಗೆ ಪರಿಚಯ ಮಾಡಿಕೊಟ್ಟು. ಜೀಪಚಾರಿಕ ನನುಸ್ಯಾರ ಚಮತ್ವಾರಗಳು ನಡೆಯುತ್ತಿದ್ದಾಗ ರಾಮರಾಯರ ಮುಖನುದ್ದೇ ಶಿಷ್ಟವಾಗಿ ತೋರುತ್ತಿತ್ತು. ಇವೆಂದು ಚಪಲತನದಿಂದ, ಧೈಯರ್ಹಿಂದ, ಸಾಹಸದಿಂದ ಹಾಗೂ ನಿರಫಯತನದಿಂದ ಕೊಲೆ ಮಾಡುವವರು ಜಗತ್ತಿನಲ್ಲಿ ಬಹಳ ಕಡಿಮೆಯೆಂಬುದು ಅನುಭವದಿಂದಾಗಿ ಈ ಕೌಲೆಗಳನ್ನು ‘ಶ್ರೀಮಂತಿರಗಳು’ ಎಂದು ಪ್ರಸಿದ್ಧರಾದ ಆ ನಿರಫಯ ವೃಕ್ಷಗಳೇ ಮಾಡಿರಬೇಕೆಂದು ಅನ್ನಿಸುತ್ತಿತ್ತು. ಪದ್ಮಾಕರನ ಮೇಲೆ ಕಣ್ಣಿಟ್ಟು ಕುಳಿತ್ತಿದ್ದ ಪೂರೀಕ್ರಿಯನವರು ಆತ ಮನೆಯಿಂದ ಹೊರಟಿಲ್ಲವೆಂಬುದನ್ನು ಹೇಳಿದಾಗ ಇಲ್ಲಿ ಅವರಾಧಿಗಳು ಸಿಕ್ಕಿ ಲಾರರಿಂದು ಅವರಿಗೆನ್ನಿಸಿತ್ತು. ಅದಕ್ಕೆ ಮೋದಲು ಆ ‘ಶ್ರೀಮಂತಿರ’ಗಳೇ ತಂಡದ ಹೆಸರು ಬದಲಾಯಿಸಿಕೊಂಡು ಹಿರಾಮಣಿಕ ಮಾನ್ಯನಾದಲ್ಲಿರ ಬಹುದೆಂದು ಅವರ ಕಲ್ಪನೆಯಿತ್ತು. ಆದರೆ ಪದ್ಮಾಕರ ಮತ್ತು ಜಾಧವರ ಮುಖ ದೃಷ್ಟಿಗೆ ಬೀಳುತ್ತಲೂ ರಾಮರಾಯರ ಮುಖ ಇಲ್ಲಿಯಿತು. ‘ಶ್ರೀಮಂತಿರ’ಗಳ ತಂಡದೊಂದಿಗೆ ಅವರಿಗೆ ಎವೆಂದೇ ಸಲ ಶಿಕ್ಷಾಪಿವಾಗಿದ್ದಿ ತಾದ್ದರಿಂದ ಅವರೆಲ್ಲರ ಮುಖಪರಿಚಯ ಅವರಿಗೆ ಜೆನ್ನಾಗಿಯೆ ಇದ್ದಿತ್ತು. ಈ ಇಬ್ಬರು ಅಸಾಮಿಗಳಿಂದಲಾದರೂ ಸಾಧ್ಯವಿದ್ದವು ವಿಚಾರಗಳನ್ನು ಶಿಳದು ಕೊಳ್ಳಬೇಕೆಂದು ನಿಶ್ಚಯಿಸಿ, ತಮ್ಮ ನಿರಾಶಿಯನ್ನೆಲ್ಲ ಮನಸ್ಸಿನಲ್ಲೇ ಹುದುಗಿಸಿ, ರಾಮರಾಯರು ಪದ್ಮಾಕರನನ್ನು ಸ್ವಾಗತಿಸಿದರು.

‘ನನ್ನ ಭೇಟ್ಟಿಗಾಗಿ ಬಂದವರು ತಾವೇ ಏನು? ’

‘ಹೌದು ಮಿ. ಪಾಟೀಲ್’ ಎಂದರು ಇನ್ನವೆಕ್ಕರು.

‘ತನುಗೆ ನನ್ನಿಂದ ಏನಾಗಬೇಕು ಹೇಳಿ, ಸಾಧ್ಯವಿರುವ ಸಹಾಯ ಮಾಡಲು ನಾನು ಸಿದ್ಧಸಿದ್ದೇನೇ. ಕೂತುಕೊಳ್ಳ ಸ್ವಲ್ಪ ಹೇಳತ್ತು. ಫಲಾಹಾರಕ್ಕೆ ಹೇಳಿ ಕಳಿಸುತ್ತೇನೇ.’

‘ ಬೇಡ ಬೇಡ. ಘ್ಯಾಂಕ್‌ ನಾವೆಲ್ಲರೂ ಜೀನ್ನುಗಿ ಫಲಾಹಾರ ಮಾಡಿ ಕೊಂಡೇ ಬಂದಿದ್ದೇ ನೇ. ಅಲ್ಲದೆ ನಮ್ಮ ಕೆಲಸವೂ ಅತ್ಯಂತ ಮಹತ್ವದ್ದಿಂದ ಅಷ್ಟು ಕಾಲಾವಾಕಾಶವೂ ನಮಗಿಲ್ಲ.’

‘ ತಮ್ಮ ಇಷ್ಟ’ ಎಂದು ಹೇಳಿ ಪದ್ದಾಕರ ವಿಷಾದವನ್ನು ಸೂಚಿಸಿದ.

‘ ತಾವಿಟ್ಟರೂ ಪೋಲಿಸು ಸ್ಪೇಶನ್‌ನಲ್ಲಿ ಬರೆದುಕೊಟ್ಟಿ ಜವಾಬನ್ನು ನಾನು ನೋಡಿದ್ದೇನೆ. ಪೋಲಿಸ್ ಖಾತೆಯಲ್ಲಿನ ಜವಾಬುದಾರಿ ಅಧಿಕಾರಿಗೆ ವಿನಾ ಬೇರೆ ಯಾರಿಗೂ ಹೆಚ್ಚು ಸಂಗತಿ ತಿಳಿಸಲು ಸಾಧ್ಯವಿಲ್ಲವೆಂದು ನಿನ್ನ ಹೇಳಿಕೆಯಿರುವುದರಿಂದ ನಾನು ನಿಮ್ಮ ಭೇಟ್ಟಿಗಾಗಿ ಬಂದಿದ್ದೇನೆ. ನೀವು ನರಜಿಂಹನದಾಸ ಶೀಟ್‌ಜಿಗೆ ಬರೆದ ಪತ್ರವನ್ನು ನಾನು ಓದಿದ್ದೇನೆ.’

‘ ಒಂದು ದೃಷ್ಟಿಯಿಂದ ಅದು ಒಳ್ಳೆಯದೇ ಆಯಿತು. ಇಲ್ಲವಾದರೆ ಆ ಕಡೆ ಹೇಳುವುದರಲ್ಲಿ ಬಹಳ ಹೊತ್ತು ಹೋಗುತ್ತಿತ್ತು’ ಎಂದು ಪದ್ದಾಕರ ಶಾಂತರಿತಯಿಂದ ಹೇಳುತ್ತಿದ್ದ : ‘ ಅನೇಕ ಪರಿಸರಗಳಿಂದ ನಾನು ರಾಮ ಪುರದ ಬಾಬೂರಾಯರ ಕಾರಭಾರಿಯಾಗಿದ್ದೇನೆ. ಉತ್ತರ ಹಿಂದುಸ್ಥಾನದಲ್ಲಿನ ಸಂಸ್ಥಾನಪ್ರೌಂದರಿಂದ ಮುತ್ತರಕ್ಕೆ ದ ಬಡವೇಗಳು ಮುಂಬಯಿಗೆ ಹಾರಾಟಕ್ಕೆ ಬರಲಿದ್ದುದು ತಮಗೆ ಗೊತ್ತಿದ್ದೀತು ? ’

‘ಇಲ್ಲ ಎಂದು ಮೋರೆ ನಿರ್ವಿಕಾರ ಮುದ್ದೆಯಿಂದ ನುಡಿದರು. ಆದರೆ ಗುಪ್ತಪೋಲಿಸ್ ಖಾತೆಗೆ ಈ ಸುದ್ದಿವಹೆನ್ನೇ ದಿನಗಳಿಗೆ ಹಿಂದೆಯೇ ಗೊತ್ತಾಗಿ ಹೋಗಿತ್ತು. ರಾಮರಾಯರಿಗೂ ಬೇರೆ ಕಡೆಯಿಂದ ಈ ಸುದ್ದಿ ತಿಳಿದಿತ್ತು. ಪುರಾತನಕಾಲದ ಮುತ್ತರಕ್ಕೆ ಹಾಗೂ ಬಾಬೂರಾವ ಜೊತೆಯಾದಾಗ ಯಾವುದಾದರೂಂದು ಅಪರಾಧ ನಡೆಯುವುದು ಖಂಡಿತವೆಂಬುದೂ ಅವರಿಗೆ ಮನವರಿಕೆಯಾಗಿತ್ತು.

‘ನಿಮಗೆ ಗೊತ್ತಿಲ್ಲ ಎಂದರೆ ನಿಜಕ್ಕೂ ಆಶ್ಚರ್ಯವೇ?’ ಎಂದು ನುಡಿದು ಪದ್ದಾಕರ ‘ಜಾಧವ, ಜನರ್ಲ್ ಈ ಶಡೆ ಕೊಡಿ’ ಎಂದ.

ಜಾಧವನು ತಂದ ಆ ಪತ್ರಿಕೆಯಲ್ಲಿ ರತ್ನ ಗೋಲದ ಜಾಹಿರಾತು ಪ್ರಕಟ  
ವಾದ ಪುಟಪನ್ನು ತೀರಿದು ಇನ್ನಪೆಕ್ಕಾರ ಕೈಗೆ ಕೊಟ್ಟು ಪದ್ಧತಿರ ಹೇಳಿದ.  
‘ಮುಂಬಯಿಗೆ ಮಾರಾಟಕ್ಕಾಗಿ ಬರಲಿರುವ ಈ ಮುತ್ತಿರತ್ನದ ಒಡವೆಗಳ  
ಜಾಹಿರಾತು ನೋಡಿ. ಈ ಒಡವೆಗಳು ಯಾವಾಗ ಹಾಗೂ ಯಾವ ಮೂಲಕ  
ಮಾರಾಟಕ್ಕೆ ಬರುವವೆಂಬ ವಿಚಾರವನ್ನು ತಿಳಿದುಕೊಂಡು ನಮ್ಮಮಾಲೀಕರು  
ನನ್ನನ್ನು ಈ ಕಡೆಗೆ ಕಳುಹಿಸಿದರು. ಈ ಯಾದಿಯಲ್ಲಿ ನಮ್ಮಾದಿಸಿರುವ ರತ್ನ  
ಗೋಲವನ್ನು ಖರೀದಿ ಮಾಡಲು ಪ್ರಯತ್ನಿಸಬೇಕೆಂದು ಅಪ್ಪಣಿ ಕೊಟ್ಟಿನು.  
ಬಂಗಾಲೀ, ಮರಡಾಸೀ ಹಾಗೂ ಕೆಲವು ಪರದೇಶೀ ವ್ಯಾಪಾರಿಗಳು ಸಹ ಆ  
ರತ್ನ ಗೋಲವನ್ನು ದೂರಕೆಸಲು ಮುಂಬಯಿಗೆ ಬರಲಿದ್ದುದು ನಮ್ಮ ಮಾಲೀ  
ಕರಿಗೆ ತಿಳಿದಿತ್ತು.

‘ನರಜಿಎನ ಶೀಟಜಿಯವರ ಜೊತೆಗೆ ಭಾಬುರಾಯರು ಇದುವರಿಗೆ  
ಸಾಕಷ್ಟು ಘ್ಯವಹಾರ ಮಾಡಿದ್ದಾರೆ. ರತ್ನ ಗಳು ಯಾರ ಮೂಲಕ ಮಾರಾಟಕ್ಕೆ  
ಬಂದರೂ ಸರಿಯೇ, ನರಜಿಎನ ಶೀಟಜಿಯವರ ಮಧ್ಯಸ್ಥಿಕೆ ದೊರೆತಲ್ಲಿ ಅನ್ನ  
ಸರಿಯಾದ ಬೆಲೆಗೆ ಸಿಕ್ಕಿವನೆಂದು ನಮ್ಮ ಮಾಲೀಕರು ನಂಬಿದ್ದಾರೆ. ಅದ  
ಕ್ಷಾಗಿಯೇ ಅವರು ನನ್ನನ್ನಲ್ಲಿಗೆ ಕಳುಹಿಸಿದ್ದು. ಅಂತಿಯೇ ನಾನು ಶೀಟಜಿಯ  
ವಂಗಿ ಕಾಗದ ಬರೆದು ಆನಂತರ ಅವರನ್ನು ಭೇಟ್ಟಿಯಾದೆ.

‘ರತ್ನ ಗೋಲದ ಮೇಲೆ ಕೂಡಿಸಲ್ಪಟ್ಟ ರತ್ನ ಗಳ ಹಾಗೂ ಚಿನ್ನದ  
ಅಂದಾಜು ಬೆಲೆಯೇವ್ವಾಗಬಹುದೆಂಬುದನ್ನು ನೋಡುವೆಡಕ್ಕಾಗಿಯೇ ನಿನ್ನೇ  
ರಾತ್ರಿ ಹೀರಾಸಿಂಗರನ್ನು ನಡಿಜಿಎನ ಶೀಟಜಿಯ ಅಂಗಡಿಗೆ ಕರೆಯಿಸಿದ್ದು.  
ಅದರಿ ನಾವು ಅಲ್ಲಿಗೆ ಹೇಳಿದಾಗ ಅಲ್ಲಿ ಮಾರು ಕೊಲೆಗಳಾದುದು ಗೊತ್ತಾ  
ಯಿತು. ಮುಂದಿನ ಸಂಗತಿಯಲ್ಲಿ ನಿಮಗೆ ಗೊತ್ತಿದೆ. ನಾನಿಗೆ ಹೇಳಿದುದ  
ಕ್ಷೀಂತ ಹೆಚ್ಚಿನ ಸಂಗತಿಯೇನಾದರೂ ನಿಮಗೆ ಬೇಕಿದ್ದಲ್ಲಿ ತುಂಬ ಸಂತೋಷ  
ದಿಂದ ತಿಳಿಸುವೇ.’

ಪಾಟೀಲರ ಹೇಳಿಕೆಯಲ್ಲಿ ಯಾವ ದೋಷವನ್ನು ಮೊದಲ ಭಾರಿಗೇ  
ಕಂಡು ಹಿಡಿಯುವಂತಿರಲ್ಲಿ ಮೋರೆಸಾಹೇಬರಿಗೆ ಹಾಗೆನ್ನು ಸಿದ್ದೂ ಉಂಟು.

ಅದರೆ ರಾಮರಾಯರಿಗೆ ಮಾತ್ರ ಈ ಹೇಳಿಕೆಯಲ್ಲಿನ ಎಳೆಗಳು ಸಿಕ್ಕಬಾಗಿತ್ತು. ಬಾಬೂರಾಯರ ಪ್ರೀರಣೆಯಿಂದ ಪಾಟೀಲ ಕೆಲಸ ಮಾಡುತ್ತಿರುವುದೂ ಅವರ ಸಂಶಯಕ್ಕೆ ಸಾಕಾಗಿತ್ತು.

ತನ್ನ ಮಾತನ್ನು ಮುಗಿಸಿದ ಬಳಿಕ ಪದ್ಭಾಕರ ಕೊಡಿಯಲ್ಲಿನ ತಿಜೋ ರಿಯ ಬಳಿ ಹೊಗಿ ಅದರೊಳಗೆನಿಂದ ಕಾಗದಪತ್ರಗಳದೊಂದು ಕಟ್ಟಿನ್ನೂ ಒಂದು ಚರ್ಚದ ಬಾಗನ್ನೂ ತೆಗೆದುಕೊಂಡೆ. ನರಜಿಂಹನ್ದಾಸರಿಗೆ ತೋರಿ ಸಿದ್ದ ಕಾಗದಪತ್ರಗಳನ್ನೇ ಅವರಂಗೂ ತೋರಿಸಿದ. ಇನ್ನುವೆಕ್ಕರು ಅವುಗಳನ್ನು ನೋಡಿ ರಾಮರಾಯರಿಗೆ ಕೊಟ್ಟಿರು. ನರಜಿಂಹನ್ದಾಸರಂಥ ಜಾಗರೂಕ ವ್ಯಾಪಾರಿಗೂ ಸಹ ಯಾವ ಕಾಗದಪತ್ರಗಳಿಂದ ನಂಬಿಕೆ ಹುಟ್ಟಿದ್ದಿಲ್ಲ ತೋರಿ ಅವುಗಳ ಬಗ್ಗೆ ಸಂದೇಹೀ ಸ್ವಭಾವದ ಪ್ರೀಲಿಸರಿಗೂ ಸಹ ಯಾವ ಅಪನಂಬಿಕೆಯೂ ಉಂಟಾಗಿಲಾರದೆಂದು ಪದ್ಭಾಕರ ಭಾವಿಸಿದ್ದು. ಸುಮಾರು ಕೊಡಿರೂಪಾಯಿಗಳನ್ನು ಜೊತೆಗೆ ತಂದ ಮನುಷ್ಯನ ನಂಬಿಕೆ, ಹಾಗು ಕೊಡಿರೂಪಾಯಿಗಳನ್ನು ಒಂದು ರಕ್ತಗೊಲಕ್ಕಾಗಿ ಖಚು ಮಾಡಲು ಸಿದ್ಧನಾದ ವನ ಸಂಪತ್ತು ಹಾಗೂ ಯೋಗ್ಯತೆಗಳ ಬಗ್ಗೆ ಯಾವುದೇ ಬಗೆಯ ಸಂದೇಹ ತಂದುಕೊಳ್ಳುವ ಸಾಹಸ ಯಾರಿಂದಲೂ ಆಗಲಾರದೆಂದು ಬಾಬೂರಾಯರು ನಂಬಿದ್ದರು.

ರಾತ್ರಿ ಒಂಬತ್ತು ಗಂಟೆಗೆ ರಕ್ತಗೊಲದ ಪರೀಕ್ಷೆಗಾಗಿ ಎಲ್ಲರೂ ಅಂಗಡಿಯಲ್ಲಿ ಸೇರಬೇಕಾಗಿತ್ತು. ನರಜಿಂಹನ್ದಾಸ್ ಮತ್ತು ಹೀರಾಸಿಂಗ್ ರಿಬ್ಬರೂ ಅಲ್ಲಿ ಹಾಜಿಂದಿದ್ದರು. ರಕ್ತಗೊಲವನ್ನು ಹೀರಾಸಿಂಗ್ ತಂದಿರಲೇ ಬೇಕು. ಹಾಗಾದರೆ ಅದೆಲ್ಲಿ ಹೊಯಿತು? ಮುಂಬಯಿಗೆ ಒಂದ ಒಡವೆಗಳಿವ್ವು, ರಾತ್ರಿ ಶೇಷಿಜಿಯ ಅಂಗಡಿಗೆ ಹೊಗುವಾಗ ಹೀರಾಸಿಂಗರು ರಕ್ತಗೊಲವನ್ನು ಒಯ್ದಿದ್ದರೋ ಇಲ್ಲವೋ? ರಕ್ತಗೊಲ ಹಾರಿಸಿದವರಂತೂ ತಮ್ಮ ಶಿಳವಳಿಯಿದ್ದ ನೇರಿಗೆ ಸಾಧ್ಯವಾದಷ್ಟು, ಎಚ್ಚರಿಕೆ ವಹಿಸಿ ಹಿಂದೆ ಯಾವ ಪುರಾವೆಯನ್ನೂ ಬಿಟ್ಟಿರಲಿಲ್ಲ.

ಪದ್ಭಾಕರನ ಹೇಳಿಕೆ ಮುಗಿದು, ಕಾಗದ ಪತ್ರಗಳನ್ನೇಲ್ಲ ನೋಡಿಯಾದ

ಕೆಲವು ಪ್ರಶ್ನೆ ಕೇಳುವುದಿದೆಯೆಂದು ಶಣ್ಣಸನ್ನೆಯಿಂದ ಮೋರೆಯವರಿಗೆ ತಿಳಿಸಿದರು. ಅವರೂ ಸನ್ನೆಯಿಂದಲೇ ಒಪ್ಪಿಗೆ ಇತ್ತರು.

‘ಇನ್ನಪೆಕ್ಕಾರ ಸಾಹೇಬ್’ ರಾಮರಾಯರು ಶಾಂತ ಅದರೆ ದೃಢಸ್ವರ ದಲ್ಲಿ ಹೇಳತೊಡಿದರು, ‘ತಮ್ಮ ಒಪ್ಪಿಗೆಯಿದ್ದರೆ ನಾನು ಪಾಟೀಲರೊಂದಿಗೆ ಕೊಂಚ ಮಾತನಾಡಬೇಕೆಂದು ಅವೇಕ್ಕಿಸುತ್ತೇನೆ. ನಿನ್ನ ರಾತ್ರಿ ಅಂಗಡಿ ಯಲ್ಲಿ ಖೂನಿ ನಡೆದಾಗ ರತ್ನಗೋಲ ಅಲ್ಲಿದ್ದ ತೆಂದು ತಮಗೆನ್ನಿ ಸುವುದೇನು?’

‘ಹೌದು. ನಾನೂ ಹಾಗೇ ತರೆಕಿಸಿದ್ದೇನೆ’ ಹದ್ದಾಕರನೆಂದ. ‘ಏಕೆಂದರೆ ಹೀರಾಸಿಂಗರು ತಮ್ಮ ಜೊತೆಗೆ ರತ್ನಗೋಲವನ್ನು ತರಲು ನಿರಾಕರಿಸಿದ್ದರೆ ತಕ್ಕುಣ ತೀಟಜಿ ನನಗೆ ಘೋಸ್ ಮೂಲಕ ತಿಳಿಸುತ್ತಿದ್ದರು.’

‘ಸರಿಯೆ. ಕಾನ್ಸ್ಟ್ರೀಬಲ್ ಜೊತೆಗೆ ತಾವು ಅಂಗಡಿಯೊಳಕ್ಕೆ ಹೋದಾಗ ರತ್ನಗೋಲ ಅಲ್ಲಿದ್ದ ತೋ ಹೇಗೆ?’

‘ಇಲ್ಲ. ಅದರೆ ನರಜಿಂವನ ತೀಟಜಿ ಅದನ್ನು ತಮ್ಮ ತಿಜೊರಿಯಲ್ಲಿ ಹಾರೆ ಇಟ್ಟಿರಬಹುದಾದ ಸಂಭವವೂ ಉಂಟು’ ಎಂದು ಹದ್ದಾಕರ ಗೊಂದಲ ದಲ್ಲಿ ಬಿದ್ದು ನುಡಿದ.

‘ಇರಬಹುದು. ಅದರೆ ಸರಿಯಾಗಿ ಒಂಬತ್ತು ಗಂಟಿಗೆ ನೀವೂ ಅವರೂ ಭೇಟಿಯಾಗುವುದಿತ್ತು. ಆಗ ರತ್ನಗೋಲದ ಪರೀಕ್ಷೆಯೂ ನಡೆಯುತ್ತು. ಅದ್ದರಿಂದ ಅವರು ರತ್ನಗೋಲವನ್ನಾಗ ತಿಜೊರಿಯಲ್ಲಿರಿಸುವ ಗಲಾಟಿಗೆ ಬಿಗಿ ರಲಾರರೆಂದೆನ್ನಿ ಸುತ್ತುದೆ.’

ರಂಪುರಾಯರ ಪ್ರಶ್ನೆಗಳ ಒಫ್ಫೆ ಕರಿನ ದಾರಿಗೆಳಿಯುವುದನ್ನು ಶಂಡು ಹದ್ದಾಕರ ಗೊಂದಲದಲ್ಲಿ ಬಿಡ್ಡ ವನಂತಾದ. ಈ ಪಾಟೀ ಸವಾಲಿನೆಂದ ತಪ್ಪಿಸಿಕೊಳ್ಳಲೇಂದು ಆತ ರಾಮರಾಯರನ್ನು ಕೇಳಿದ.

‘ತಾವೇನೂ ಘೋಸ್ ಲೀಸ್ ಖಾತೆಯ ಅಧಿಕಾರಿಗಳಂತೆ ತೋರುವುದಿಬ್ಬ. ನನ್ನ ಪಾಟೀಸವಾಲು ಮಾಡಲು ತಮಗಾವ ಅಧಿಕಾರವಿದೆಯೆಂಬುದನ್ನು ಮ್ಹು ತಿಳಿಸಿದರೆ ಒಳ್ಳೆಯದಾದಿತು.’

‘ನನ್ನ ಹೆಸರು ರಾಮರಾವ್. ಈ ಕೇಸೊನಲ್ಲಿ ಇನ್ನಪೆಕ್ಕಾರ್ ಮೋರೀ ಯವರ ಜಡಿಗೆ ನಾನು ಕೆಲಸ ಮಾಡುತ್ತಿದ್ದೇನೆ’

ರಾಮರಾವ್ ಎಂಬ ಹೆಸರೆ ಅನುಭಾವದ ಸದ್ರುತ್ವದರ್ಥ ಮುಖ್ಯ ಮುದ್ರೆ ಬದಲಾಯಿಸಿತು. ತನ್ನ ಹೈಕ್ಕಾರ್ ದೃಶ್ಯಕ್ಕೆ ಈರಾಧಾವಾಗಿರ ದಿದ್ದರೂ ಸಹ ಅಪರಾಧ ಜರುಗಲೆಯೆಂಬ ಮದ್ದಿ ತನಗೆ ತಿಳಿದಿತ್ತು. ಅದರೂ ಅದನ್ನು ಗ್ರೌಲೀಸಿನವರಿಗೆ ತಿಳಿಸಲಿಲ್ಲ. ಅದೂ ಸಹ ಒಂದು ರೀತಿಯಿಂದ ಅಪರಾಧವೇ ಆದಂತಾಯಿತು ಜಾಧವನಿಗೆ ಆ ಅಪರಾಧಿಗಳ ಪೂರ್ವ ಸಂಗತಿ ತಿಳಿದಿದ್ದುದು ಪದ್ಯಾಕರನಿಗೆ ಗೊತ್ತಿತ್ತು. ರಾಮರಾಯರು ಈ ವಿಚಾರವನ್ನು ತನ್ನಿಂದ ಹೊರಡಿಸಿ ಬಿಡುವರೆಂದು ಅವನಿಗೆನ್ನು ಸಹಿತ ಗಿತು ಒಂದೇ ಒಂದು ಕ್ಷಣಿ ಮಾತ್ರ ಅವನ ಮನಸ್ಸು ಈ ದೀರ್ಘಿ ಚಲವಿಚಲ ವಾಯಿತಾದರೂ ಅದು ರಾಮರಾಯರ ದೃಷ್ಟಿಗೆ ಬೀಳಿದಿರಲಿಲ್ಲ. ಒಂದನೇಯೆ ಭೈಯ್ಯ ತಂದುಕೊಂಡು ಪದ್ಯಾಕರನೆಂದ:

‘ಯಾರು? ಡಿಟೆಕ್ಟಿವ್ ರಾಮರಾಯರೆನು? ತವು ಭೇಟ್ಟಿಯಿಂದಾಗಿ ನನಗೆ ತುಂಬ ಸಂಹೋವ. ತಮ್ಮ ಹೆಸರು ಕೇಳುತ್ತಲೂ ಹಕ್ಕು ಕಳ್ಳರಿಲ್ಲ ನಡುಗುವರೆಂದು ನಾನು ಕೇಳಿದ್ದೇನೆ.’

‘ತಾವು ನನ್ನ ಬಗ್ಗೆ ಈ ರೀತಿಒಳಿಯು ಅಭಿಪ್ರಾಯವನ್ನಿಲ್ಲಿಸೊಂದೆ ಬಗ್ಗೆ ನಾನು ಬಹಳ ಅಭಾರಿಯಾಗಿದ್ದೇನೆ. ಇಲ್ಲಿ ನೋಡಿ, ಮಿ. ಪಾಟೀಲ್, ಪ್ರತಿಯೊಂದು ಕೂಲೆಯು ಪ್ರಕರಣದಲ್ಲಿ ನನಗೆ ಒಂದೇ ಒಂದು ವಿಚಾರ ಮತ್ತೆ ಮತ್ತೆ ಶಂದುಬಂದಿದೆ. ಖೂನಿಯು ಹಾಗೂ ಅದೇ ಕಾಲಕ್ಕೆ ನಡೆಯುವ ಇತರ ಅಪರಾಧಗಳ ಬಗ್ಗೆ ಯಾವ ಪುರಾವೆಯೂ ನಿರ್ಧಾರಿತಿ ಅಪರಾಧಿಗಳು ಎಷ್ಟೇ ಪ್ರಯತ್ನ ಮಾಡಿದರೂ ಒಂದಿಲ್ಲಿಂದು ಆಥಾರ ದೊರೆತೇ ದೊರೆಯುತ್ತದೆ. ಅದೇ ಮೇರಿಗೆ ಕೂಲೆ ಮಾಡುವಲ್ಲಿ ಮನುಷ್ಯನಿಗೆ ಯಾವು ದಾದರೊಂದು ಉದ್ದೀಕ ವಿದ್ದೇಇರುತ್ತದೆ ರತ್ನಗೋಲ ಅಮೌಲ್ಯವಾದ ವಸ್ತುವಾಗಿದೆಯಾದ್ದರಿಂದ ಅದರ ಪ್ರಾಪ್ತಿಗಾಗಿ ಎಂಥ ಅಪರಾಧವನ್ನೂ ಮಾಡಲು ಮನುಷ್ಯ ನಿಧಿನಾಗುತ್ತಾನೆ. ಇದುವರಿಗೆ ನನಗೆ ದೊರೆತ ಪುರಾವೆ

ಗಳಿಂದಾಗಿ ನಿನ್ನೆ ರಾತ್ರಿ ಕೊಲೆಗಳಾದಾಗ ರತ್ನ ಗೋಲವೂ ಕಳವಾಗಿದೆಯೆಂದು ನಾನು ತಿಳಿದಿದ್ದೇನೆ.’

‘ ಹಾಗೆನ್ನೀ ಸುವುದೇನೊ ನಿಜ. ’ ರಾಮರಾಯರ ವಿಚಾರ ಚಕ್ರಗಳಗೆ ಸಿಕ್ಕಬೇಂದುತ್ತೆ ಎಚ್ಚರ ವಹಿಸುವುದಕ್ಕಾಗಿ ಸಾಧ್ಯವಿದ್ದವ್ಯಾಪ್ತಿ ಕಡುಮೆ ಮಾತ್ರ ನಾಡುವುದೇ ಒಳ್ಳೆಯದೆಂದು ಶದ್ಭಾಕರ ನಿರ್ಧರಿಸಿದ್ದ.

‘ ಇವೇತ್ತು ನಡೆದ ಇನ್ನೊಂದು ಖೂನಿಯ ಸಮಾಜಾರ ಕಮಗೆ ತಿಳಿದಿರಬಹುದು.....’ ಎಂದರು ರಾಮರಾಯರು.

‘ ಇನ್ನೊಂದು ಖೂನಿ? ಅಬ್ಜು? ಎಲ್ಲಿ? ಯಾರದು? ಯಾವಾಗ? ’

‘ ಅರ್ಥಗಂಟಿಯಾಯಿತ್ತು ಅಪ್ಪೆ. ಹೀರಾಸಿಗರ ಅಭಿರ್ಹಿನಲ್ಲಿ ಅವರ ಮ್ಯಾನೇಜರರ ಕೊಲೆಯಾಯಿತು. ನಾವು ಮೂವರೂ ಈಗ ಅಲ್ಲಿಂದಲೇ ಬಂದಿವ್ಯುತಿಯಾದಕ್ಕೂ ಇಬ್ಬರೇ ಇಬ್ಬರು ಬಂದಿದ್ದರು [ಕಾಣಿಸಲು ಸಭ್ಯರಾದರೂ ಪಕ್ಕಾ ಶದ್ಭಾವ ಜನ. ಅವರಾದೋ ಬೇರೆ ಪ್ರಾಂತದವರಿಂದು ಅಲ್ಲಿಯ ಜನ ಹೇಳಿದರು.]’

ದ್ಭಾಕರ ಕೊಂಚಹೊತ್ತು ಯೋಚಿಸಿ ಅನಂತರ ಜಾಧವನಕಡಿ ತಿರುಗ ‘ ಜಾಧವ, ಈ ಜನರು ಆ ಬಂಗಾಲೀಗಂಪಿನವರಿರಬಹುದೇನು? ’ ಎಂದು ತಿಳಿದ

‘ ಇದೆಲ್ಲಿಯ ಗುಂಪು? ’ ಎಂದು ತಿಳಿದರು ರಾಮರಾಯರು.

‘ ನನಗೇನೂ ಅಹ್ಮೈಯಂದು ತಿಳಿಯಾದು. ಆದರೆ ಬಂಗಾಲದಲ್ಲಿನ ಕೆಲವರು ಸುಸಂಪನ್ನು ಜಾಗಿರದಾರರೂ ವ್ಯಾಪಾರಗಳೂ ಬಂದುಗೂಡಿ ರತ್ನ ಗೋಲವನ್ನು ಕೊಂಡುಕೊಳ್ಳಲೇಬೇಕೆಂದು ನಿರ್ಧರಿಸಿರುವುದಾಗಿ ಬಾಬುರಾಯರು ಹೇಳುತ್ತಿದ್ದರು. ಶಲಕಶ್ತುಯ ಪ್ರಶ್ನೆತ ರತ್ನ ಪಡಿ ವ್ಯಾಪಾರಿಗಳಾದ ರಜನೀ ಕಾಂತ ಗುಪ್ತರೇ ಈ ಗುಂಪು ಕಟ್ಟಿರುವರೆಂದೂ ಅವರಿನ್ನು ತ್ವಿದ್ದರು.’

‘ನನಗೇನೂ ಅದನ್ನು ನಂಬಲಾಗುವುದಿಲ್ಲ. ಈ ಬಂಗಾಲೀ ವ್ಯಾಪಾರ ಸ್ಥನ ಬಗ್ಗೆ ನನಗೆ ಒಳ್ಳೆಯ ಅಭಿಪೂರ್ಯ ವುಂಟು. ಅವರ ಅಂಗಡಿಯಲ್ಲಿ ನಡೆದ ಎರಡು ಮೂರು ಕಳಪುಗಳ ತಪಾಸಣೆಯು ಕಾಲಕ್ಕೆ ನನಗವರು ತುಂಬ ಸಹಾಯ ಮಾಡಿದ್ದರು. ಖೂನಿ ಮತ್ತು ಕಳಪುಗಳಂಶದ ಭೀಕರ ಶ್ರೇತ್ತಿಗಳನ್ನು ವರು ಮಾಡಿಸಲಾರರೆಂಬುದು ನನ್ನ ನಂಬಿಕೆ.’

‘ಹಾಗಾದರೆ ಈ ಖೂನಿಯ ಪ್ರೇರಕರಾರೆಂಬ ಬಗ್ಗೆ ನನಗಂತೂ ಏನೂ ಹೊಳೆಯುವುದಿಲ್ಲ.’

‘ಸರ ಅದನ್ನು ಪತ್ತಿ ಹಾಡುವ. ತಾವು ಇಷ್ಟೆಂದು ಸಂಗತಿ ಗಳನ್ನು ತಿಳಿಸಿದ್ದ ಕ್ಯಾಗಿ ನಾನು ತಮಗೆ ತುಂಬ ಆಭಾರಿಯಾಗಿದ್ದೇನೆ. ಈಗ ನಾವು ಹೊರಡುವೆನ್ನ. ತೊಂದರೆಗಾಗಿ ಕ್ಯಾಪಿಸಬೇಕು. ಖೂನಿಗಳ ವಿಚಾರ ಜೆಯ ಕಾಲಕ್ಕೆ ತಾವು ಕಾಜಿರಂಬೇಕಾಗುವುದು’ ಎಂದು ಹೇಳಿ ರಾಮು ರಾಯರು ತಮ್ಮ ಜೊತೆಗಾರರೊಂದಿಗೆ ಇಲ್ಲಿಂದ ತೆರಳದರು.

೮

## ಫೋನಿನಲ್ಲಿ ಮಾತುಕಡೆ

ಹೀರಾಮಜೇಕ ಮ್ಯಾನ್‌ನಾದಿಂದ ಹೊರಬರುತ್ತಲೂ ರಾಮರಾಯರು ಒಂದು ಟ್ಯಾಕ್ಸಿ ಕೂಗಿದರು. ಆದು ಬರುತ್ತಲೂ ಎಲ್ಲರೂ ಅದರಲ್ಲಿ ಕುಳತು ಕೊಂಡು ಕೊರಟೆಯಕಡೆ ನಡೆದರು.

‘ಇನ್ನು ಮುಂದಿನ ಕಾಯಿಕ್ಕುಮವೇನು?’ ಎಂದರು ವೋರಿ.

‘ಆ ಪ್ರಕರಣದ ಬಗ್ಗೆ ನನ್ನ ಪ್ಲಾಯನ್ ತಯಾರಾಗಿದೆ. ಫೋಲಿಸ್ ಖಾತೆಯ ಅಪಕ್ಷೆಯಿಂದ ಯಾವುದೇ ಫೋನ್ ನಂಬರಿನ ಜೊತೆಗೆ ಸಂಬಂಧ ಹಣ್ಣಿಕೊಂಡು ನಡೆಯುವ ಸಂಭಾಷಣೆಯನ್ನೇಲ್ಲ ಕೇಳಲು ಸಾಧ್ಯವಿದೆ ಯೆಂಬುದು ನಿಮಗೆ ಗೊತ್ತೀ ಇದೆ. ನಾನು ಸ್ವತಃ ಫೋನಿಗೆ ಕುಳತುಕೊಳ್ಳುವೆ.

ಗುಪ್ತಪ್ರೋಲಿಸ್ ಖಾತೆಯು ಇನ್ನೂ ಇಬ್ಬರು ಪ್ರೋಲಿಸರನ್ನು ಹಿರಾಮಸೇಳ  
ನ್ಯಾನ್ಸ್‌ನ್ನಿಗೆ ಪಹರೀಗಾಗ ಈಂಹಿಸಿಕೊಡಿರಿ. ಅಲ್ಲಿರುವ ವ್ಯಕ್ತಿಗಳ ಪ್ರತಿ  
ಯೋಂದು ಚಟುವಟಿಕೆಯಾಗಿ ಹತ್ತು ಹದಿನ್ಯೇದು ನಿಮಿಷಗಳೊಂದು ಬಾರಿ  
ನಷ್ಟಗೆ ಸಾಗಿಯಾಗಬಂತಿ ಏಪಾಡು ನೂಡಬೇಕು ಬಾಲೀರಾಯರನ್ನು  
ಸಾಕ್ಷಾತ್ ಮಾಡಾರಫ್ರೆ ಅಫಿಎಸಿಗೆ ಕೆಳುಹಿಸುವವನಿದ್ದೇ ನೇ. ಕಲಕತ್ತೆಯು  
ರಜನೀಇಂತ ಗುಪ್ತ ನನಗೆ ಪರಿಚಿತರು. ಅವರಿಗೂ ಸಹ ರತ್ನಗೋಲದ  
ಬಗ್ಗೆ ಮೋಹವಿದೆಯೇನೋ ಎಂಬುದು ನನಗೆ ತಿಳಿಯಬೇಕಾಗಿದೆ. ಅವರಿಗೆ  
ಅಜಂಟ್ ತಂತ್ರಿ ಬಿಟ್ಟು ರತ್ನ ದೊಡವೆಗಳ ಇರಿದಿಗಾಗಿ ನೀವು ಪ್ರಯತ್ನಿಸು  
ತ್ತಿರುವಿರಾ ಹೇಗೆಂದು ಕೇಳುವವನಿದ್ದೇ ನೇ. ತನ್ನ ಪ್ರತಿನಿಧಿಗಳನ್ನು ಅವರು  
ಈ ಕೆಲಸಕ್ಕಾಗಿ ಮುಂಬಯಿಗೆ ಕೆಳುಹಿಸಿದ್ದರೆ ಅವರ ಹೆಣರು ವಿಳಾಸ  
ತಿಳಿಸಲೂ ಕೇಳುವವನಿದ್ದೇ ನೇ. ಅವರು ತಪ್ಪಣಿ ಉತ್ತರ ಕೊಡುವರೆಂಬ ಬಗ್ಗೆ  
ನನಗೆ ಪೂರಾ ನಂಬಿಕೆಯಿದೆ.’

ರಾಮರಾಯರ ‘ಪಾಲ್ಯನು’ ಅದ್ವಿತ್ವಾ, ಸಾಹಸಯುಕ್ತವೂ ಆಗಿರಬಹು  
ದೆಂದು ನಿರೀಕ್ಷಿಸಿದ್ದ ಮೋಹರೆಯವರಿಗೆ ಈ ಸಾದಾ ಪಾಲ್ಯನನ್ನು ತಿಳಿದು ಸೋಜಿ  
ಗವೇ ಆಯಿತು. ಅವರು ಭೂಜ ಹಾರಿಸಿ ಹೇಳಿದರು— ‘ಆದರೆ ರಾಮರಾಯರೆ  
ಆ ಪದ್ಮಾಕರನ ಜವಾಬು ಅಂತೂ ಒಹಳ ಸರಲವಾಗಿತ್ತು. ಅವನಬಗ್ಗೆ  
ನಿಮಗೆ ಸಂದೇಹಪ್ರೋ ಹೇಗೆ? ಇಂದು ಬೆಳಗ್ಗೆ ನಡೆದ ಖೂನಿಯ ಶಾಲ  
ಕ್ಕೆಂತೂ ಅವರು ಮನೆಯಲ್ಲೇ ಇದ್ದರು.’

‘ ಈ ಪ್ರಶರಣದಲ್ಲಿ ಈ ಪಾಲ್ಯನ್ ಬಿಟ್ಟರೆ ಬೇರೆ ದಾರಿಯೆ ನನಗೆ ಕಾಣಿ  
ಸುವುದಿಲ್ಲ. ಇದನ್ನು ಸಿದ್ಧಗೊಳಿಸುವಲ್ಲಿ ನಾನು ತರ್ಕಶಾಸ್ತ್ರವನ್ನು ಹೇಗೆ  
ಉಪಯೋಗಿಸಿಕೊಂಡಿರುವೆನೆಂಬುದನ್ನು ನಿಮಗೆ ಬಿಡಿಸಿ ಹೇಳುವುದು ಕವ್ಯ.  
ನಿಮ್ಮದೇನಾದರೂ ಬೇರೆ ಪಾಲ್ಯನ್ ಇದ್ದರೆ ಬರಲಿ ಮುಂದೆ.’

‘ನನ್ನ ದೇನೂ ಇಲ್ಲ. ಪುರಾವೆಯಾದರೂ ಬೇಕೋ ಬೇಡಪ್ರೋ?’

‘ಸಂ ಹಾಗಾದರೆ, ನಿಮಗಂತೂ ಈಗ ಬೇರೆ ಕೆಲಸವೇನೂ ಇದ್ದಂತೆ  
ಹೋರುವದಿಲ್ಲ. ಸಾಧ್ಯವಾದರೆ ನನೆನ್ನುಂದಿಗೆ ಎರಡು ಮೂರು ತಾಸು ಕಳಿದು  
ಬಿಡಿ.’

‘ ಒಪ್ಪಿಗೆ ರಾಯರೇ.’

ಅಷ್ಟರಲ್ಲಿ ಶ್ರೋಲಿಸ್ ಸೈರೆಕ್ಕನ ಬಂದಿತು. ಅಲ್ಲಿಂದ ಗುಪ್ತಶ್ರೋಲಿಸ್ ರಿಬ್ಬರನ್ನು ಹೀರಾವಾಹೆಕ ಮಾಡ್ನನ್ನು ಕಡೆಗೆ ಕಳುಹಿಸಿಕೊಟ್ಟು ತರುವಾಯ ಮೋಟಾರು ಟೀಲಿಗ್ರಾಸ್ ಅಭಿಸ್ ಕಡೆ ಹೊರಳಿತು. ಅಲ್ಲಿ ಒಂದು ತಂತಿಯ ಘಾನ್ಯು ತಿಗೆದುಕೊಂಡು ರಾಮರಾಯರು ಅದರನೇಲೆ ಈ ರೀತಿ ಬರೆದರು.

“ ರಜನೀಕಾಂತ ಗುಪ್ತ, ರತ್ನಪದಿ ವ್ಯಾಸಾರಿ, ಕಲಕತ್ತಾ.

ಉತ್ತರಹಿಂದುಸ್ಥಾನದ ರಾಜಮನೇತನವೇಂದರ್ಕೆ ಸಂಬಂಧಪಟ್ಟಿವುತ್ತು ರತ್ನದೊಡನೆಗಳ ಖಂಡಿಗಾಗಿ ತಾವು ಸಂಘಟಿತ ಪ್ರಯತ್ನ ನಡಿಸುವುದಾಗಿ ವರದಿಯಿದೆ. ಅದು ನಿಜವಿದ್ದರೆ ತಾವು ಇಲ್ಲಿಗೆ ಕಳುಹಿಸಿರುವ ಪ್ರತಿನಿಧಿಗಳ ಹೆಸರು ವಿಳಾಸಗಳನ್ನು ತಿಳಿಸಿರಿ. ಸಹಿ—ರಾಮರಾವ್ ”

ಉತ್ತರಕ್ಕಾಗಿ ಹಣ ಕಟ್ಟಿದ ಅರ್ಚಂಟ್ ತಂತಿ ಬಿಡಲು ಭಾಲೇರಾಯಿ ರಿಗೆ ಹೇಳಿ ರಾಮರಾಯರು ಟೀಲಿಫೋನ್ ಎಕ್ಸೆಂಜ್ ಕಡೆಗೆ ಹೊರಳಿದರು. ತಂತಿಗೆ ಉತ್ತರ ಬರುವ ತನಕ ಅವರು ಅಲ್ಲಿಯೇ ಕುಳಿತುಕೊಳ್ಳುವವರಿದ್ದರು. ರಾಮರಾಯರ ತಂತಿಯ ಗುಪ್ತ ವಿಳಾಸ ಅಭಿಸ್ನೇಹಲ್ಲಿ ರಜಿಸ್ಟ್ರಾರಿದ್ದು ಅದು ರಜನೀಕಾಂತ ಗುಪ್ತರಿಗೆ ತಿಳಿದಿತ್ತು. ಆ ವಿಳಾಸಕ್ಕೆ ಬರುವ ತಂತಿ ಕಾಗದಗಳನ್ನು ಸ್ವತಃ ರಾಮರಾಯರಾಗಲಿ ಇಲ್ಲವೆ ಭಾಲೇರಾಯರಾಗಲಿ ಓದುತ್ತಿದ್ದರು. ಅವರನ್ನು ಒಂದು ಬೇರಾರೂ ಅಷ್ಟಗಳನ್ನು ಮುಟ್ಟುವಂತಿರಲಿಲ್ಲ.

ಟೀಲಿಫೋನ್ ಅಭಿಸ್ನೇಹಲ್ಲಿ ರಾಮರಾಯರು ಹಿರಾಮಹೇಕ ಮಾಡ್ನನ್ನೀನ ತಂತಿಗೆ ಸಂಬಂಧ ಜೋಡಿಸಿ ರಿಸೀವ್ ರನ್ನು ಕೆವಿಯ ಮೇಲಿಟ್ಟುಕೊಂಡು ಸ್ವಸ್ಥವಾಗಿ ಕುಳಿತುಕೊಂಡರು. ಇನ್ನವೆಕ್ಕರೂ ಸಾಹೇಬರಿಗೂ ಅಂಥ ಮಹತ್ವದ ಕೆಲಸವೇನೂ ಇರಲಿಲ್ಲವಾದ್ದರಿಂದ ಅವರೂ ಅಲ್ಲಿಯೇ ಸಿಗರೀಟ್‌ನ ಸೇದುತ್ತು ಸ್ವಸ್ಥವಾಗಿ ಕುಳಿತುಕೊಂಡರು.

ಒಂದುಗಂಟೆಯಾಯಿತು. ಎರಡುಗಂಟೆ ಕಳೆಯಿತು. ಇನ್ನನ್ನೆ ಸಾಹೇಬರಿಗೆ ಬೇಸರಬಂದು ಹೊಗಿತ್ತು. ನಿಜಾರ ಮಾಡುವ ಚಟ್ಟವಿಲ್ಲದ

ಮನುಷ್ಯನಿಗೆ ವೇಳಿಯನ್ನು ಹೇಗೆ ಕಳೆಯಬೇಕೆಂಬುದೊಂದು ಸಮಸ್ಯೆಯೇ ಅಗುತ್ತದೆ. ನಾಲ್ಕುಜನರನ್ನು ಸೇರಿಸುವುದು, ಜಹಾ ಕಾಫಿ ಹೊಡಿಯುವುದು ಬೀದಿ ಸಿಗರೀಟ್‌ನು ಸೇದುವುದು, ಇಸ್ಟ್‌ರೆಟ್‌ನು ಆಡುವುದು, ಹರಟಿ ಹೊಡಿಯುವುದು ಇತ್ಯಾದಿ ಮಹತ್ವದ ಕಾರ್ಯಗಳಲ್ಲಿಕ್ಕೆಡೆಗುವರಿಗೆ ವಿಚಾರಮಾಡಲು ಬಿಡುವು ಇರುವದಿಲ್ಲ, ಅಭ್ಯಾಸವೂಜಿ ರುಷ್ವದಿಲ್ಲ. ಮೋರೆಸಾಹೇಬರು ತುಂಬ ಬೀಸರಗೊಂಡರೆಂಬುದು ಗೊತ್ತುದಾಗ ಇನ್ನೂ ಕೊಂಜ ಹೊತ್ತು ಶುಳ್ಳತ್ತು ಕೊಂಡಿರಬೇಕೆಂದು ರಾಮರಾಯರು ಹೇಳಿದರು. ಕೊನೆಯು ಸಿಗರೀಟ್‌ನ್ನು ಹತ್ತಿಸಿ ಮೋರೆಯವರು ಅದು ಉಂಡು ಹೊಡ ನಂತರ ಹೊರಡುವುದಾಗಿ ಹೇಳಿ ಶುಳ್ಳತ್ತೊಂದರು

ಆದರೆ ಅವರ ಸಿಗರೀಟ್‌ನು ಮೂಗಿಯುವುದರೊಳಗಾಗಿಯೇ ರಜನಿಕಾಂತ್ ರಿಂದ ಬಂದ ಉತ್ತರವನ್ನು ತೀಗಿದುಕೊಂಡು ಬಂದರು ಭಾಲೇರಾಯರು. “ಉತ್ತರ ಹಿಂದುಸ್ಥಾನದಲ್ಲಿನ ರತ್ನದೊಡನೆಗಳನ್ನು ಖರಿದಿ ಮಾಡಲು ನಮ್ಮ ಪದವಾಗಿ ಯಾರನ್ನೂ ಕಳುಹಿಸಿಲ್ಲ. ಅಲ್ಲದೆ ಇಲ್ಲಿಯ ದೊಡ್ಡ ದೊಡ್ಡ ರತ್ನಪದಿ ವ್ಯಾಪಾರಿಗಳನ್ನು ವಿಚಾರಿಸಿದಾಗ ಅವರಾರೂ ಪ್ರತಿನಿಧಿಗಳನ್ನು ಕಳುಹಿಸಿಲ್ಲವೆಂದು ತಿಳಿಯಿತು” ಎಂಬ ಬಾಬಾಜಿಯ ತಂತಿಯನ್ನು ಓದಿ ರಾಮರಾಯರು ಅದನ್ನು ಮೋರೆಯವರಿಗೆ ಕೊಟ್ಟಿರು. ಅದನ್ನೇ ಏದಿದ ತರುವಾಯ ರಾಮರಾಯರ ಪಾಲ್ಯನಿನಲ್ಲಿ ತಥ್ಯಾಂಶವಿರಬೇಕೆಂದು ಮೋರೆಯವಂಗೆನ್ನು ಸಹಿಂಡಿತು

ಅಷ್ಟರಲ್ಲಿ ಹೀರಾಮಾಣಿಕ ಮಾ೜ನ್ನನ್ದಾದಲ್ಲಿನ ಟಿಲಿಫೋನೀನ ಗಂಟೆ ಬಾರಿಸತ್ತಿದ್ದಿತು. ಒಡನೆಯೇ ಕೊಂಜಹೊತ್ತು ಸುಮ್ಮನಿರುವಂತೆ ರಾಮರಾಯರು ಇನ್ನವೆಕ್ಕರಿಗೆ ಸಂಜ್ಞೆ ಮಾಡಿದರು. ಟಿಲಿಫೋನ್ ಮೇಲಾದ ಸಂಭಾಷಣೆಯನ್ನು ಹಾಗೇ ಕೊಡಲಾಗಿದೆ.

‘ಹಲೈ೧, ಯಾರವರು?’

‘ನಾನು ಜಾಧವ. ನೀವಾರು?’

‘ಸಂತಾಜಿ’

‘ ಸರಿ. ಏನು ಸಮಾಚಾರ ? ’

‘ ನಿಮ್ಮ ಸಮಾಚಾರ ಶಿಳಿಯಲಿ ಮೊದಲು. ’

‘ ಆ ಚೀಟಿನಾಯಿ ರಾಮರಾವ್ ಬಂದಿದ್ದೆ. ನಿಮ್ಮ ಬಗ್ಗೆ ಅವನಿಗೆ ಪುರಾ ಸಂಶಯ ಬಂದ ಹಾಗೆ ಕಾಣುತ್ತೇ ನಿಮ್ಮ ಮೇಲೆ ಗುಹ್ಯಪೋಲೀಸರ ಪಕರೆಯಿಡಲಾಗಿದೆಯೇ ಒಂದೂ ನನಗೆನ್ನಿಸುತ್ತೇ. ’

‘ ಹೀಗೋ ? ಎಷ್ಟು ಜನಗನ್ನು ಇಟ್ಟಿದಾರೆ ? ’

‘ ಒಬ್ಬನನ್ನು ’

‘ ಹಾಗಾದರೆ ನೀವಿಬ್ಬಿರೂ ಇಂದು ಸಾಯಂಕಾಲ ಹೊರಟುಬಿಡಿ. ಒಬ್ಬಿಬ್ಬಿರು ಒಂದೊಂದು ದಾರಿ ಹಿಡಿಯಿರಿ. ಅಂದರೆ ಇಬ್ಬರಾದರೂ ಮುಕ್ಕೆ ರಾಗಬಹಃಪು. ’

‘ ಆದರೆ ಹೋಗುವುದೆಲ್ಲಿಗೆ ? ’

‘ ರಾಮಪುರಕ್ಕೆ. ’

‘ ಸಂತಾಜಿ, ಅದು ಈಗಲೇ ಸಾಧ್ಯವಾಗಲಾರದೆಂದು ತೋರುತ್ತೇ. ’

‘ ನಿಮ್ಮ ಮಾಲು ತಯಾರಾಗಿದೆ. ಪ್ರಾರ್ಥಿಂಗ್ ಆಗಿ ಮುಗಿದಿದೆ ನಿಮ್ಮ ಮನುಷ್ಯನನ್ನು ಕಳುಹಿಸಿಕೊಡಿ. ’

‘ ಆದರೆ ಈಗ ರಾಮಪುರಕ್ಕೆ ಹೊರಡುವುದು ನವ್ಯಿಂದಂತೂ ಆಗದ ಮಾತ್ರ. ’

‘ ಹಾಗಾದರೆ ರಾಮಪುರಕ್ಕೆ ಹೋಗುವ ಯಾವನಾದರೂಬ್ಬಿ ಸ್ವೇಹಿತ ನನ್ನು ನೊಂದಿ. ಅವನ ಜೊತೆಗೆ ಲಗೇಜ್ ಮಾಡಿ ಕಳುಹಿಸಿ ಒಂದುವನ್. ’

‘ ನರಿ ಸಾಯಂಕಾಲ ನಾನು ಪ್ರಯತ್ನ ಮಾಡಿ ಯಾರನ್ನಾದರೂ ಮಂಡಿಕೊಂಡು ಅಲ್ಲಿಗೆ ಬರುವೆ. ಆತ ರಾತ್ರಿಯ ಪ್ರಾಸೆಂಜರಿಗೆ ಹೊರಡಬಹುದು. ’

‘ಬ್ಯಾಂಕು ಇನ್ನೂ ಮುಚ್ಚಿಲ್ಲ ಮುಚ್ಚುವುದರೊಳಗಾಗಿ ಜೀಕಾ ಮುರಿಸಿ ಹಣ ತನ್ನಿ. ಹಣ ದೊರೆಯಿದ ವಿನಾ ಮಾಲು ದೊರೆಯಾರದು.’

‘ಆಗ ಎವ್ವು ಹಣ ಬೇಕು?’

‘ಏದು ಲಕ್ಷ್ಯ ಕ್ಯಾಡಾವುದಾಗಿ ಶೀಟಿಜಿ ಒಪ್ಪಿಕೊಂಡಿದ್ದರು—ಸುಲಭ ವಾಗಿ ಕೆಲಸ ವಾಗಿದರೆ. ರಕ್ತ ಹರಿದು ಖೂನಿಯಾದರೆ ಇನ್ನೂ ಏದು ಲಕ್ಷ್ಯ ಕೊಡುವುದಾಗಿ ಒಪ್ಪಿದ್ದರು.’

‘ಸರಿ. ಅವ್ವು ಹಣ ನಮಗೆ ಕೂಡಲೇ ದೊರೆಯುವಂತೆ ಶೀಟಿಜಿ ಷ್ಟೇಚನ್ಸ್ ಮಾಡಿದ್ದಾರೆ. ಹಣವನ್ನು ಎಲ್ಲಿಗೆ ತರಲಿ?’

‘ಗಿರಗಾಂವ ಸ್ವಾಸದಿಂದ ನಾವು ನಮ್ಮ ಮುಕ್ಕಾಂ ಕಿತ್ತಿದ್ದೇವೆ. ಸದ್ಯ ನಳಬಜಾರದಲ್ಲಿ ಫೇಲಭಾಯಿಯ ಕಬ್ಬಿಣದ ವಹಾರಿನಲ್ಲಿದ್ದೇವೆ.’

‘ಸರಿ. ಸಾಧ್ಯವಾದರೆ ಇಂದೇ ಬರ್ತೈನೆ. ಆಗದಿದ್ದರೆ ನಾಳೆ’

‘ಕಾಲ ತಳ್ಳುವೆದರಿಂದ ಫಾತುಕವಾಗುವ ಸಂಭವವುಂಟು. ಈ ವಿಚಾರವನ್ನು ಬೇರಾರಿಗೂ ತಿಳಿಸಬೇಡಿ. ಆ ಪಾಟೇಲನಿಗೂ ತಿಳಿಸಬೇಡಿ. ಆಶ ಮಹಾ ಅಂಜುಗುಳಿಯಾಗಿ ತೋರುತ್ತಾನೆ.’

‘ಅವನಿಗೆ ಹೇಳಬೇಕಾದ ಅಗತ್ಯವೇನೂ ಇಲ್ಲ. ಈ ಹಣದ ಬಾಬು ಜೀಕಾ ಬೇರೆ ಇವೆ. ಅವು ನನ್ನ ವಶದಲ್ಲಿ ಇವೆ.’

ಗಂಟೆ ಬಾರಿಸಿ ಮಾತು ಮುಗಿಯುತ್ತಿದ್ದಾಗ ರಾವ. ರಾಯರು ಒಮ್ಮೆಲೆ ಎದ್ದರು. ಇನ್ನುವೆಕ್ಕೂ ಸಾಹೇಬರಿಗೆ ನಡೆದ ಮಾತುತ್ತಿಗಳನ್ನೆಲ್ಲ ತಿಳಿಸಿ ಸಾಮಂಕಾಲ ನಾಲ್ಕು ಗಂಟೆಯಿಂದ ರಾತ್ರಿ, ಹನ್ನೊಂದು ಗಂಟೆಯ ಪರಿಗೆ ಹತ್ತು ಇನ ಸಾದಾ ವೇಷದ ಪೂರ್ವೀಕರಣದಿಗೆ ನಳಬಜಾರದಲ್ಲಿನ ಫೇಲಾ ಭಾಯಿಯ ಕಾರಣಾನೆಚು ಆಕ್ಷಪಕ್ಕದಲ್ಲಿರಲು ಸೂಚಿಸಿ ರಾಮರಾಯರು ಭಾಲೇರಾಯರೊಂದಿಗೆ ಮುಂದಿನ ಏಷಾಂಡಿಗಾಗಿ ತೆರಳಿದರು.

## ಕಳ್ಳರು ಸಿಕ್ಕಿದರು!

ಇದೇ ದಿನ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಪದ್ಭಾಕರ ಮತ್ತು ಜಾಧವರು ಹಿರಾವಣೀಕ ಮಾರ್ಪಣ್ಣಾದಿಂದ ಹೊರಬಿದ್ದರು. ಅವರ ಮೇಲೆ ಕಟ್ಟಿನಿಟ್ಟುದ ಪಹರೆಯನ್ನಿಂದು ಅಗತ್ಯವಿಗೆ ಇರಲಿಲ್ಲವಾದ್ದರಿಂದ ರಾಮು ರಾಯರು ಅಲ್ಲಿ ಒಬ್ಬ ಗುಸ್ತಿ ಪೋಲಿಸನನ್ನು ಮಾತ್ರ ಇಟ್ಟಿದ್ದರು. ಇಬ್ಬರೂ ಹೊರಬಿದ್ದಾಗ ಗೊಂದಳದಲ್ಲಿ ಸಿಕ್ಕಿದವನ ಹಾಗೆ ಮಾತ್ರ ಮಾಡಿ ಪದ್ಭಾಕರನ ಹಿಂದಿನಿಂದ ಹೊರಡಬೇಕೆಂದೂ ಅವನಿಗೆ ಮಾಡನೆ ಹೊರಿತ್ತಿದ್ದ ತಾದ್ದರಿಂದ ಜಾಧವನಿಗೆ ತನ್ನ ಆಟ ಸಫಲವಾಯಿತೆಂದು ಸಂತೋಷವಾಗಿದರಲ್ಲ.

ಪೆಡರ್ ರೋಡಿನ ಮೇಲೆ ಶ್ರೀವಂತರೇ ಹೆಚ್ಚಾಗಿ ವಾಸಿಸುವುದರಿಂದಲೂ, ಹತ್ತಿರ ಎಲ್ಲಾ ಟ್ರಾಮಿನ ರಸ್ತೆಯಿಲ್ಲವಾದುದರಿಂದಲೂ ಅಲ್ಲಿ ವಿಕ್ಲೋರಿಯಾಗ್ಕಾಹಾಗೂ ಟ್ರಾಕ್ಸೆಗಳು ಬಾಡಿಗೆಯ ಆಶಯಿಂದ ನಿಂತುಕೊಂಡಿರುತ್ತವೆ. ಹಿರಾವಣೀಕ ಮಾರ್ಪಣ್ಣನ್ನಿನಿಂತೆ ಜಾಧವನು ಹೊರಬಂದಾಗ ಅತಿಚೆನ್ನಾಗಿ ತ್ರೈಸ್ ಮಾಡಿಕೊಂಡಿದ್ದನಾದ್ದರಿಂದ ಟ್ರಾಕ್ಸೆಯವನೊಬ್ಬ ಆಶಯಿಂದ ಅವನನ್ನೇ ನಿರೀಕ್ಷಿಸುತ್ತಿದ್ದು. ಜಾಧವನಿಗೆ ಒಹಳ ಕೆಲಸಗಳದ್ದುದರಿಂದ ಒಂದು ಟ್ರಾಕ್ಸೆಯ ಅಗತ್ಯವಿತ್ತು. ಟ್ರಾಕ್ಸೆಯವ ಕೈನೇಲೆ ಮಾಡಿ ‘ಬರಲೇನು?’ ಎಂದು ಕೇಳಬ್ತಲೂ ಜಾಧವ ಅವನನ್ನು ಕರೆದು ಕೊಟ್ಟಿಯಲ್ಲಿನ ಕಿಬೀಟ್ ತಾತಾರ್ ಬ್ರಾಂಕೆನ ಕಡಿಗೆ ಬೇಗ ಗಾಡಿ ಹೊಡಿಯಲು ತಿಳಿಸಿದ

ಬ್ರಾಂಕೆಗೆ ಹೋಗಿ ಚೆಕ್ಕಾ ಕೊಟ್ಟಿಸ್ತ ನಗದು ಹಣ ತಿಗೆದುಕೊಳ್ಳಬೇಕಾದರೆ ಅಥವ ಗಂಟೆ ಕಳೆದುಹೋಯಿತು ಹಣವನ್ನು ಎಣಿಸಿ ಇಡುವಂತೆ ನೊದಲೇ ಮಾಡನೆ ಹೊರಿತ್ತಿದ್ದ ತಾದುದರಿಂದ ನೋಟುಗಳ ಕಟ್ಟಿಗಳನ್ನು ಒಂದು ಕಡೆ ಗುಂಪು ಹಡಿಸಿ ಇಟ್ಟಿದ್ದರು. ಸಹಿ, ಎಣಿಕೆ ಇತ್ಯಾದಿ ವಿಧಿ ಮುಗಿಂಬುತ್ತಲೂ ಅತ ಅವುಗಳೊಂದಿಗೆ ನುರಳಿದ ರಾಮಪುರದ ಅನೇಕ

ಜನ ಹೊಟ್ಟಿ ಪಾಡಿಗಾಗಿ ಮುಂಬಯಿಗೆ ಬಂದು ತಲವಾರು ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದರು. ಇಂಥ್ನಾಲ್ಕು ಜನರ ಪರಿಚಯ ಜಾಧವನಿಗಿತ್ತು. ಒಬ್ಬ ಕಚೇರಿಗೆ ಹೋಗಿ ಅಂಥ ಪರಿಚಯನೊಬ್ಬು ನನ್ನ ಕಂಡು ವಿಚಾರಿಸಿದಾಗ ಅಂದು ಶವರಲ್ಲಿಬ್ಬ ಕಾರಕೂನ ರಾವುಪುರಕ್ಕೆ ಹೋಗಲಿರುವನೇಂಬ ಸುಧಿ ತಿಳಿಯಿತು. ರಾತ್ರಿ ಉರಿಗೆ ಹೋಗುವುದಕ್ಕಾಗಿ ಅವನಿಗೆ ರಚ ದೂರೆತ್ತಿದ್ದಿ ತಾದುದರಿಂದ ಸಾಯಂಕಾಲ ಬೀಗ ಮನೆಗೆ ಹೋಗಲು ಆಪ್ಯಾಣಿಯೂ ದೂರೆ ತಿದ್ದಿತು. ಕಚೇರಿಯಲ್ಲಿಯೇ ಆತನನ್ನ ಕಂಡು ಜಾಧವನು ತನ್ನದೂಂದು ಸಾಮಾನನ್ನು ಜೊತೆಗೆ ತಿಗೆದುಕೊಂಡು ಹೋಗಲು ಬಿನ್ನ ವಿಸಿಕೊಂಡೆ. ಮೋಟಾರನಲ್ಲೀ ಹೋಗುವುದಾದ್ದರಿಂದ ಬಹಳ ಹೋತ್ತು ಕಳೆಯಲಾದದೆಂದೂ ಸಾಮಾನನ್ನು ಬಾಬುರಾಯಾರಿಗೆ ಮುಟ್ಟಿಸದೇಕಾದೆಂದೂ ದ್ವಿರೂ ಅದನ್ನು ನೋಡುತ್ತಲೂ ನಿನಗೆ ಬಹುಮಾನ ಕೊಟ್ಟು ಸಂತೋಷಪಡಿಸುವ ರೆಂದೂ ಜಾಧವ ಹೇಳಿದ. ಕೊನೆಗೆ ಆ ಕಾರಕೂನ ಒಪ್ಪಿಕೊಂಡೆ. ಅವನನ್ನು ಮೋಟಾರಿನಲ್ಲಿ ಕೂಡ್ರಿಸಿಕೊಂಡು ನಳಬಜಾರದ ಕಡೆಗೆ ಗಾಡಿ ಹೋಡಿಯುವಂತೆ ತೋರಿಸಿದೆ ತಿಳಿಸಿದ

ನಳಬಜಾರದಲ್ಲಿ ಫೇಲಾಭಾಯಿಯ ಕಾರಬಿನೆಯೆಂದುಂಗೆ ಮೋಟಾರು ನಿಲ್ಲುತ್ತಲೂ ಕಾರಕೂನನಿಗೆ ಅದರಲ್ಲೀ ಕೂಡಿ ನಂತಹ ಹೇಳಿ ಜಾಧವ ತಾನೊಬ್ಬನೇ ಒಳಸೇರಿದ. 'ಶ್ರೀಮಂತಿ'ಗಳು ಅಲ್ಲಿದ್ದರು. ಹಣ ಎಣಿಸಿ ನೋಡುವುದರಲ್ಲಿ ಅಲ್ಲಿಯೂ ಬಹುಕಾಲ ಕಳೆಯಿತು. ಅನೇಕ ದಿನಗಳಿಂದ ಈ ಕಾರಬಿನೆ ಮುಳ್ಳುಲ್ಪಟ್ಟಿತಾದ್ದರಿಂದ ಈ ಕಳ್ಳರು ಅಲ್ಲಿ ವರಳಿ ಹೂಡಿದ್ದರು ರತ್ನಗೋಲದ ವೆಟ್ಟಿಗೆ ಬಹಳ ಭಾರವಾಗಿದ್ದ ತಾದುದರಿಂದ ಜಾಧವ, ಸಂತಾಜಿ, ಧನಾಜಿ ಈ ಮೂವರೂ ಕೂಡಿ ಅದನ್ನೇ ಶ್ರೀ ಹೋರಿಗೆ ತಂದರು. ವೆಟ್ಟಿಗೆಯನ್ನು ಮೋಟಾರಿನಲ್ಲಿಡಬೇಕಾಗಿದೆಯೆಂದು ಜಾಧವ ಹೇಳುತ್ತಲೂ ದ್ವೈವರು ಹಂಡಿನ ಭಾಗದ ಬಾಗಿಲು ತೆರೆದ. ಮೋಟರ್ ದ್ವೈವರುಗಳು ಯಾವಾಗಲೂ ತಮ್ಮ ಜೊತೆಗೆ ಒಬ್ಬ ಮನುಷ್ಯನನ್ನು ಟ್ರಿಕೊಂಡಿರುತ್ತಾರೆ. ಹಾಗೆಯೇ ಈ ಮೋಟರಿನಲ್ಲಿ ಇನ್ನೊಬ್ಬು ವೃಕ್ಷೀಯಿದ್ದ. ಆತನೂ ಎದ್ದು ವೆಟ್ಟಿಗೆಯನ್ನು ಒಳಗಿರಿಸಲು ನೀರವಾದ.

ಪಟ್ಟಿಗೆಯನ್ನು ಮೋರ್ಟಾರಿನಲ್ಲಿ ಸರಿಯಾಗಿ ಇಡುವುದಕ್ಕಾಗಿ ಜಾಧವ  
ಹಾಗೂ ಸಂತಾಚಿ ಒಳನೇರಿದರು ಅಷ್ಟರಲ್ಲಿ ಮೋರ್ಟಾರ್ ತ್ರೈಪ್ರವರು  
ಜೋರಾಗಿ ಸಿಕ್ಕು ಉದಿದ. ಅನಂತರ ಜೇಂಬಿನಿಂದ ಪಿಕ್ಕುಲು ತೆಗೆದು  
ಬಳಿದ್ದ ವ್ಯಕ್ತಿಗಳಿಗೆ ಅದನ್ನು ಗುರಿ ಹಿಡಿದ. ಈ ಕಡೆಗೆ ಅವನ ಜೋತೆಗಾರ  
ಹೊರಗಡೆ ನಿಂತಿದ್ದ ಧನಾಜಿಯು ಕೈಗೆ ಬೇಡಿ ತೊಡಿಸಿದ.

ಸಿಕ್ಕಿನ ಸದ್ದು ಕೇಳಣಿತ್ತು ಲೂ ಎಂಟು ಹತ್ತು ಇನ್ ಸಾಲ್ಕ್ಯ ಕಡೆಯಿಂದ  
ಧಾವಿಸಿ ಬಂದು ಮೋರ್ಟಾರಿನಲ್ಲಿದ್ದವರನ್ನು ಬಂಧಿಸಿದರು.

ಜಾಧವನನ್ನು ಮೋರ್ಟಾರಿನಲ್ಲಿ ಕರೆದು ತಂದ ತ್ರೈಪ್ರವರು ರಾಮರಾಯ  
ರೆಂಬುದೂ, ಅವನ ಜೋತೆಗಾರ ಭಾಲೇರಾಯರೆಂಬುದೂ ವಾಜಕರಿಗೆ ತಿಳಿದಿರ  
ಬೇಕು. ಅವರಿಬ್ಬರೂ ಅತ್ಯಂತ ಚಾಣಾಕೃತನಿಂದ ವೇಷ ಬದಲಾಯಿಸಿ  
ದ್ದರು. ಜಾಧವನಿಗೆ ಅವರ ಗುರುತು ತೀರಿಯುವುದು ಹಾಗಿರಲಿ, ಅವರಾದಿ  
ಗಳನ್ನು ಹಿಡಿಯಲು ಅಲ್ಲಿಗೆ ಬಂದ ಇಸ್ಟಪೆಕ್ಕರ್ ಹೋರೆ ಸಾಹೇಬರಿಗೂ  
ಅಪರನ್ನು ಒಮ್ಮೆಲೆ ಗುರುತಿಸುವುದಾಗಲಿಲ್ಲ.

‘ತ್ರಿಮೂರಿ’ಗಳ ಪ್ರೇರಿ ಮಾರಣೆಯವ ಇನ್ನೂ ಮುಕ್ತನಾಗಿಯೇ  
ಇದ್ದ ಅವನನ್ನು ಬಂಧಿಸಲೆಂದು ರಾಮರಾಯರು ಇನ್ನಪ್ಪೆರರ ಜೋತೆಗೆ  
ಕಾರಣಾನೆಯೋಳಕ್ಕೆ ನಡೆದರು. ಕಾರಣಾನೆಯೇ ಹಿಂದಿನ ಭಾಗ ಹಿಂದಿನ  
ರಸ್ತೆಯ ಹತ್ತಿರವೇ ಇದ್ದ ಬಾಗಿಲು, ತೆರಿದಿದ್ದಿತು. ಆತ ಪಲಾಯನ ಹೇಳಿಸಿ  
ದ್ದುದು ಸ್ವಷ್ಟವಾಗಿತ್ತು. ಅಂತೆಯೇ ಅವರು ಮರಳಿ ಬಂದು ಅಪರಾದಿ  
ಗಳಷ್ಟೆಲ್ಲ ತೆಗೆದುಕೊಂಡು ಹೋಲಿಸಿ ಸ್ಪೇಶನ್‌ನ್ನಿಗೆ ಹೊರಟಿರು.

೧೧

## ರತ್ನಗೋಲದ ರಜಾ

ಇಂಥಾವುದೊಂದು ಅನಫಾತವಾಗದೆ ಇಷ್ಟೇಂದು ತ್ವರಿಯಿಂದ ರತ್ನ  
ಗೋಲವೂ ಸಿಕ್ಕಿತು. ಅದನ್ನು ತದ್ದು ಕಳ್ಳರೂ ಸಿಕ್ಕಿದರು. ರಾಮರಾಯಂಗೆ  
ತುಂಬ ಸಮಾಧಾನವಾಗಿದ್ದರೆ ಆಕ್ಷಯರ್ವಾದಿ. ಇಂದು ಸುಧ್ಯಾಹ್ಯ ಟೆಲಿನೋ

ನಿನ ಮೇಲಾದ ಮಾತುಕತೆಗಳು ಕೇಳಲು ದೊರೆಯದಿಷ್ಟರೆ ಜಾಧವ ರತ್ನ ಗೋಲವನ್ನು ರಾಮಪುರಕ್ಕೆ ಕಳುಹಿಸಿಟಿಡುತ್ತಿದ್ದು. ಒಮ್ಮೆ ಅದು ಬಾಬೂ ರಾಯರ ಕೈಗೆ ಮುಟ್ಟಿತೆಂದರೆ ಆಮೇಲೆ ಅಷನ್ನು ಮರಳ ದೊರಕಿಸುವುದು ತುಂಬ ಕಷ್ಟದಕಾರ್ಯವೇಬುದು ರಾಮರಾಯರಿಗೆ ಗೊತ್ತಿದ್ದಿತು. ಜಾಧವನು ಅಶ್ವಂತ ಜಾಗರೂಕತೆಯಿಂದ ವರ್ತಿಸಿದ್ದನಾದ್ದರಿಂದ ಅವನ ಮಾಲೀಕನ ವಿರುದ್ಧವಾಗಿ ಪೋಲಿಸರಿಗೆ ಯಾವ ಸಾಕ್ಷಿಯೂ ಹೊರಿಯಲು ಸಾಧ್ಯವಿರಲಿಲ್ಲ. ಜಾಧವನ ಹಾಗೂ ಶ್ರೀಮಾತ್ರಿಗಳಲ್ಲಿಬ್ಬರ ಹೇಳಿಕೆಗಳಿಂದ ಬಾಬೂರಾಯರನ್ನು ಬಂಧಿಸುವುದು ಸಾಧ್ಯವಾವಿತೆಂದೂ ರಾಮರಾಯರಿಗೆನ್ನಿಸಲಿಲ್ಲ. ಕೇಸ್ ಪ್ರಾರಂಭವಾಯಿತು. ಅಪರಾಧಿಗಳು ಬಹಳ ಕುಣಾರಾಗಿ ಜವಾಬು ಕೊಟ್ಟಿರಾದ್ದರಿಂದ ಪ್ರತ್ಯಕ್ಷಪುರಾವೇಯ ವಿನಾ ಬೇರೆ ಏನನ್ನೂ ಅವರು ಹೊರಗೆಡನ ಲಿಲ್ಲ. ಅದರಿಂದಾಗಿ ಪದ್ಮಾಕರನೂ, ಬಾಬೂರಾಯರೂ ಕಾಯಿದೆಯೆ ಬಲೆ ಯಿಂದ ಶಾರಾಗಿ ಹೋದರು

+ + +

ರತ್ನಗೋಲದ ಬಗ್ಗೆ ಏನೋ ಗೊಂದಲ ನಡಿದಿದೆಯೀಂಬ ತಂತೀಸುದ್ದಿ ತಲ್ಪುತ್ತಲೂ ಸಂಸ್ಥಾನಿಕ ಮಹಾರಾಜರು ತನ್ನ ವರಿವಾರದೊಂದಿಗೆ ಮುಂಬ ಯಿಗೆ ಬಂದು ಸೇರಿದರು. ರತ್ನಗೋಲವನ್ನು ವರಕ್ಕೆ ತೆಗೆದುಕೊಂಡಬಳಿಕ ಅವರು ರಾಮರಾಯರನ್ನು ಮನಃಪೂರ್ವಕವಾಗಿ ಅಭಿನಂದಿಸ ಅವರಿಗೆ ಕೃತಜ್ಞತೆ ಅರ್ಪಿಸಿದರು

ಅದರೆ ರಾಮರಾಯರಿಗೆ ಮಾತ್ರ ಇನ್ನೂ ಸಮಾಧಾನವಾಗಿರಲಿಲ್ಲ. ರತ್ನಗೋಲದ ರಹಸ್ಯವನ್ನು ರಿಯಲು ಅವರ ಮನಸ್ಸು ಕಾತುವಾಗಿತ್ತು. ಮಹಾರಾಜರ ದರಬಂಡ ಹಳೆಯ ಕಾಗದಪತ್ರಗಳನ್ನು ನೋಡುವ ಇಚ್ಛೆ ಅವರಿಗಿದ್ದಿತು. ಆ ಬಗ್ಗೆ ಸಮ್ಮತಿ ದೊರಕಿಸಿಕೊಂಡು ರಾಮರಾಯರು ಆ ಸಂಸ್ಥಾನಕ್ಕೆ ಹೋದರು. ಅಲ್ಲಿ ಹದಿನ್ಯೇದುದಿನಗಳ ಕಾಲ ಇದ್ದು ಮುಂಬಯಿಗೆ ಮರಳಬಂದರು.

ಪ್ರತಿಯೊಂದು ಪದಾರ್ಥದ ಆಕಾರ ಹಾಗೂ ತೂಕ ನಿಶ್ಚಯಾದ ಪ್ರಮಾಣದಲ್ಲಿರುತ್ತದೆ. ರಾಮರಾಯರು ರತ್ನಗೋಲದ ತೂಕ ನೋಡಿದರು.

ಅದರ ಮೇಲಿನ ಮುತ್ತು, ರತ್ನ, ಮಾಣಿಕ್ಯಗಳ ತೂಕದ ಅಂದಾಜನ್ನು ಪ್ರಖ್ಯಾತ ರತ್ನಪಡಿ ವ್ಯಾವಾರಿಗಳಿಂದ ತೀಳಿದುಕೊಂಡರು. ಆಮೇಲೆ ಲಿಕ್ಷ್ಯ ಮಾಡಿ ಸೋಡಿದರೆ ಚಿನ್ನದ ತೂಕಕ್ಕೂ ರತ್ನಗಳ ತೂಕಕ್ಕೂ ಸಂಹೋಗಲಿಲ್ಲ:

ರತ್ನಗೋಲದ ಒಟ್ಟಾಸಿಕ ಸುತ್ತು ಹಾಗೂ ಆ ಲೋಕೋತ್ತರವಸ್ತು ವನ್ನು ತಮ್ಮದನ್ನಾಗಿ ಮಾಡಿಕೊಳ್ಳಲು ತೀವ್ರಕಾಂಕ್ಷೆಗಳಿಂದಾಗಿ ಮಾತ್ರವೇ ಬಾಬೂದಾಯರು ಅದರ ಸಂಪಾದನೆಗಾಗಿ ಹಾತೋರಿದಿರಬಹುದೆಂದು ರಾಮು ರಾಯರಿಗೆನ್ನಿಸುತ್ತಿರಲಿಲ್ಲ. ಮಹಾರಾಜರ ದೇಶಾಂಚಲ್ಲಿದ್ದ ಗ್ರಂಥಗಳಿಂದ ಅವರಿಗೆ ಹೆಚ್ಚಿನ ಸಂಗತಿಯೇನೂ ತಿಳಿಯಲಿಲ್ಲ. ಆದರೆ 'ರತ್ನಗೋಲದ ರಹಸ್ಯವನ್ನು ಗುಪ್ತವಾರಿಸಬೇಕು' ಎಂಬ ಶಂಕಣೆಯನ್ನೂ ಇಗೊಂಡ ಹಳೆಯ ಕಾಗದಗಳಿರಡು ಮಾತ್ರ ಅವರಿಗೆ ಓದಲು ಹೊರೆತ್ತಿದ್ದವು. ಮುಂಬಿಯಿಗೆ ಬಂದಂದಿನಿಂದ ರತ್ನಗೋಲದಮುಂದೆ ಕೂಳತುಕೊಂಡು ಗಣಿತ ಮಾಡಿ ವಿಚಾರ ಮಾಡುವುದೇ ಆವರ ಕೆಲಸವಾಗಿಹೋರಿಯಿತು.

ಒಂದುದಿನ ಸಾಯಂಕಾಲ ರಾಮರಾಯರು ಏನನ್ನಾದರೂ ಕಂಡು ಹಿಡಿದರೇನೋ ಎಂದು ಸೋಡಲು ಮಹಾರಾಜರು ಕೋಣಯೋಳಗಡೆ ಬಂದರು. ಹೀರಾಸಿಂಗರ ಆಫೀಸನಲ್ಲಿನ ತಿಜೋರಿಯ ಭದ್ರ ಕೋಣಯನ್ನೇ ರತ್ನಗೋಲಕ್ಕಾಗಿ ಕಾದಿರಿಸಲಾಗಿದ್ದಿತು. ಸುತ್ತುಮುತ್ತಲೂ ಕಾವಲು ಇರಿಸಿದ್ದ ದರಿಂದ ಈಗ ಯಾವ ಭಯಾವು ಇರಲಿಲ್ಲ. ಮಹಾರಾಜರು ಬಂದಾಗ ರಾಮರಾಯರು ಯಾವುದೂ ವಿಚಾರದಲ್ಲಿ ತಲ್ಲಿನರಾಗಿದ್ದುದರಿಂದ ಮೈಮರೆತು ಹೊಗಿದ್ದರು. ಯಾವುದರ ಅರವು ಅವರಿಗರಲಿಲ್ಲ. ತುಂಬ ಕೌಶಲ್ಯದಿಂದ ಅವರನ್ನು ನಿಟ್ಟಿಸುತ್ತು ಮಹಾರಾಜರು ಬಾಗಿಲಲ್ಲಿಯೇ ನಿಂತುಕೊಂಡರು. ಇತ್ತು ರಾಮರಾಯು ಮಂತ್ರ ಮುಗ್ಡ ಮನಸ್ಸನಹಾಗಿ ನಿಧಾನವಾಗಿ ಎದ್ದುನಿಂತು ರತ್ನಗೋಲವನ್ನು ಕೆಳಗೆ ತಿಗೆದುಕೊಂಡರು. ಲಂಕಾತೀರದ ಹತ್ತಿರವಿದ್ದ ಚಿಕ್ಕವನ್ನು ಬಲವಾಗಿ ಒತ್ತಿ ಎಡಕ್ಕೆ ಬಲಕ್ಕೆ ತೀರಿಗಿಸಿದರು. ಅನಂತರ ಉತ್ತರ ಹಾಗೂ ದಕ್ಷಿಣ ಧ್ರುವಗಳನೇಲೆ ಕೂಡಿಸಿದ ರತ್ನಗಳನ್ನೂ ಹಾಗೇ ಒತ್ತಿದರು. ಒಡನೆಯೇ ರತ್ನಗೋಲ ತನ್ನಷ್ಟಕ್ಕೆ ತಾನೇ ಇಬ್ಬಾಗವಾಯಿತು. ಮಧ್ಯಭಾಗದಲ್ಲಿದ್ದ ಜಾಗದಲ್ಲಿಂದ ಕೋಳಿಯ ತತ್ತೀಗಿಂತ ದೊಡ್ಡದಾಗಿ ಅಕ್ಷಂತ ತೇಜಸ್ಸಿಯಾಗಿದ್ದ ರತ್ನ ಪೂಂಡು ಹೊರಬಿತ್ತು!

ಕೋಹಿನೂಲಿ, ಕುಲಿನನ್ನ, ಹೊಪ್ಪಾ ಇತ್ಯಾದಿ ಜಗಪ್ರಸಿದ್ಧ ರತ್ನಗಳನ್ನೂ ಸೂಚಿಸಬೇಕಂಥ ಈ ರತ್ನ ದೃಷ್ಟಿಗೆ ಬೀಳುತ್ತಲೂ ರಾಜೀಸಾಹೇಬರ ಮುಖದಿಂದ ಆಶ್ಚರ್ಯಾದ್ಯಾರವೇಂದು ಹೊರಬಿತ್ತು. ಆ ಸ್ವರ ಕೇಳಿಸಿದಾಗ ರಾಜಗಮನದ ಸುಳವು ರಾಮರಾಯರಿಗೂ ಅಯಿತ್ತು. ಇಬ್ಬರೂ ಕೂಡಿ ಆ ರತ್ನದ ತೂಕ, ಮೌಲ್ಯ ಇತ್ಯಾದಿಗಳನ್ನು ಪರೀಕ್ಷೆಸಿ ನೋಡಿದಬೇಕೆ ರಾಮ ರಾಯರು ಮನೆಗೆ ಹೊಗೆತ್ತಿದೆಯರು. ಆಗ ರಾಜೀಸಾಹೇಬರ ಕಣ್ಣಗಳಲ್ಲಿ ಹನಿ ಕಾಣಿಸಿಕೊಂಡವು ಯಾವ ಸ್ವಾರ್ಥದ ವಿಚಾರವನ್ನೂ ಇಟ್ಟುಕೊಳ್ಳಬೇಕೆ ವೆಲ ಸಮಾಜಕಂಟಕರನ್ನು ಹಿಡಿದು ಜನತೆಗೆ ಸುಖವನ್ನೊಂದಿಸಿಕೊಡುವ ನಿಮಿತ್ತದಿಂದ ಗುಪ್ತಪ್ರೋಲೀಸು ಕೆಲಸದಂಥ ಸಂಕಟವುಂ ಪ್ರವಸಾಯ ದಲ್ಲಿ ತೊಡಗಿದ್ದ ರಾಮರಾಯರ ಒಗ್ಗೆ ರಾಜರ ಮನಸಿನಲ್ಲಿ ಆದರ ಹೆಚ್ಚಿಕೊಂಡಿದ್ದಿತ್ತು. ಇಂಥ ಮನುಷ್ಯನು ತಮ್ಮ ರಾಜ್ಯದಲ್ಲಿಯಾವುದಾದರೊಂದು ಹೊಣೆಗಾರ ಸ್ಥಾನದಲ್ಲಿದ್ದರೆ ಪ್ರಜೆಗಳ ಕಲ್ಯಾಣವಾಗದಿರದೆಂದು ಭಾವಿಸಿ ಅವರು ರಾಮರಾಯರಿಗೆ ಆ ಬಗ್ಗೆ ವಿನಂತಿಮಾಡಿಕೊಂಡರು ಆದರೆ ಮೊದ್ದ ನಗರ ಗಳಲ್ಲಿ ಭಯಂಕರ ಅಪರಾಧಿಗಳಿಂದ ಜನತೆಗಾಗುವ ತೊಂದರೆಗಳನ್ನು ತಪ್ಪಿಸುವುದು ಹಂಚ್ಚು ಮತ್ತು ದುರ್ಭಾಗ್ಯದ ಕೆಲಸವಾಗಿರುವುದರಿಂದಲೂ, ಆ ಶಾಯಿ ಪ್ರೇತ ವಿಶಾಲವಾದದರಿಂದಲೂ ಆದನ್ನು ಬಿಟ್ಟು ತಾವು ಹೊರಟಿಬಿಟ್ಟಿರೆ ಜನಕ್ಕೆ ಅನನ್ತ ಕಾಲವಾದಿತೆಂದು ರಾಮರಾಯರ. ಮಹಾರಾಜರಿಗೆ ಹೇಳಿದರು

ರತ್ನಗೋಲ-ಮೇಲೆ ಕೂಡಿಸಿದ ಹುತ್ತುರತ್ನಪೂರ್ಣಗಳನ್ನು ಬಿಡಿಸಿ ಒಂದೊಂದನ್ನೂಗಿ ಮಾರಿದುದರಿಂದ ಅಸಾರ ಬೆಲೆ ಬಂದಿತು. ಸ್ವತಃ ತಾವೇ ನಿಂತುಕೊಂಡು ಎಲ್ಲವನ್ನೂ ಮಾರಾಟ ಮಾಡಿ ರಾಜರು ತಮ್ಮ ಸಂಸ್ಥಾನಕ್ಕೆ ಮರಳಹೋದರು. ಅವರ ಆವಂತ್ರಣದ ಮೇರಿಗೆ ರಾಮರಾಯರೂ ಕೆಲದಿನಗಳ ಮಟ್ಟಿಗೆ ಸಂಸ್ಥಾನಕ್ಕೆ ಹೋಗಿ ರಾಜರ ಅತಿಥಿಯಾಗಿದ್ದು ಪ್ರಜಾಹಿತಕ್ಕಾಗಿ ಕೆಲಸ ಮಂಜೂರ್ಹಿಕೊಟ್ಟು ಬಂದರು.











